

UNIVERSAL
LIBRARY

OU_200676

UNIVERSAL
LIBRARY

ಸೂರ್ಯಾಂಗ ಸ್ತು.

(ವಿಶ್ವಾಸಿಕ ಕಾದಂಬರಿ)

ಲೇಖಕ: —

ನಾಗೇಶ.

ಪ್ರಕಾಶಕ:—

ಯು. ಗು. ಕುಲಕರ್ಮೀ,
ಸಂಸಾದಕ, ಸ-ಚೆಂಡ್ರಿಕೆ
ಆನಂದವನ.

೧೯೫೪

ಇದನ್ನು ಡಿ. ಪ. ಕಾರ್ಡ, ಇವರು ಅನಂದವನ-ಅಗ್ರಿಯೋಜಿನ್ ತಮ್ಮ
ಶ್ರೀ ಶೇಷಾಚಲ ಪ್ರಿಂಟಿಂಗ್ ಪ್ರೈಸ್‌ನಲ್ಲಿ ಮುದ್ರಿಸಿದರು.

ಚಿಟ್ಟ ಆಣ್ಣೆ. ಸಾಹಿತ್ಯ ಭಾಂಡಾಟ್

ಮುನ್ನಡಿ.

— ದೇಶದ ಅಭ್ಯಾಸಯ ಸ್ವತಂತ್ರಗಳಿಗೆ ಸಂಪರ್ಕಿತ ಶಕ್ತಿಯು ಬಲವಾದ ಸಾಧನವಾಗಿರುವನು. ಜನಾಂಗವೆಲ್ಲಿ ಈ ಶಕ್ತಿಯಲ್ಲಿದ್ದರೆ ಅದು ಅವನತಿ ಹೊಂದುವನು. ಸ್ವಾರ್ಥಕೋಳಗಳಾಗುವುದು ದ್ವೇಷಾಸೂರ್ಯಗಳಿಂದಾಗಲಿ ಜನಾಂಗದ ಸಂಪರ್ಕಶಕ್ತಿಯು ನಾಶವಾಯಿತೆಂದರೆ, ಅದು ದುರವಸ್ಥಿಗೊಳಗಾಗುವದೆಂಬದಕ್ಕೆ ಈ ಕಢಿಯು ಮನೋವೇಧಕವಾದ ದೃಷ್ಟಿಯಿಂತವಾಗಿರುವದು. ಚೆವ್ವಾಡ ಕುಲಕೇಸರಿ ಯಾದ ಪ್ರಧ್ಯೇರಾಜನು ದೇಶದಲ್ಲಿ ನಕ್ಯವು ಪ್ರಸಾಧಿತವಾಗಬೇಕೆಂದು ಶಕ್ತಿಮಾರಿ ಸಾಹಸ ನೂಡಿದರೂ, ಸ್ವಾರ್ಥಿಯೂ ಅಸೂಯಾಪರನೂ ಆದ ಜಯಚಂದ್ರನ ರಾಷ್ಟ್ರದ್ವೇಶನಕ್ಕಾಗಿ ಅವನ ಇಂಧಿಯೂ ಘರ್ಫಲವಾಗಲಿಲ್ಲ ಕಡೆಗೆ ಈ ಕ್ಷಾತ್ರ ತೇಂಹೊನಿಧಿಯಾದ ಚೆವ್ವಾಡ ಸೂರ್ಯನು ಹೇಗೆ ಅಷ್ಟಂಗತನಾದಸೇಂಬದನ್ನು ಈ ಪ್ರಸ್ತುಕದಲ್ಲಿ ಯಥಾಮುತಿಯಾಗ ಚಿತ್ರಿಸಿರುವೇನು. ಈ ಕಢಿಯನ್ನು ಬರೆಯುವದಕ್ಕೆ ಶ್ರೀಯುತ ಸರದೇಸಾಯಿಯನರ ಹಿಂದುಸ್ಥಾನದ ಆವಾಚೆನ ಇತಿಹಾಸವೂ, ಚೆವ್ವಾಡೇ ಸಮಸೇರವೆಂಬ ಕಢಿಯೂ, ಸಂಭೋಧ ಕುಸುಮಾಂಜಲಿಯೊಳಗಿನ ಸತೀಸಂಯುಕ್ತಿಯೆಂಬ ಕಢಿಯೂ ಆಶ್ರಯವಾದ್ದರಿಂದ, ಆ ಗ್ರಂಥಕರ್ತರಿಗೆ ತುಂಬಾ ಖಾಸಕ್ಕಾತನಾಗಿರುವೇನು.

ಶ್ರೀ ಶೇಷಾಚಲ ಗ್ರಂಥಮಾಲೆಯ ಸಂಪಾದಕರಾದ ಶ್ರೀಯುತ ಭಿ. ಪ. ಕಾಳಿಯವರೂ, ಸದ್ಯೋದ ಚಂದ್ರಿಕೆಯ ಸಂಪಾದಕರಾದ ಶ್ರೀಯುತ ಯ. ಗು. ಕುಲಕರಣಿಯವರೂ ನನ್ನ ಲೇಖಗಳನ್ನು ಅಶ್ವಿತ ಆದರದಿಂದ ಸ್ವೀಕರಿಸಿ, ನನ್ನ ಲೇಖನ ಕರೆಯ ಬೆಳವಣಿಗೆ ಮಾಡಿತ್ತೊಡಗಿರುವದರಿಂದ ಉಭಯ ಸಂಪಾದಕ ಮಹಾತಯ ರಿಗೆ ನಾನು ಅಶ್ವಿತ ಖಾಣಿಸುವೇನು.

ಬನ್ನಿಕೊಪ್ಪ,
ತಾ|| ಅಗ-ಗಾ-ಇ.

} ಕನ್ನಡಿಗರ ವಿಧೇಯ,
ನಾಗೇಶ.

ನೂರ್ಯಾದ ಸ್ತು!

CHECKED. 1

ಒತ್ತಿಕ್ಕಿಂತಿಕ್ಕಿರು.

ಇ ಮಹತ್ವಕಾಂಕ್ಷೆ.

ಸ್ತು ಭಾತ್ಸಮಯ. ಭಗವಾನ್ ಅಂಶಮಾಲಿಯು ಉದಯಾಚಲವನ್ನೇ ರಿದ್ದಿ
ಪ್ರಾಗಂಗನೆಯ ಮುಖವು ತಾಮ್ರಪ್ರಭೀಯಿಂದ ಶೋಭಾಯಮಾನವಾಗಿತ್ತು. ಮೂರು
ತನ ಮಂದವಾದ ಶೀತಲಲಹರಿಯಿಂದ ಮನಸ್ಸು ಆಹ್ಲಾದಗೊಳ್ಳಲೊಡಗಿತ್ತು. ದಿವಾ
ಕರನ ಉದಯೋತ್ಸವವನ್ನು ವ್ಯಕ್ತಪಡಿಸುವದಕ್ಕಾಗಿ ಪ್ರಸ್ತೀಗಣಗಳ ಕಲಕಲಾಟವು
ಪ್ರಾರಂಭವಾಗಿತ್ತು. ಅರುಣಕಾಂತಿಯಿಂದ ಆರಕ್ತವಾದ ಸಿಂಧುನದವು ಪಕ್ಷಿಮ
ವಾರಿನಿಧಿಯನ್ನು ಕೂಡುವದಕ್ಕಾಗಿ ಒಳ್ಳೆಯ ರಭಸದಿಂದ ಸಾಗಿದ್ದಂದ, ಆ ನದ
ತಟಾಕದ ಆಸಮಂತಾತ್ಮ ಪ್ರದೇಶವು ಬಿಳ-ಬಿಳ ಶಬ್ದದಿಂದ ನಿಸಾದಗೊಂಡಿತ್ತು. ಆ
ತಟಾಕದ ಬಳಯಲ್ಲಿದ್ದ ವಸರಾಜಿಯೂ ತೈಟಾಜಾದಿವಾದ ಭೂಪ್ರದೇಶವೂ ಹರಿತ
ವರ್ಣದಿಂದ ಶೋಭಾಯಮಾನವಾಗಿ ಕಾಣಲೊಡಗಿತ್ತು. ಪ್ರಭಾತಕಾಲದ ಸೃಷ್ಟಿ
ಸುಂದರಿಯನ್ನೆಸರ್ಕಾರ ಶೋಭಿಯನ್ನು ಹೊಗಳುವದೋ ಏನೋ ಎಂಬಂತೆ ಶರಾ
ಬುದ್ಧಿನಫೋರಿಯ ಸೈನ್ಯದೊಳಗಿನ ಭೇದಿಯು 'ಧುಡುಂ ಧುಡುಂ ಧುಡುಂ
ಎಂದು ಧ್ವನಿಗ್ರಹಿಯಲೊಡಗಿತ್ತು'.

ಶರಾಬುದ್ಧಿನ ಶೈಲೀರಿಯು ತನ್ನ ಅಜಿಂಕ್ಯವಾದ ಸೇನೆಯೊಂದಿಗೆ ಸಿಂಧು
ತಟಾಕದಲ್ಲಿ ಬೀಂಡು ಬಿಟ್ಟಿದ್ದನು. ಯವನಶಕ್ತಿಯ ಪರಾಕಾಷ್ಟೇಯನ್ನು ಶೋರಿಸಿ,
ಉತ್ತರದ ರಜಪೂತ ರಾಜರನ್ನು ಹಣೆಯಬೇಕೆಂದು ಆವನು ತನ್ನ ಅಪ್ರತಿಮು
ಯೋಧರಾದ ನಿಸುರತಭಾನ, ತಾತಾರಭಾನ ಮೊದಲಾದ ಸೇನಾನಾಯಕರನ್ನು ಬಳಿ
ಯಲ್ಲಿ ಕರೆತಂದಿದ್ದನು. ಘಲದೂಪವಾದ ಭಾರತ ವರ್ಣವು ತನ್ನ ನಾಧಿನದಲ್ಲಿರ
ಬೇಕೆಂದೂ, ಹಿಂದ ಭೂನಿಯಲ್ಲಿ ಇಸ್ತಾನಿಂಥಮರವು ಪ್ರಸಾರವಾಗಬೇಕೆಂದೂ
ಶರಾಬುದ್ಧಿನ ಮಹತ್ವಕಾಂಕ್ಷೆಯಿತ್ತು. ಅವನ ಈ ಆಕಾಂಕ್ಷೆಯು ಈಡೀರಲಿಕ್ಕೆ
ಇನ್ನೂ ಅವಕಾಶವಿತ್ತು. ಆಗ ಉತ್ತರದ ರಜಪೂತ ಆರಸರ ಪರಾಕ್ರಮ ಪ್ರಭೀಯು
ಇನ್ನೂ ಅವನ ಎದೆಯನ್ನು ನಡುಗಿಸುತ್ತಿತ್ತು. ಭಾರತದ ಸ್ವಾತಂತ್ರ್ಯರವಿಯು
ಅವನ ಕಣ್ಣಗಳನ್ನು ಕುಕ್ಕಿಸುತ್ತಲಿದ್ದರೂ, ಅವನು ಧೃತಿಗುಂದದೆ ದಿಂಘರ ಸಾಹಸ
ಕ್ಕಾಗಿ ಸಜ್ಜಾಗಿದ್ದನು. ಮಹತ್ವಕಾಂಕ್ಷೆಗಳಿಗೆ ಯಾವ ಪರಿವೆಯೂ ಇದುವರಿಜ್ಞ.
ಶರಾಬುದ್ಧಿನ ಭಾರತವರ್ಣವನ್ನು ಪಾದಾಕ್ರಾಂತ ಮಾಡಿ, ಅಲ್ಲಿ ಮಹಮ್ಮದಿಂಯ

ಧರ್ಮವನ್ನು ಪ್ರಸಾರಗೊಳಿಸಬೇಕಾಗಿತ್ತು. ಭಾರತದ ಸಂಪತ್ತಿಸಿಂದ ಯವನ ಭೂಮಿಯನ್ನು ಸುವರ್ಣಮಯವಾಗಿ ಮಾಡಬೇಕಾಗಿತ್ತು!

ಶಹಾಬುದ್ದಿನ ಫೋರಿಯು ಖಂಡಸ್ತಾನದಲ್ಲಿ ಕಾಲಿಟ್ರಾಗ್ ದಿಲ್ಲಿಯಲ್ಲಿ ಶುವ್ರಾರ್ಥ ವರ್ತದ ಅನಂಗಪಾಲನೂ, ಅಜಮಾರದಲ್ಲಿ ಚೆನ್ನಾಳಕುಲದ ಸ್ಮಾರ್ಮೇ? ಶ್ರವಣ ಪುತ್ರನಾದ ಷೈಕ್ಷಿಂಧಾಜನೂ, ಕರ್ನಾಜದಲ್ಲಿ ರಾತೀಂದ ಕುಲದ ವಿಚಯ ಭೂಪಾಲನ ಮಗನಾದ ಜಯಚಂದ್ರನೂ, ಗುಜರಾಥದಲ್ಲಿ ಚಾಲುಕ್ಯರೆ. ಭೋಳಾ ಓಿಮದೇವನೂ, ಮೇವಾಡದಲ್ಲಿ ಫೋಲೋಟಿವಂರದ ಸಮರಸಿಂಹ, ರಾವಳನೂ, ಇಸ ಲವೋರದಲ್ಲಿ ಭೋಂಡಾವದೇವನೂ, ಅಂಬಾಗಡದಲ್ಲಿ ಸಲಪರಾಮ ವಂಪಾರನೂ, ಬರ್ಜಿತಾ ಗಡದಲ್ಲಿ ಅಮರಸಿಂಹ ಪರಮಾರನೂ ರಾಜ್ಯವಾಳುತ್ತಿದ್ದರು. ಈ ಕ್ಷಾತ್ರ ಮುಂಬಿರದು ಅಶ್ರಯತ ಸಮಭರ್ತು; ಅಜಿಂಕ್ಯರು; ಸಂಗ್ರಹಿತಾದ್ವಾರಾಲಂಬಿ. ಇಂತಹ ಸತ್ಯಶಾಲಿಗಳ ರಾಜ್ಯದಲ್ಲಿ ಕಾಲಿಡಬೇಕಾದರೆ ಶಹಾಬುದ್ದಿನನು ಒಕ್ಕೆಯ ಎದೆಗಾರನ್ನಿರಬಹುದಲ್ಲವೇ? ಹೌದು; ಫೋರಿಯು ಕೆಳಕೆದೆಯವನೇನೂ ನಿಜವು. ಭಾರತದ ಉತ್ತರಾಷಾಧಿಕಾರಿ ವಕ್ಕಿಳಿದ್ದಾಗಿದ್ದರೆ, ದಕ್ಷಿಣವು ರಾಷ್ಟ್ರಧರ್ಮ ಸರಕೆವಾಗಿ ಜಾಗ್ರತ್ವಾಗಿರುತ್ತಿದ್ದರೆ ಮತ್ತೊಂದು ಕಾಲಿನಿಗಾದಮೂ ಅಲ್ಲಿ ಬರುವದಕ್ಕೆ ಘೈಯೆವಾಗುತ್ತಿತ್ತೇ? ದೈವದುರ್ವಿಲಾಸ ವಿಂದ ಭಾರತವು ಭಿನ್ನ ಪಿಂಚಿನ್ನಿವಾಗಿತ್ತು; ರಾಷ್ಟ್ರಧರ್ಮದಿಂದ ಚುರ್ತನಾಗಿತು; ಸ್ವಾಭಿಮಾನ ಕೂಸ್ಯತೆಯಿಂದ ವತತವಾಗಿತ್ತು; ಅಜ್ಞಾನತಮದಿಂದ ಅಂಥವಾಗಿತ್ತು. ಭಾರತವು ಇಂತಹ ಪರಿಸ್ಥಿತಿಗೆ ಬಂದುದರಿಂದಲೇ ಗಿರುಸ್ಥಿತಿ ಮಹಮೂದನು ಪ್ರದ ಸೇಳು ಸಾರೆ ದಂಡತ್ತಿ ಬಂದು ದೊವಣಾಗೆ ನೆನ್ನು ನಾಶ ಮಾಡಿದನು; ಹೇರಿಸಿದಾದ ಸುಲಿಗೆಯಿಂದ ಯವನ ಜನಪದವನ್ನು ಷೈಫವಸಂಪನ್ನಿವಾಗಿ ಮಾಡಿದನು. ಇವನ್ನಿಗಂತಲೂ ಶಹಾಬುದ್ದಿನನು ಹೆಚ್ಚಿದ ಮಹತ್ವಾಕಾಂಕ್ಷೆಯನ್ನು ತಾಳಿದವನಾಗಿದ್ದನು. ಅವನು ಬರೆ ಸುಲಿಗೆಯಿಂದ ತ್ಯಾಪ್ತಿ ಪಡತಕ್ಕಿವನಿದಿಲ್ಲ; ಧರ್ಮ ಪ್ರಸಾರದಿಂದ ಮಾತ್ರ ತುಷ್ಣನಾಗುವಂತಿದಿಲ್ಲ; ಅವನು ಭಾರತದಲ್ಲಿ ಇಸ್ಲಾಮಿಯೂ ವರ್ಚಸ್ವವನ್ನು ಸೆಲೆಗೋಳಿಸಬೇಕಂಬ ಆರೆಯುಳ್ಳವನಾಗಿದ್ದನು. ಅದಕ್ಕಾಗಿ ಬ್ರಿಬರ ಪ್ರಾಟಿದಂತಹ ಗುಣಗಾಡು ಪ್ರದೇಶವನ್ನು. ಅನೇಕ ಗ್ರಂಥಿಗಳು ದಾಢಿ, ಅಯ್ಯಾವತ್ತರ ವಲ್ಲಿ ಸ್ವರೇಶವಾಗಿದ್ದನು.

ಗಿರುಸ್ಥಿತಿ ಮನಸೆದ ಕಡೆಯ ಅರಸನಾದ ಟುಪ್ಪ ಮಲಿಕನ್ನೆನ್ನು ಫೋರಿ ಮನಸೆನದ ಅಲ್ಲಾ ಉದ್ದಿಃನನು ಪಟ್ಟಿದಿಂದ ತಳ್ಳಿ ತಾನೇ? ಅಧಿಕತ್ವವನ್ನು ಆಕ್ರಮಿಸಿದ್ದನು. ಅವನ ತರುವಾಯ ಗಿರುಸ್ಥಿಯ ರಾಜ್ಯವು ಅವನ ಮೊಮ್ಮೆಕ್ಕುಳಾದ ಗ್ರಾಮ ಹೀಗೆನು, ಶಹಾಬುದ್ದಿನರೆಂಬ ಬಂಧುಗಳಿಗೆ ಮೊರೆಯಿತು. ಗ್ರಾಮದಿಃನನು ಅಥಗಾಳಿ ಸ್ತಾನದ ರಾಜ್ಯಕಾರಭಾರವನ್ನು ನಡೆಯಿಸಿತ್ತೇದಿಗಿದನು; ಶಹಾಬುದ್ದಿನನು ರಾಜ್ಯ ಪ್ರಸ್ತಾರಗೊಳಿಸುವದಕ್ಕಾಗಿ ಖಂಡಸ್ತಾನದ ನೇತಿ ದಂಡತ್ತಿ ಬರತೀಡಿದ್ದನು; ಅವನು ತನ್ನ ಬಂಧುವಾಗಿ ರಾಜ್ಯಕಾರಭಾರದಲ್ಲಿ ಚೆನ್ನಾಗಿ ಸರವಾಗುತ್ತಿದ್ದನು.

ಧನಕನಕ ಸಂಪನ್ಮೂಲಾದ ಹಿಂದೂದೇರಪನ್ಮೂಲ ನೋಡಿ ಕೂಬುಧೀನನೆ ದುರಾಕ್ಷಣೆಯು ಜಾಗ್ರತ್ವಾಗಿತ್ತು. ಷಟ್ಕಂಪಿಂದಾಗಿ ಜನ್ಮಾಣ, ಸಮರ್ಪಿಂಚ ಮೊದಲಾದ ಪೂರ್ವ ರಜಾಪ್ರಾತ್ ಅರಬರ ಮೇಲೆ ಬಿಂಬಿಸಿ ಧೈರ್ಯ-ವ್ಯಾಪ್ತಿ ಉಂಟು ಅವನಲ್ಲಿದ್ದಿಲ್ಲವಾದ್ದರಿಂದ, ಸಣ್ಣ ಸಣ್ಣ ರಾಜರನ್ನು ಕೈಳಕತ್ತೆಗಿಡಿಸು. ಒಂದೆಗಿರುನೀಮಹಿಮುದಂಸ ಅತ್ಯಂಗ್ರಹಾದ ಹಾಳೆಗಳಿಂದ ರಜಪ್ರಾತ್ ರಾಜ್ಯಗಳು ಹಣ್ಣಿಗಿಡುತ್ತಾ, ಎಲ್ಲರೂ ಒಕ್ಕೆ ಬ್ರಾಹ್ಮಿಗಳ ಆಗಂತುಕ ಶತ್ರುವಿನ ಪಾರಿವಶ್ಯ ಮಾಡಬೇಕೆಂಬ ಬುದ್ಧಿಯು ಎಲ್ಲ ರಲ್ಲಿಯೂ ಹುಟ್ಟಿದ್ದಿಲ್ಲ. ಅಂತಹೀ ಸ್ಥಾಂರಿಯು ರಾಜ್ಯಭೋಭದೀಂದ ಮೇಲಿಂದ ಮೇಲೆ ಹಿಂದುದೇರವನ್ನು ಸುಗ್ಗಿತ್ತಾಡಿಸುತ್ತಾನೆ.

ಪಾಳ್ಯದಲ್ಲಿ ಭೋರನಾದಂಥೊಡಸೆಯೆ ಎಲ್ಲ ಸ್ವೀಕರು ಎದ್ದು ಸ್ವಾತ್ಮವಿಧಿಗೇಗೆ ತೊಡಗಿದರು. ಶಿಂಗಾಬುದ್ಧಿನನ್ನೂ ಅನನ್ತ ಸರದಾರಾದ ರಸ್ತುಮಂಬಾನ, ತಾತಾರಭಾನ, ನಿಸುರತಭಾನ ಮೊದಲಾದ ಸಂಗ್ರಾಮ ವಟ್ಟಿಗಳೂ ಭಾವಿ ಯುದ್ಧದ ವಿಷಯಾಗಿ ಮಾತನಾಡುತ್ತ, ದೇರೆಯಲ್ಲಿ ಕುಳಿತುಕೊಂಡಿದ್ದರು. ಹಿಂದು ದೇಶವನ್ನು ಯಾವ ಯಾವ ರೀತಿಯಂದ ವಶಮಾಡಿಕೊಳ್ಳಬೇಕಂಬದರ ಬಗ್ಗೆಯೂ ಯಾವ ಯಾವ ಅರಸರನ್ನು ಯಾವ ಯಾವ ರೀತಿಯಂದ ಜರಿಯಬೇಕಂಬದರ ಬಗ್ಗೆಯೂ ಅವರಲ್ಲಿ ಚರ್ಚಿಯು ಸ್ವಡಿತತ್ತು.

“ದುಸ್ತಮಂಬಾನ, ಹಿಂದುಗಳು ಹೇಗೆ ಕುರಿಗಳಂತಿರುವರು ನೋಡಿದಿರಾ? ನಾನು ದಂಡಯಾತ್ರೆಗಾಗಿ ನಾಗಿ ಬಂದಿದ್ದರೂ, ಎಣ್ಣ ರಾಜರೂ ಇಕ್ಕೆಭಾವದಿಂದ ನಡೆದು ಪ್ರತಿಕಾರ ಮೊದಲಾರದವರಾಗಿರುವರು. ರಜಾಪ್ರಾತ್ ಅರಸರು ಅದ್ವಿತೀಯ ಸಮರ ಪಟ್ಟಿಗೆ ದುಸ್ತಮಂಬಾಗಿರುವರು; ಏಕೆಗಾರಿರುವರು. ಬೀಂಗಾರ್ಪೂರ್ ಅವರಲ್ಲಿ ರಾಷ್ಟ್ರಭೂಪಾಲೆಯು ಲುಪ್ತಪ್ರಾಂತ್ಯಾಗಿರುವದರಿಂದ, ಪರಛಕ್ಕಾಗಳ ಹಾಳಿಯನ್ನು ನಿವಾರಣಾರೂಪಾಗಿರುವರು. ಹಿಂದುಗಳಲ್ಲಿ ಸ್ವಾತ್ಮಸ್ವಾವ ಸೆಮು ಲುಪ್ತಪ್ರಾಂತ್ಯಾಗಿರುವದರಿಂದ, ಪರಛಕ್ಕಾಗಳ ಹಾಳಿಯನ್ನು ನಿಜವು; ಆದರೆ ಅವರ ದೃಷ್ಟಿಯು ಅಕುಂಬಿತವಿರುವದು. ಅವರಲ್ಲಿ ಸಂಘರ್ಷಕ್ಕಿರುತ್ತಾನು ಇರಿದ್ದರಿಂದ, ಗಿರುಸಿಮಹಿಮಾದನ್ನು ಭಾರತದವರೇಂಬೆ ಜಡಿಸೇಂಳು ನಾರೆ ಹಂಥೆತ್ತಿ ಬಂದು, ಹೇರಳ ವಾದ ಸಂಪತ್ತಿಯನ್ನು ಒಯ್ದಿನು. ಅವನಿಗಿಂತ ನಾವು ಹೆಚ್ಚಿನ ಕರ್ತವ್ಯಪ್ರಭಾವ ವನ್ನು ತೋರಿಸಬೇಕಾಗಿರುವದು. ಮಹಿಮಾದನ್ನು ಎಷ್ಟೇ ಸಾಹಸ ನಾಡಿದ್ದೂ ಬಲ್ಲಿ ಇಸ್ತಾದುಯಾ ಅಧಿಕಾರವು ನೇಲೆಗೊಳ್ಳಲಿಲ್ಲ. ನಾವು ದಿಂಫೌ ಪ್ರಯತ್ನಿಂದ ಈ ಕೆಲಸವನ್ನು ಈಡೇರಿಸಬೇಕು.” ಹೇಗೆ ಶಿಂಗಾಬುದ್ಧಿನನ್ನು ಸುಡಿದ ಕೂಡಲೆ, ರುಸ್ತುಮಂಬಾನನ್ನು ಸ್ವಾತ್ಮಭಿಮಾನದಿಂದ: —

“ಜಕಾವನಾಹ, ರಣವಿಕ್ರಮರಾದ ನಿಮ್ಮ ಬಲವನ್ನು ನೋಡಿ ಭರತ ಭೂಮಿಯು ಕಂಪಿಸತ್ತೆಡಿಗಿರುವದು. ನಿಮ್ಮ ಮಹತ್ವಾಕಾಂಕ್ಷೆಯು ಈಡೇರುವ ಬೆಂದು ನನ್ನ ಮನೋದೇವತೆಯು ನನಗೆ ಹೇಳಿತ್ತೆಡಿಗಿರುವದು. ಈಗ ಉತ್ತರದ ರಜಪ್ರಾತ್ ರಾಜರಲ್ಲಿ ಗ್ರಹಕಲಪವು ಮೊತ್ತಿದಂತೆ ಭಾಸವಾಗುತ್ತಲಿರುವದು. ಈ

ಮಾತಿನಲ್ಲಿ ತಥ್ಯಾಂಶವಿದ್ದರೆ, ಇಸ್ತು ಮಿಯಾ ಧರ್ಮದ ಭಾಗೀಯ್ದಯವಾಯಿತೋದೇ ತಿಳಿಯುವನು.”

“ಬಾವಿಂದ, ಜಯಚಂದ ಪ್ರಧಿರಾಜರಲ್ಲಿ ವೈಮನಸ್ಯ ಹುಟ್ಟಿರುವದಾಗಿ ತಿಳಿಯುತ್ತಿಲ್ಲದೆ. ಇಲ್ಲವು ತೊಂದರೆ ಹುರಿದ ಅನಂಗಪಾಲನು ಜಯಚಂದನನ್ನು ತಿರಸ್ತುಪ್ಪಿ, ಪ್ರಧಿರಾಜನಿಗೆ ತಸ್ತು ಉಲ್ಲಾಸಾಜ್ಞವನ್ನು ಹಿಡಿದ್ದರಿಂದ ಜಯಚಂದನು ಅಸೂಯಾವರಣಾಗಿರುವನು. ಅದನ್ನು ಈಗ ಪ್ರಧಿರಾಜನನ್ನು ನೋಡಿಕೊಡಿಗಿರುವನು.”

“ತಾತಾರಾಮಾನ, ಈ ಮಾತ್ರಾ ಸಿಜವೇನು?”

“ಬಾವಿಂದ, ಸಿಜವು. ಪ್ರಧಿರಾಜನು ದಿಲ್ಲಿಯ ಸಿಂಹಾಸನಾಖೋಳಣ ಮಾಡಿದ್ದಂದ ರಜಪ್ರಕರಲ್ಲಿ ಇಬ್ಬಣಗಳಾಗಿವೆ. ತನಗಿಂತ ಚೆಕ್ಕುವನಾದ ಪ್ರಧಿರಾಜನು ಸಾಮಾಜಿಕ ಸಿಂಹಾಸನಾರ್ಥನಾಗಿದ್ದರಿಂದ, ಜಯಚಂದನು ತಳಮಳಸಿಕೊಡಿಗಿರುವನು. ಅವನಿಗೆ ಕಪ್ಪು ಕಾಣಿಕೆಯನ್ನು ಹಿಸಲಿಕ್ಕಿಲ್ಲವೆಂದು ಜಯಚಂದನೆ ಸಿಧಾರ್ಥನಿರುವದು.”

“ಸಾನಾಪತಿಗಳೇ, ಅನಂಗಪಾಲನು ತನ್ನ ರಾಜ್ಯವನ್ನು ಪ್ರಧಿರಾಜನಿಗೆ ಕೊಟ್ಟಿದ್ದಾಗ್ನಿ, ಜಯಚಂದನು ಮತ್ತೆ ರಗ್ನಸ್ತನಾದನೇಕೇ?”

ಈದಾವಂತ, ಜಯಚಂದನೂ ಪ್ರಧಿರಾಜನೂ ಅನಂಗಪಾಲನ ದೌಹಿತ್ಯದ್ವಾರಾ ಬಿಂಗಿದ್ದು ಬಿಂಗಿ ಭಾವನೆಯಿಂದ ಅನಂಗಪಾಲನು ಪ್ರಧಿರಾಜನ ಏತೆ ವಸ್ತುಷ್ಯೇ ಚಿಂತಿಸಿದ್ದರಿಂದ, ಜಯಚಂದನು ಸಂತಪ್ತನಾಗಿರುವನು.”

ತಾತಾರಾಮಾನನೆ ಮಾತುಗಳನ್ನು ಕೇಳಿ ಶಾಬಡಿಸಿನನು ಸಮನಕ್ಕುನ್ನು. ಜಯಚಂದನೆ ಪ್ರಧಿರಾಜರಲ್ಲಿ ಸೆಲೆಗೊಂಡ ವೈಮನಸ್ಯನ ಲಾಭವನ್ನು ಮಾಡಿಕೊಳ್ಳಬೇಕೆಂದು ಅವನು ಬಿಂಗಿಸಿತ್ತೇನು. ಬಹು ದಿವಸಗಳಿಂದ ಎದುರು ನೋಡುತ್ತಿದ್ದ ಪ್ರಸಂಗವು ಅನಾಯಾಸವಾಗಿ ತಂತ್ರಾಜ್ಯವಾಯಿತೆಂದು ಅವನಿಗೆ ಅನಂದವಾಯತು.

“ಬಾವಿಂದ, ಜಯಚಂದನು ಇಲ್ಲಿ ತಪ್ಪುತ್ತಿದುವನೆಂದು ಹೇಳಬಹುದು. ಪ್ರಧಿರಾಜನು ಗುಣ-ತೀಲಗಳ್ಳಿನ ಮೂರು ಶೂರನೂ ಎಂಬದರ ಬಗ್ಗೆ ಅನಂಗಪಾಲನಿಗೆ ಸಂಬಿಗ್ಯಾಗಿ, ತನ್ನ ರಾಜ್ಯವನ್ನು ಅವನ ವಶಕ್ಕೆ ಕೊಟ್ಟಿದ್ದಾಗಿ ಜಯಚಂದನು ಮತ್ತೆ ರಗ್ನಸ್ತನಾದದ್ದು ಅಯೋಗ್ಯವಿರುವದು.”

“ಸಿಸುರತ್ಯಾನನ, ನಾವು ಅದನ್ನು ತೆಗೆದುಕೊಂಡು ಮಾಡುವದೇನು? ಬಹು ದಿನಗಳಿಂದ ಹಾಗ್ಯೇಸಿಕೊಂಡಿದ್ದ ನನ್ನ ಮನೋದಯವು ಸಫಲವಾಯಿತ್ತನ್ನಲ್ಕೆ ಅಣ್ಣಿಯಿಲ್ಲ.” ಎಂದೂ ನಿಸುರತ್ಯಾನನಿಗೆ ಶಾಬಡಿಸಿನನು ಸುಧಿದು, ತನ್ನ ದಪ್ಪವಾದಗಡ್ಡದ ಮೇಲೆ ಕೈಯೆಳಿಯುತ್ತಿ ಕುಕುತನು.

ಸ್ವತಂತ್ರವಾಗಿ ಯುಧ್ಧ ಮಾಡಿ ಭರತಭೂಮಿಯನ್ನು ಜಯಿಸುವನ್ನು ಸಾಮಧ್ಯವು ಶಾಬಡಿಸಿನನಲ್ಲಿಷ್ಟಿಲ್ಲ. ಒಬ್ಬನ ಸಹಾಯದಿಂದ ಮತ್ತೊಬ್ಬನನ್ನು, ಮತ್ತೊಬ್ಬ

ಬ್ಯಾನ್ ಸಹಾಯಿದಿಂದ ಮಗುಡೊಬ್ಬುನ್ನು ಜಾಯಿಸಿ, ಉತ್ತರಾಪಥದಲ್ಲಿಮೆನ ಎಲ್ಲ ರಜಪೂತ ರಾಜ್ಯಗಳನ್ನು ಸಾಧಿಸಿಕೊಂಡು, ಇಸ್ತಾದ್ವಿಯಾ ಅಧಿಕಾರವನ್ನು ಪ್ರಸಾಥಿಸಬೇಕೆಂದು ಅವನು ತಾತ್ತ್ವಿಕಾಂಕ್ಷೆಯುಳ್ಳನಾಗಿದ್ದಾನು. ಜಯಚಂದ್ರಪ್ರಸ್ಥಭ್ರಿಂರಾಜಾಳಿನ ತಾತ್ತ್ವಿಕಾಂಕ್ಷೆಯು ತನ್ನ ವಾಸ್ತವಾದಯವನ್ನು ಈಡೀರಿಸುವ ದೇಶಕ್ಕೆ ಸಾಧನವಾಗುವದೆಂದು ಹೇಳಿದ್ದನು ನಂಜ್ಞಮಗೋಂಡನು.

ಒಟ್ಟಿಂಡಾಗಿಡದ ಅಪುರಸಿಂಹನು ಈಗ ಪ್ರಧಿಂರಾಜನ ಮಾಂಡಲಿಕನಾಗಿದ್ದಾನು. ಅವನೆ ಸಂಸಾರಾನ್ವಯ ನಿಂಧವ್ಯಾಪ್ತಿದ್ದಾರಿದ್ದಂದೆ, ಅವನು ತನ್ನ ಹಾಂಡಲಿಕನಾಗಿ ಚೇಕೆಂದು ರಾಜಾಬುಧ್ರಿಸನ್ನ ಕೊಡುಕೊಂಡುತ್ತಾನು. ಮೂರಂಗ ಪ್ರತಿದರೆ ಭಾಯಿಯು ತಾನೇ ತೆರೆಯುವದೆಂಬಂತೆ ಅಪುರಸಿಂಹಸನ್ನು ಕೊಳಕಿಡರೆ ಪ್ರಧಿಂರಾಜನು ತಾನಾಗಿ ಯುದ್ಧಕ್ಕೆ ಬರುವನೆಂದೂ, ಜಯಚಂದ್ರನ್ನು ತನ್ನ ಕಡೆಗೆ ಒಲಿಸಿಕೊಂಡು ಅವನೆ ಸಹಾಯಿದಿಂದ ಪ್ರಧಿಂರಾಜನನ್ನು ದರಖ್ತ ಮಾಡಬೇಕಿಂದೂ ರಾಜಾಬುಧ್ರಿನೆನ್ನು ಹವಣಿಸಿದ್ದಾನು. ಮೌರಾದರೂ ಪ್ರಧಿಂರಾಜನ್ನೊಂದನೆ ಯುದ್ಧವನ್ನು ಕ್ಷಾರಂಭಿಸಿ, ದಿಲ್ಲಿಯ ಅಧಿಕಾರವನ್ನು ತನ್ನ ನಾಂಧೂನಪದಿಸಿಕೊಳ್ಳಬೇಕಿಂದು ಅವನು ದೀರ್ಘವಾದ ಆಕಾಂಕ್ಷೆಯನ್ನು ತಕ್ಷಿಂದಿದ್ದಾನು. ದೊಡ್ಡಿಯ ತರಸರ ಸಹಾಯವಿಲ್ಲದೆ ಈ ಕಾರ್ಯವು ಈಡೀರಾಜಾರಂಡಿಂದು ತಪಾಲಿಗೆ ಗೊತ್ತಿದ್ದರಿಂದ, ಯಾವ ರೀತಿಯಿಂದಲಾದಮೂ ಜಯಚಂದ್ರನ್ನು ತನ್ನ ಕಡೆಗೆ ಬಳಿಸಿಕೊಳ್ಳಬೇಕಿಂದು ಅವನು ಸಂಕಲ್ಪ ಮಾಡಿಕೊಂಡನು. ಅಪುರಸಿಂಹನು ನಿರಾತಂತೆದಿಂದ ತನ್ನ ಮಾಂಡಲಿ ಕತ್ತಲೆನ್ನು ಒಪ್ಪಿದ್ದೇರೂ, ಐಳಿಗ್ರಹಾ ಎಂಬದನ್ನು ಅವನು ಮೂರೆಲು ಪರ್ವತೀಸೆ ಚೆಂಕಾಗಿತ್ತು. ಒಳ್ಳಿಯ ಮಾರಿಂದ ಉದ್ದೇಶದಲ್ಲಿ, ಬಟ್ಟಿಂಡಾಗಿಡದ ಸುಂಭೀ ದಂಡೆತ್ತಿ ಮೋಂಗಬೇಕಿಂದು ಅವನು ಗೂತ್ತು ಮಾಡಿಕೊಂಡನು.

“ಬ್ರಾಹ್ಮಿಂದ, ಅಪುರಸಿಂಹನ ಬಳಿಯಲ್ಲಿ ಜಿತ್ತುರೊಂದಿಂಬಿ ಲಾವಣ್ಯವತಿಂದೂದ ಯುವತಿಯಿರುವುದುತ್ತಾತೆ. ಅವನು ಕದ್ದು ಅಂತಃಕೃತದಲ್ಲಿರುವದಕ್ಕೆ ಯೋಗ್ಯಾಗಿರುವದರಿಂದ, ಅವಕಣ್ಣ ಕಾಳೆಕೆಯಾಗಿ ಅರ್ಹಿಸದೆಂದು ಅಪುರಸಿಂಹಾಗಿಗೆ ಸಂಪರ್ಕ ಕಳುಹಿಸಿರಿ. ಅವನು ದಿವ್ಯ ಸೌಂದರ್ಯವನ್ನು ಸ್ವಾಂಜಿ, ನೀಂದುಗಾಗು ಅವಕಣ್ಣ ರಾಷ್ಟ್ರಭಂಜಿ ದೇವತೆಯಿಂದು ಭಾಷಿಸಿರುವರು!”

ಶಹಾಬುಧ್ರಿನೆನ್ನ ಮಂತ್ರಿಯಾದ ಯುರಾನಸರಿಂಬಾಹನೆನ್ನ ಹೀಗೆ ಸುಂಡವ ಕೂಡಲೆ, ಅವನೆ ಕಿವಿಗಳು ನೆಟ್ಟಿಗಾದವು; ಅವನು ಆ ಜಂಧ್ರಾನಸೆಯನ್ನು ಯಾವಾಗ ಸ್ವಾಂಡೀ ಸೆಂದು ಆತುರೆ ಪಡತೊಡಗಿದೆನು.

“ವಜ್ರಾರ್, ನೀವು ಆ ಸ್ತ್ರೀರತ್ನವನ್ನು ಸ್ವಾಂಡಿಲ್ಲವೆಂದುತ್ತಾಯಿತು.”

“ಇಲ್ಲ; ನಾನು ಅವಕಣ್ಣ ಪ್ರತಿಕ್ರಿಯೆ ನೊಂದಿಲ್ಲ. ಅವನು ಆಪ್ತಿಮುರೂಪ ನೆತಿಯಿರುವಕೆಂಬದನ್ನು ನಾನು ಅನೇಕ ಉನರೆ ಭಾಯಿಂದ ಕೊಂಡುಬಂಸು. ಖಾನಿಂದ, ಅಪುರಸಿಂಹನಿಗೆ ಬತ್ತಾರು ಯ ಮಾಡಿದರೆ ಅವನು ತಾನಾಗಿ ಆ ಇಂದುಮುಖಿಯನ್ನು-

ನಿಮ್ಮ ಸಸ್ಯ ಧಿಗೆ ತಂದು ಒಟ್ಟಿನವನು."

ಚಿತ್ರೇಶ್ವರಿಯ ಸಾಂಪರ್ಯ ಕಿಂಗೆ ಹಿಡ್ಲ ಕೂಡಬ್ರಹ್ಮಾದ ಮೂದಲಿನ ಮುದಳ್ಳು ಕೊಂಡ್ರು ಮಾನ್ಯಮಂದಿರಕ್ಕೆ ಶ್ರಾವಣಿ ವರ್ಷದಲ್ಲಿ ಅವಕನ್ನು ವಶಮಾಡಿ ಕೊಂಡಂತು ಅವನು ಕರ್ತವ್ಯವಹಿಸುತ್ತಿದ್ದಂದು ಅವನು ಸಿಕ್ಕಿಯಿಸಿದ್ದಾರೆ. ಪ್ರಾರ್ಥಿಸಿಂದಿನು ಅವಕನ್ನು ಸಾಂಧಿಂಧಾರಿದಿಂದಾರೆ, ಅವನು ವಾರಿವರ್ತವನ್ನು ದಾರಾಡಿಯೋ ತೀರಬ್ಜಿಕೆಂದು ಘೋರಿಯು ಸಿಕ್ಕಿಯಿಸಿಕೊಂಡಿನು. ಈ ಕಾರ್ಯ ವರಾ ಮಾರ್ಗ ವ್ಯಾಧಿಗ್ರಾಹಿತಾಗ ವ್ಯಾಧಿಗ್ರಾಹಿತಾಗ ಉಂಟಾಗಿ ಅವಕ ಸೆರಪಿಗೆ ಬಂದರೆ, ಅವನು ಸಪ ಗೊತ್ತಿಗೆ ಚಿಕ್ಕಿಬ್ಜಿಕೆಂದು ರಾಜಾಬುಟ್ಟಿನನು ಮನೂರಾಜ್ಯವನ್ನು ಕಲ್ಪಿಸಿವನು. ಆಗ ಅವನು ತನ್ನ ಸಾಸಂಪತ್ತಿಗಳಲ್ಲಿಂದಾದ ನಿಸುರತ್ತಾಸಸನ್ನು ಕುರುತ್ತಿರುತ್ತಾನೆ.

“ನಿಮ್ಮಾದತ್ತಾನೆ, ಈಗಲೇ ಒಟ್ಟಂತಾಗಡಕ್ಕೆ ರೊಂಗು ಅವಾರ್ಥಿಸಿಗೆ ಭೀಕ್ಕಿಯಾಗಿ. ಚಿತ್ರೇಶ್ವರಿಯನ್ನು ಕಾಣಿಕೊಯಾಗಿ ಕೊಳ್ಳಿರೆ ನಿನ್ನ ಸಾಂತಂತ್ಯವನ್ನು ಒಳ್ಳಿತ್ತೇ ನೆಂಂದೂ, ಇಳ್ಳಿದಿದ್ದರೆ ನಿನ್ನನ್ನು ಒಟ್ಟಂತಾಗಡವೊ೦ ಪಿಂಡಂಸಮಾಡಲಿಕ್ಕೆ ರಾಜುಬ್ರಾಹಿನೆ ಅಮೋಘವಾದ ಸೌಧಾಬಲವು ಇದ್ದೆನೆ ಸಿದ್ಧಪರುವದಂದೂ ಅವನಿಗೆ ತೀರಿಸಿರಿ. ನಿಂನು ಚತುರೋವಾಯಗಳಿಂದ ಚಿತ್ರೇಶ್ವರಿಯನ್ನು ಸಾಂಧಿಂಧಾರಿಸಿಕೊಂಡೆ ಬಂದೊಂದು ನನ್ನ ಇತ್ಯಾವೃತ್ತಾ ಸವಿರುವದು.”

ರಾಜಾ ಬುಟ್ಟಿನ ಘೋರಿಯು ದವ್ಯ ಲಾವಣ್ಯದತ್ತಿಯಾದ ಚಿತ್ರೇಶ್ವರಿಯನ್ನು ಸಾಂಧಿಂಧಾರಿಸಿಕೊಳ್ಳಬೇಕೆಂಬ ಮಹತ್ವಾಕಾರಕ್ಕೆಯುಳ್ಳ ವಾಸದಿನು!

೨ ಬಿಡಲಿಕಾಶ್ವರಮಂದಳಿ.

ದ್ರಿಳ್ಳಿಯ ಸಮೃಧಿನಾದ ತೀರ್ಥಾಂತರವಂತದ ತಿರ್ಥಾಂತರಾಂತಿಕ ಪ್ರತ್ಯಂತಾನ ವಿಧಿಭಿಲಿ; ಉಳ್ಳಿಯ ಪುತ್ತಿಯತು ಮಾತ್ರ ಇದ್ದರು. ಅವರಳ್ಲಿ ಬೀರಿಯಿಂದನ್ನು ಕೊನ್ನಿಂದ ಕುಬ್ಜದ ಅರಣ್ಯಾದ ವಿಜಯಸಾಲಿನಿಗೂ, ಚಿಕ್ಕಿನೆನ್ನು ಅಜಮೂರದ ಮೊರೆಯಾದ ಸೂರ್ಯಮೂರ್ತಿನಿಗೂ ಕೊಟ್ಟಿ, ದೋರುತ್ತಿರಿಂದವರೆ ತನ್ನ ವಂತೋದಾಧಿಕಾರಿಗಳಿಂದು ಅವನು ಪ್ರಬಲವಾದ ಅರೆಯಿಳ್ಳಿವನಾಗಿದ್ದಾನು. ಪರಿಯವೇಗೆ ಜಯಚಂದ್ರನೆಂಬ ಮಂಗನು ಜನಿಸಿದ್ದಾನು; ಚಿಕ್ಕಿವಳಾದ ಕಮಲಾದೊಂದಿಲ್ಲ ಪ್ರತಿಸೆಂ ಚಾವಾಣಿಕುಲದೀಪ ಕಣಾದ ವ್ಯಾಧಿಗ್ರಾಹಿತಾನು! ಜಯಚಂದ್ರನು ಕುಂದ್ರಮನನೇಮಾಂಪ್ರತ್ಯಿಯವನ್ನೂ ಅಸೂ ದೂರವರಸ್ವಾ ಸಾಂಧಿಂಧಾರಿಯೂ ಆಗಿದ್ದಾನು; ವ್ಯಾಧಿಗ್ರಾಹಿತಾನು ಅತ್ಯಂತ ಗುಣಿಂಧಿಯಂದ್ದಾನು. ಅವನಿಂದಾದ ಸಾಂಧಿಂಧಾರಿ ಅನಂಗವಾಲನು ಅವನಿಂದಿಲ್ಲ ಪ್ರಿಯಾಳಿವಾಸಾಗಿದ್ದಾನು. ತನ್ನ ತರುವಾಯ ದಿಲ್ಲಿಯ ರಾಜ್ಯಕ್ಕೆ ಒಡಿಯನಾಗುವದಕ್ಕೆ ವ್ಯಾಧಿಗ್ರಾಹಿತಾನೇ ತಕ್ಷಾವನೆಂದು ಅವನು ನಿಧಿಸಿದ್ದಾನು. ಜಯಚಂದ್ರನೆನ್ನು ಪ್ರತ್ಯಂತಿಸುವವಕ್ಕಿಂತ,

ಪ್ರತಿಧಿತ್ವಾಜನೆನ್ನೇ ಪ್ರತ್ಯುತ್ಸಂಪೂರ್ಣ ವರಾಡಿಕೊಳ್ಳುವ ಮೊಳೆತೆಂದು ಅವನು ಭಾವಿಸಿದ್ದನು.

ಆನಂಗವಾಲನು ಗುಣಗ್ರಾಹಿತಿಯಿದ್ದನು. ಕೆಂಪಲ ತನ್ನ ವಸಂದು ಪ್ರತಿಷಾಮೆ, ಗುಣಗಳನ್ನು ಚೆನ್ನಾಗಿ ವರ್ಣಿಸಿ ಅವನ ಮೇಲೆ ಅನುರಾಗಪ್ರಭ್ರಾಂತಿಯಿದ್ದನು. ರಾಜ್ಯಮೋಹಿನ ಕೆಲವು ಭಾಗವನ್ನು ಜಯಿತಂಪ್ರಸಿಗೆ ಕೊಡಬೊಕೆಂದು ಕೆಲವರು ಅವನಿಗೆ ಸೂಚಿಸಿದೂ ಅವಕೊಳ್ಳುತ್ತಿದ್ದೇ, ತನ್ನ ಎಲ್ಲ ರಾಜ್ಯವನ್ನು ವೈಧುಲ್ಯದಾಜನಿಗೆ ಕೊಡುವದಕ್ಕೆ ಸಿದ್ಧಾಂತಿಗೆ ಅನ್ನು ತನ್ನ ತರುವಾಯ ತನ್ನ ರಾಜ್ಯವು ಸುರಕ್ಷಿತವಾಗಿ ಖಚಿತಂದು ಅವನು ಪ್ರತಿಧಿತಿಸಿದ್ದನು. ಅವನು ಪ್ರತಿಧಿತಿಸಿದ್ದನು ಅವನು ಪ್ರತಿಧಿತಿಸಿದ್ದನು. ಅನಂತರದಲ್ಲಿ ಕೊಣಾಯುವ್ಯವಸ್ಥೆ ಬದರಿನಾಥನ ಸೌವಯುಲ್ಲ ಕಳೆಯುತ್ತಿದೆ ಅವನು ಪ್ರತಿಧಿತಿಸಿದ್ದನು.

ಗುಣಗ್ರಾಹಿಯಾದ ಅನಂಗವಾಲನು ಸುಜರಿತ್ವನಾದ ಪ್ರತಿಪೂರಾಜನಿಗೆ ರಾಜ್ಯವನ್ನೊಳಿಸಿದ್ದಿರಿದ್ದೆ, ಎಲ್ಲ ಪ್ರಜಾಜನರು ಸ್ವಾನಂದ ನಾಮಾಜ್ಯದಳ್ಳಿ ಲೋಳಾದ ತೊಡಗದ್ದು. ಪ್ರಾತ್ಯಾಪಯಿತ್ವಾಗೂ, ಗಂಭೀರನೂ, ಉದಾರನೂ ಆದ ಪ್ರಾರುಷ ಹಿಂಡನು ಭಾರತ ಸ್ಥಾಪಕುಲತಿಲಕ್ಷಣವಾದಪ್ರಾರಿಂದ ಯಾರಿಗೆ ತಾನೆ ಆಧಂದವಾಗಿಲ್ಲಿಂದಿಲ್ಲ? ಪ್ರಾರುಷ್ಯದ್ವಾರಾದ ಪ್ರತಿಧಿತಾಜನ್ಮಾದಲ್ಲಿಯಲ್ಲಿ ಸಮಾರ್ಥನಾದಪ್ರಾರಿಂದ, ಅಂತಿಭಾರತ ವಾಸಿಗಳು ಉನಂದರಧಿಯಲ್ಲಿ ಮಾರುಕಾರುವಾಗ ಒಂದೇ ಒಂದು ಪ್ರತ್ಯೇಕಿಯೇ ಒಂದೇ ಶವನೆ ಕುದಿಯುತ್ತಿದ್ದಿತ್ತು. ಆ ಪ್ರತ್ಯೇಕಿಯು ಮತ್ತುವರೂ ಇರದ, ಕ್ರಾಂತಿಕೆ ನರಪತಿಯಾದ ಜಯಿತಂಪ್ರಸಾಗಿದ್ದನು! ಅವನು ಅನಂಗವಾಲನನ್ನೂ, ಪ್ರತಿಧಿತ್ವಾಜನೆನನ್ನೂ ಮನಸೆನ್ನೊಂದು ಸಿಂಹಿತೊಡಗಿದ್ದನು. ತಾನು ಅನಂಗವಾಲರ ಏರಿಯ ಮಗಳ ಮುಗಿನಿಂದು, ಪ್ರತಿಧಿತಾಜನ್ಮಾಂತರ ಯಜ್ಞಾನ ಪರಮಾಂತ್ರವನಾಗಿದ್ದಾಗ ಮಾತ್ರ ಮನದನು ಸಾರ್ಥಕರಾದವನ್ನು ಪ್ರತಿಧಿತಾಜನ್ಮಾಗಿಸಿಕೊಂಡಿದ್ದಿರಿಸುತ್ತಿದ್ದಾಗಿ ಮನಸೊಂಪ್ತಿಯನ್ನು ಪ್ರತಿಧಿತಾಜನ್ಮಾಗಿಸಿಕೊಂಡಿದ್ದಾಗಿ ಮನಸೊಂಪ್ತಿಯನ್ನು ಪ್ರತಿಧಿತಾಜನ್ಮಾಗಿಸಿಕೊಂಡಿದ್ದಾಗಿ ಅವನ ಪತ್ತಿಯಾದ ಪರ್ವತಾದ್ವಯಾಂತರ ಪ್ರತಿಧಿತಾಜನಲ್ಲಿ ಮಾತ್ರ ಮುಕ್ತಾವಸ್ತು ತಳಿದು, ಅವನ ವಿಷಯಕ್ಕೆ ತನ್ನ ಪತಿಯ ಮನಸ್ಸನ್ನು ಮಾತ್ರಿಸು, ಕಲ್ಪಿತವಾಡಿದ್ದಳಿಂದು. ಪ್ರತಿಧಿತಾಜನ್ಮಾಗಿ ಕವುರಿಕಾಣಿಕೆಗಳನ್ನಿಂತು, ಅವನ ನಾರಾಧಿತ್ವಾಜನ್ಮಾಗಿ ಮನಸೊಂಪ್ತಿಯನ್ನು ಕಾಣಿಸಿಕೊಂಡಿದ್ದನು. ಅಧಿರಾಜನಂದು ಅವನದುರಿನಲ್ಲಿ ಬಾಗಲಿಕ್ಕಿಳಿಸಿದ್ದಾಗೂ ಜಯಿತಂಪ್ರಸಿಗೆ ಸಿಂಹಾಸನಕೂ ಕಾಣಿಸಿಕೊಂಡಿದ್ದನು. ಯಾವದೊಂದು ತಂತ್ರಧಿಂದ ಅವನ ನಾರವಾಗುವಂತೆ ಪಾದಚೇಕೆಂದು ಅನುಭಾಗ ಮನಸೊಂಪ್ತಿಯ ಜಯಿತಂಪ್ರಸಿನು ಇಲ್ಲದ ಇರಸಾ ನಗಕನ್ನು ಕಲ್ಪಿಸತ್ತಾಡಿದ್ದಾಗಿನು. ಪ್ರತಿಧಿತಾಜನ ನಾರದ ಕಂಡುಬಂದು ತನ್ನ ಬ್ರಹ್ಮಸಿಂದ ಅಸಾಧ್ಯವಾದದ್ದೆ, ಪಾಣಿರೂಪ ದೊರೆಯಾದ ಕರ್ಮಾಭಿವೃಂದನ ಸಮಾಂತರವನ್ನು ಚೆಂಡಬೇಕೆಂದು ಅವನು ಸಂಕಲ್ಪ ಪಾಡಿಕೊಂಡಿದ್ದನು.

ಅನಂಗವಾಲನು ತನ್ನ ವಳಗೆ ನಾಮಾಜ್ಯದಿಕಾರವನ್ನು ಕೊಡುವಸಂದು

ವಿಪುಲಾದೆ ಪಯು ಯಾಕ್ರಿಕೆಂಡಿದ್ದಾರು. ಕಡೆಗೆ ತನ್ನ ಮನೋರಥವು ಈಡೀರ ದಂತಾದ ಕೊಡಲೆ ಅವಶ್ಯ ತಿಳಿಮುಳೆಸಲು ಹಾಡಬೇಕು. ಬದರಿಗೆ ಹೊಗಿ ಅನಂಗವಾಲ ಸನ್ನು ಕಂಡು, ದಿಲ್ಲಿಯ ರಾಜ್ಯದೂರ್ಗಿನ ಅರ್ಥರಾಜ್ಯವನ್ನು ದರ್ಶಾ ಕೊಡಬೇಕೆಂದು ಬೆಂಡಿಕೊಳ್ಳುವವರಕ್ಕೂ ಅದ್ದು ತನ್ನ ಪತಿಗೆ ಹೇಳಲ್ಪಡಿದ್ದು. ಇಯಚಂದ್ರನಿಗಾದ್ದು ಅವರ ಶಫಿಕ್ಕಾಯಿಸು ಸರಿಯಾಗಿ ಕಂಡಪ್ಪಣಿ, ಈ ವಿಷಯದಲ್ಲಿ ತನ್ನ ಶ್ವಾಸತೀರ್ಪಾದ ಕರರಕಂಡಿರವನ್ನು ಕೊಟ್ಟಬೇಕೆಂದು ಯೋಜಿಸಿ, ಅವನನ್ನು ಅರಮನಿಗೆ ಕರೆಯಿಸಿದ್ದರು.

“ಕಂತಿರವರ, ಅನಂಗವಾಲರಿಗೆ ನಾನೂ ಷ್ಟಾಫ್ಟಿಯೂ ಸಮಾನ ಆಪ್ತರಲ್ಲವೇ? ಬೀಗಿದ್ದು ಅವರು ವೈಷ್ಣವಮೃಧಾವಸ್ತುಯಿಂದ ತಮ್ಮ ಯಾವಕ್ಕೆನ್ನು ರಾಜ್ಯವನ್ನು ವೈಷ್ಣವ ಸ್ವಾಧಿಸಿಕೊಂಡು ಕೊಟ್ಟಿರುವರು. ಯಾಕ್ಕಿ, ಪ್ರಯುಕ್ತಿಗಳಿಂದ ಅವರ ಮನ ಸ್ವಸ್ಥು ಒಲ್ಲಿನಿಕೊಂಡು, ಅಧ್ಯರಾಜ್ಯವನ್ನು ಪರಕ್ಕ ತೆಗೆದುಕೊಳ್ಳಬೇಕೆಂದು ನಾನು ಯೋಜಿಸಿರುವನು. ಈ ವಿಷಯಕ್ಕೆ ನಿಮ್ಮ ಅಭಿಕ್ರಾಯವೇ? ನಿಮ್ಮವರು?”

ಕರೆ ಕಂತಿರವನು ಮನರಸಿದ್ದಾದೆನ್ನೂ ನಿಜವು. ರಾಜಕಾರಣದಲ್ಲಿ ಅವಕ್ಕಾಗಿದ್ದ ಮುಕ್ತದ್ವಿತನವು ಅವನಲ್ಲದ್ದಿಲ್ಲ. ಅವನಾದ್ದೂ ಒಯುಚಂದ್ರನಂತೆ ತಾನು ಸಿಯೂ ಶೀಘ್ರಕೊಂಡು ಆಗಿದ್ದನು. ‘ಸಮಾನ ಶಿಂಲೇ ವ್ಯಾಸನೇಮು ಸವ್ಯಾರ’ ಎಂಬಂತೆ, ಜಯಚಂದ್ರನು ಪ್ರಧಾನಿಗಂತಹಾ ಇವನಲ್ಲಿ ಒಳ್ಳಿಯ ವಿಶ್ವಾಸವೇಳ್ಳವಾಗಿದ್ದನು. ಕಂತಿರವನಿಗೆ ಅನಂಗವಾಲನ ವರ್ತನವು ಅಯೋಗ್ಯವಾಗಿ ಕಂಡಿದ್ದ ರಂದ ಅವನು ತನ್ನ ಅಭಿಸ್ತಾಯಿನನ್ನು ವೈಕ್ಕಿ, ವಡಿಗಿದ್ದನು:

“ಮುಹಾರಾಜರೆ, ಅನಂಗವಾಲರು ಅಲ್ಲದ ಕೆಲವನ್ನು ಮಾಡಿದರು. ನೀವು ಅವರಿಗೆ ಭೇಟಿ ಯಾಗಿ ದಿಲ್ಲಿಯ ರಾಜ್ಯದೂರ್ಗಿನ ಅರ್ಥರಾಜ್ಯವನ್ನು ನಾವಾಭಾರ್ಯಮಾಧಿಕಾರವನ್ನು ಹಡೆಯಲ್ಕೇಬೇಕು. ಯಾಗಿ ಮಾಡಿದ್ದರೆ ಷ್ಟಾಫ್ಟು ರಾಜಜಿಗೆ ಮಾಂಡಲಿಕರಾಗಬೇಕುಗುವದು.”

“ತಂತಯೇ? ಬದರಿಗೆ ಬೇಗನ ಮೋರಿರಂದು ಸಾಂಸು ಇನಗೆ ಹೇಳಿತೊಡಗಿಯ ವೇಸು.” ಏಂದು ವಿಪುಲಾದೆನಿಯು ಸುಡಿದ್ದಾರು.

“ತಾವ್ಯಾ, ನೀವೇನು ಹೇಳಿರಿ? ಬದರಿಗೆ ಹೋಗಿ ಮಾಡಬೇಕಾದೆನೇನು? ಕಂದೆಯೇ, ನೀವೆಲ್ಲಿದೂ ಷ್ಟೋರಾ ಅಧೂರದೆಂದ್ರಿಗೆ ದುವಿರಿ; ಇನ್ನೂಯಾವರಿದುವಿರಿ. ಅನಂಗವಾಲರು ತಮ್ಮ ಮನಸು, ಬಂದವರಿಗೆ ರಾಜ್ಯವನ್ನು ಕೊಡುವವಕ್ಕೆ ನಂತರ್ಭಾರತ ಅಧಿಕಾರಿಗೆ ದ್ವಿಲ್ಪವೇನು? ಅವರು ಷ್ಟಾಫ್ಟು ರಾಜರನ್ನು ನಿಮಗೂತ ಹೆಚ್ಚಾಗಿ ಪ್ರೀತಿ ಸುತ್ತಿರಬಹುದು. ಯಾಗೆ ಪ್ರೀತಿಸುವದಕ್ಕೆ ಎಷ್ಟೂ? ಅವಾಂತರ ಕಾರಣಗಳಾದರೂ ಇರಬಹುದು. ತಂತಯೇ? ಅವರು ತಮ್ಮ ರಾಜ್ಯವನ್ನು ಅವರ ಸ್ವಾಧೀನ ಮಾಡಿರುವರು. ಅವನು ಚತ್ತಿ, ವಿಧಿಯಿಂದ ಷ್ಟಾಫ್ಟು ರಾಜರನ್ನು ಮಗನನ್ನಾಗಿ ಮಾಡಿಕೊಂಡಿರುವರು. ನೀವು ಹೇಗೆ ವೈಯತ್ತಿಸಿದ್ದೂ ಕಾಯ್ದಿವಾಗಬೇಂದು ನನ್ನ ಮರುಖಿರುವದು.”

ಈ ಮಾತುಗಳು ಮೊರೆಟೆಕೂಡಲೇ ತನ್ನ ಮನಸ್ಸಿನ ವಿರುದ್ಧವಾಗಿ ಹೀಗೆ ಪೂರ್ವಾಡಿದವರಾರು? ಎಂದು ಜಯಚಂಪ್ರಸು ತಿರುಗಿ ಸೋಡಿದನು. ಅಳ್ಳಿ ತನ್ನ ಶ್ರೀತಿಯ ಪುತ್ರಿಯಾದ ಸಂಯುಕ್ತಿಯು ಮೂರ್ತಿಮಂತಾಗಿ ನಿಂತುಕೊಂಡಿದ್ದುಳ್ಳು. ಆಗ ಅವನು ಮಗಳ ಮೂಲೆ ನಿರ್ಬಂಧಿಗಿ:—

“ಸಂಯುಕ್ತೇ? ನಿನೆಗೆ ರಾಜಕಾರಣದಲ್ಲಿ ಏನು ತಿಳಿಯುತ್ತದೆ? ಇನ್ನೊಮ್ಮೆ ಹೀಗೆ ಅಧಿಕಪ್ರಸಂಗತನ ಮಾಡುತ್ತು ಬರಬೇಡ.”

ಸಂಯುಕ್ತಿಯು ಚಿಕ್ಕವೇದ ರೂ ವಿಕಾರಶೀಲಿಂದ್ದುಳ್ಳು. ತನ್ನ ಸಮಂಜಸ ಮಾತುಗಳು ತಂದೆಯ ಮನಸ್ಸಿಗೆ ಭಾರದ್ವಷ್ಟು ನೋಡಿ ಅವಳು ಸುಮೃದ್ಧಾದಳು. ಹೃಧ್ಯಾರಾಜನಿಗೆ ರಾಜುಮೊರೆತದ್ವಾರಂದ ತಾಯೀ-ತಂದೆಗಳೇವರೂ ಮತ್ತು ರಗ್ಸ್ವರಾಗಿ ತಾಂಡವನ್ನು ತ್ಯಕ್ತ ಸ್ವರೂಪಣಿಸಿರುವಂತಹನ್ನು ನೋಡಿ ಅವಳ ಮನಸ್ಸಿಗೆ ಹೇದವನಿಸಿತು; ಆದರೆ ಅಬಲೆಯೂ ಚಿಕ್ಕವೇರೂ ಆದ ಅವಕ ಕೈಯಿಂದ ಆಗುವದೇನು? ಕಡೆಗೆ ಅನಂಗವಾಲನನ್ನು ಕಾಣುವದಕ್ಕಾಗಿ ಬದರಿಕಾಪ್ರಮಂಕ್ತೆ ಹೋಗಬೇಕೆಂದು ಜಯಚಂಪ್ರಸು ಕರೆರಕೆಂಳಿರವನೂ ನಿಧಾರಿಸಿಕೊಂಡಿದ್ದು.

ತನ್ನ ಶೇಷಾಯಿಪ್ಪುವರ್ನು ಬದರಿನಾಥನ ದ್ವಾರೆಯಲ್ಲಿ ಕಳಿಯಬೇಕೆಂದು ನಿಧಾರಿಸಿಕೊಂಡು, ಅನಂಗವಾಲರು ಬದರಿಕಾಪ್ರಮಂಕ್ತೆ ವಾಸವಾಗಿದ್ದನು. ಈಚೋಂ ವಾಸನೆಯಲ್ಲಿ ಸಂಪ್ರದೀಪ ಲೀನಾನಾದ ಅವನು ಅನಂದಮಯವಾಗಿ ತಾನೇ ತಾನಾಗಿ ದೋಗಿದ್ದನು. ಸಾಂಸಾರಕ ಉಪಾಧಿಗಳಿಲ್ಲ ತೊಲಗಿ ಹೋಗಿ, ಭಗವತ್ತಾನ್ನಿಧ್ಯಾವು ಮೊರೆತ ಹೋಲಿ ಯಾವ ಇನ್ನಿತ್ತಿರುತ್ತಿಂದ್ದು? ಅವನು ತನ್ನ ಆಯುಷ್ಯನ್ನು ಸಾಧಕರಾಯಿತೆಂದು ತಿಳಿದುಕೊಂಡಿದ್ದನು.

ಬದರಕಾಪ್ರಮಂಕ್ತೆ ಅಸಂಗವಾಲನು ಧ್ಯಾನಸ್ಥನಾಗಿ ಕುಳಿತ್ತಿದ್ದನು. ತಪಕ್ಕಿಯೀಂದಲೂ ವ್ಯಾಪ್ತಿ ಪ್ರದಿಂದಲೂ ಅವನ ಕಾರ್ಯವು ಮತ್ತಿತ್ತು ಕೃಪಾಗಿತ್ತು. ಅವನ ಮುಖವು ಮೂತ್ರ ನಿರ್ವತ್ತೀಂದಿಂದ ನೊಂದುವವರ ಕಣ್ಣ ಕುಕ್ಕೆ ಸುವಂತಿತ್ತು. ಧ್ಯಾನಮಗ್ನಿಸಾದ ಅವನು ಸಮುಂದ್ರದಲ್ಲಿ ಕುಳಿತ ಜಯಚಂಪ್ರ-ಕರೆರಕೆಂಳಿರವರನ್ನು ನೋಡಿರಲ್ಲಿ. ಶುರಕ್ಕಿರಣವು ಮುಗಿಯಿರಲಿಗೆ ಅವರು ತಿಳಿದ್ದರಾಗಿ ಕುಳಿತುಕೊಂಡಿದ್ದರು. ಎತ್ತ್ವಾಗಿ ಮೂಕಿಸಿ ಹುಲಿ ಅನಂಗವಾಲನು ಕಣ್ಣ, ತೆರೆದನು. ಎದುರಿನಲ್ಲಿ ಜಯಚಂಪ್ರಮೂ ಕರೆರಕೆಂಳಿರವನೂ ಕುಳಿತ್ತಿದ್ದನ್ನು ನೋಡಿ ಅವನು ವಿಸ್ತೃಯಗೊಂಡನು. ಅನಂಗವಾಲನು ಕಣ್ಣ ತೆರೆದ ಕೂಡಲೇ ಅವರು ಅವನಿಗೆ ಪಂದಿಸಿ ಪಿನೆಯಿಂದ ನಿಂತುಕೊಂಡರು.

“ಇಯಚಂಪ್ರ, ಇದೇನು. ಅಕ್ಕಿ ತ ಆಗಮನವಾಯಿತು? ಬದರಿನಾಥನ ದರ್ಶನಕ್ಕಾಗಿ ನಿಷ್ವ ಬಂದಿರೇನು? ಒಳತಾಯಿತು. ಹೃಧ್ಯಾರಾಜನು ಹೈಮಂದಿರದು ವನೇ? ಸಂಯುಕ್ತಿಯು ಸುಖಪೂರವಣಿ? ಬಿಷ್ಟೆಯು ಒಳತಾಗಿಮವಳಿ? ರಾಜ್ಯವು ಸೌಖ್ಯವಾಗಿದುವರ್ದಿ” ಗಾಢು ಅಸಂಗಕಾರವಾ ರಾಜ್ಯದೊಳಗಿನ ಎಲ್ಲ ಸಂಗತಿಗಳನ್ನು

చేఖతొడగిచెను. అవన మాత్రగే జయచంద్రును హెచ్చిన ఉత్తర కొడువ గొడవేగి చోంగదే బరే 'మూ' కారదింద కేలన సాగిస్తాను. అనంగపాలన మాతుగటు ముగిద కొడలే జయచంద్రును ఆవనన్ను కురతు:—

"స్తుమగే నాస్తా తస్మి: ప్రభురాజనూ తస్మి. పూగిచ్చు, దిల్లియ అధివశ్యత్తుక్కే అవసోభ్యస్తుస్తు? ఓచ్చుస్తునెన్నోగి మాడబముదీ? జగత్తైన్నే సమచ్ఛ్వయింద స్తోమప యోగిజన్సర మాలికేయోళగనవరు సీవిచ్చాచూ, ఇంతమ తప్పు కేలన మాడిచ్చక్కగి స్తానగే తీచపెసిదే."

"ముహూరాజరో, అనంగపాల ముహూరాజయ ఆగ సారాసార విచార పూడచే కూయి మాడిరువరు. ఆవరేనాయితు? మహారాజరింద సందేశ కప్పు కథిస్తుట్టుక్కుట తపరంతే ప్రభురాజరు సడియుదే ఖరలారరు. అనంగ పాల మహారాజరో, సీపు దూడ్చు మనస్సిసింద ఖభయు నౌపిత్రరే ఒత్త చింతనే మాడువిరింబ బిలవాద తాయిందే."

జయచంద్రున మాతు ముగిద కొడలే ఆవన సీనాపతియాద కషచ ర్మంలారవను జాణక్కెతనదింద బోగే సుడిదను. అవరీవర మాతిన బలవు అనంగపాలసిగే తీఁయదిరల్లి. అవరు బదరికాత్రమక్క బందదరే గూఢవు అవసిగ్గిగ తట్టునే మోళియితు.

"జయచంద్రు, సీసు సనగే చౌపిత్రము సిజవు. నిస్తుస్తు నాచు స్తుతి సువిచ్ఛిమంతభ్ల. దిల్లియు ఐంయాసనక్కే ప్రభురాజనాః యోగ్యసేందు నసగే తీఁవచ్ఛరింద, అనసన్ను నాను ప్రతునన్నోగి తేగిచుకోండిను. నాను ఎల్ల రాజ్యవస్తు ప్రభురాజసిగే కొట్టుచ్చుక్కే నిస్తు మనస్తు పణాదగ్గుళ్ళబార దాగిత్తు. సీసు మాతయ్యగొండు లాల్లియ వరిగే బందిరువేయల్లనే? జయు జంచ్చ, ప్రభురాజనట్లరెక్క గుణగఱు నిస్తుల్లద్దురే, నాను నినగాదరూ సస్తు రాజ్యవస్తు కొడువచేక్కే ఒంచే-ముందే నోచెత్తిప్రిట్ల. అవను ఖదారెనూ, ప్రతానురాగప్పటివనూ, విధేయనూ ఇదువరెల్లదే, వించోచితవాద దచ్చుగాక్కు అవనట్లరువస్తు. నారాసార విచార మాడి కాయ్య మాడిద సస్తుల్ల ఆపరాధవస్తు కల్పిసువయాదరే, నిస్తుస్తు ఇసూయాపరసేందూ. క్షూద్రమనసోవ్యత్తియవసేందూ ఏకి హేఖలాగదు?"

"సీపు ప్రభుయల్లి ఆనురాగప్పటివరాద్దరింద, అవను సిమగే సద్గుణి యాగియూ, నాను దుగుఁణియాగియూ కాణుత్తిరువెన్ను. నీవే హేతిరి; చిక్కవనన ముందే నాను బాగి నడియిలా? అవసిగే కప్పు-కాణిచేగళన్ను కొడలూ? భీ! నస్తుంద కాలక్రయదట్టియూ ఆగలారదు. నీపు సమ్మానివర ఒత్తవన్ను చింతిసుట్టద్దరే, దేశదట్ట ఐక్యపు ప్రశ్నాపికవాగబేంచు

ಬಯಸುತ್ತಿದ್ದರೆ, ನಿಮ್ಮ ರಾಜ್ಯದೇಶಗಿನ ಅಧ್ಯವನನ್ನು ಸಹಗೆ ಕೂಡಿ; ನಿಮ್ಮ ಹಾಗೆ ಮಾಡಿದ್ದರೆ, ಅಂತಕ್ಕಲಹಕ್ಕೆ ಪ್ರೀತಾಗುಂಟಾಗುವದೆಂದು ಹೇಳಿದರಲಾರೆನು.”

ಜಯಚಂದ್ರನು ಹೀಗೆ ನುಡಿದ ಕೂಡಲೆ ಅನಂಗವಾಲನಿಗೆ ಅವನ ಕ್ಷೇತ್ರದಲ್ಲಿ ಚಿತ್ರಪು ಕಣ್ಣದುರಿಸಲ್ಪಟ್ಟಿರುತ್ತಾನೆ. ಅವನ ಕ್ಷೇತ್ರಕ್ಕೆ ಗುಣಿತ ಬಗ್ಗೆ ತಿಳಿನ ಗಾಲನು ಹೇಣಿಕೊಂಡನು. ಆಗ ಅವನು ತಿರಸ್ತಾರದಿಂದಲೂ, ಕೈಗ್ರಾಂಧಿಂದಲೂ: “ಜಯಚಂದ್ರ, ದತ್ತಾತ್ರಾಹಾರ ಮಾಡಿ ನಾನು ವಾವಡ ವಾಲುಗಾರನಾಗಲಾರೆನು. ನಾನು ಮಾಡಿದ್ದನ್ನು ವಿಚಾರಪೂರ್ವಕವಾಗಿ ಮಾಡಿರುವೆನು. ಯಾವ ಬಗೆಯ ಅಂಜಿಕೆಯಿಂದಲೂ ನನ್ನ ವಿಚಾರವು ಬೇರೆಯಾಗಲಾರದು.”

“ಮಹಾರಾಜರೇ, ಈ ಬಗೆಯ ಭೇದಭಿಂದಿಯಿಂದ ಒಳಿತಾಗಲಾರಮು. ಒದರಿ ಕಾಶ್ರಮವಾಸಿಗಳಾದ ನಿಮ್ಮಲ್ಲಿ ಇಂತಹ ಕೀಳುತನವು ನಾಸವಾಗಿರಬಾರದಾಗಿಲ್ಲ” ಎಂದು ಕಹರಕಂತೇರವನು ನುಡಿದ ಕೂಡಲೆ, ಅನಂಗವಾಲನು ಮತ್ತಿಷ್ಟು ಸೆಂತಪ್ತ ಸಾದನು.

“ಕಂಟಿರವಾ, ರಾಜ್ಯದಲ್ಲಿದ್ದರೆ ನಿಮ್ಮಂತಹರಿಂದ ಹೀಡಿಯೋದಗುವದೆಂದು ಇಲ್ಲಿ ಬಂದರೆ, ವಿಧಿಯು ಇಲ್ಲಿಯೂ ನಿನ್ನ ಸೆಂದು ಬಿಡಲಿಲ್ಲ.” ಎಂದು ತಿರಸ್ತಾರದಿಂದ ನುಡಿದು, ಜಯಚಂದ್ರನನ್ನು ಕುರಿತು:—“ನಿನು ಏನು ಹೇಳಿದರೂ ನನ್ನ ವಿಚಾರವು ಬೇರೆಯಾಗುವದಿಲ್ಲ. ನಿನು ಪ್ರಧಿರಾಂಸ್ನೇ ಸರಕಾರಿಯಾಗಿದ್ದು, ಮೋದಲಿನಂತೆ ದಿಲ್ಲಿಯ ಸಿಂಹಾಸನದ ವಿಷಯಕ್ಕೆ ಭಕ್ತಿಯಿಂದ ನಡೆದರೆನೇ ದೇರವು ಸೌಖ್ಯ ಹೊಂದುವದು; ಹಾಗೆ ಮಾಡದೆ ಅಂತಕ್ಕಲಹಕ್ಕೆ ಖಾತ್ರಿಜನಪಿತ್ತರೆ, ನಿಮ್ಮ ಹಾನಿಯನ್ನು ಬುದ್ಧಿಪೂರ್ವಕವಾಗಿ ಮಾಡಿಕೊಂಡಂತಾಗುವದು.” ಎಂದು ಅನಂಗಗಾಲನು ಹೇಳಿದನು.

೫ ಮನ್ಮಾತ್ರಾ ಡಾ ಕು.

“ನ್ನಿಡರಲ್ಲಿ ನಿನ್ನ ರಾಜುಬುದ್ದಿನ ಸ್ಥೋರಿಯು ಯಾರು?”

“ಇಗೋ ಇವರೇ?”

“ಇವನೇ?”

“ನ್ನಾದು ಇವರೇ.”

“ಅಮರಸಿಂಹರ ಸಂದೇಶವನ್ನು ನಿನ್ನ ಒದೆಯನಿಗೆ ಸಿನೇ ತಿಳಿಸುವಿಯೋ, ನಾನು ತಿಳಿಸುತ್ತೋ?”

“ಯಾರು ತಿಳಿದರೂ ಅಷ್ಟೇಗೆ; ಸಿಂಹ ಶಿಳ್ಳಿಲ್” ಎಂದು ಸಿಸುರತ್ತಾನೆನು ಅವರಾಧಿಸಿಕೊನ್ನಿಗೆ ಚೋಡಿ ಕೂಡಲೆ, ಆ ಪರಾಭಾರದು ಮುಂದೆ ಬಂದು ಶಾಬುದ್ದಿನೆಂದಿಗೆ ಕುಸ್ತಾಸ್ತಕ ದಾಖಿಕಾರಣ. ಅಗ ಕರಾಬ್ಲಿನೊಂದನು ಮುಜುಕೆ ಯನ್ನು ಸ್ಥಿರಂಪಿ: -

“ನೀನು ಯಾರು?”

“ನಾನು ಅವರಾಧಿಸಿಕೊರಣು”

ಹೀಗ ಆ ಸರದಾರನು ಸುಡಿಯುವಷ್ಟುರಲ್ಲಿ ಸಿಸುರತ್ತಾನೆನು ಶಾಬುದ್ದಿನೆಂದಿಗೆ ಮುಜುಕೆ ಮಾಡಿಕಾನು. ಕೂಡಲೆ ಅವನು ಇತ್ಯಾಯಾದಿಂದ: -

“ನಿಸುರತ್ತಾನೆ, ಬಂಗ್ರಿಯಂದೆ ಬಂದಿಲ? ಚಿತ್ರುರೇಖೆಯಲ್ಲೂ?”

“ಶಾಬುದ್ದಿನೆ, ಚಿತ್ರುರೇಖೆಯು ಯಾರು? ಇವುಗೂ ನಿನೆಗೂ ಸಂಬಂಧ ವೇಂನು? ಏನು ಚಿತ್ರುರೇಖೆಯ ತವರು ಮನೆಯ ಸಂಬಂಧಿಕನ್ನೋ?” ಎಂದು ಅವರಾಧಿಸಿಕೊನ್ನಿತ್ತಾರನು ಕೇಳಿದನು.

“ನಿನೆಗೂ ಅವುಗೂ ಯಾವ ಸಂಬಂಧಿಗೂ ಇಲ್ಲ; ಇನ್ನು ಮುಂತೆ ಮೊಸ ಸಂಬಂಧವಾಗಬೇಕಾಗಿದೆ.”

“ಹೀಗೆನ್ನು?” ಆ ಸರದಾರನು ತಿರಸ್ತಾರ ವ್ಯಂಜಕ ಘ್ರಾಸಿಯಿಂದ ಸುಡಿದು: “ಶಾಬುದ್ದಿನೆ, ನಿನ್ನ ಮದುವೆಯನ್ನು ನಾನು ಮಾಡುವೆನ್ನು; ಚಿಂತಿಸಬೇದ್.”

ಆ ಸರದಾರನ ಉನ್ನತ್ತತ್ವತನದ ಭಾವಣವನ್ನು ಕೇಳಿ ಶಾಬುದ್ದಿನೆನು ಸೂರ್ಜಿಗೆಮಾಂಡಿಸು; ಪರಕ್ಕಾಗಲ್ಲಿ ಸರವಾವಧಿಯಾದ ಸಂಭಾವನ್ವೂ ಹೈಟ್ಟಿತು.

“ನಿಸುರತ್ತಾನೆ, ಅವರಾಧಿಸಿನು ಇಂತಹ ಉದ್ದಾಮ ಪ್ರತಿಧಿಯನ್ನೇ ಕೆಳುಹಿಡಿಸು? ಇವನ್ನಲ್ಲಿ ವ್ಯವಹಾರವೇ? ಇದ್ದೂತ್ತ ಕಾಲ್ಜಿವಿಲ್ಲ.”

“ಏನು? ನನ್ನಲ್ಲಿ ವ್ಯವಹಾರವಿಲ್ಲವೇ? ಇಂತಹ ಮಾತ್ರಗಳನ್ನಾಡಲ್ಲಿ ನಿನಗೆ ಅಧಿಕಾರವಿಲ್ಲ. ನಿನ್ನ ವ್ಯವಹಾರಕೂನ್ನಿರುತ್ತಾ! ಹೀಗಿದ್ದು ಎರಡನೆಯವಂಗ ಹೆಸರಿಡಿತ್ತೊಡಗಿರುವೇಯಾ?”

“ನಿಸುರತ್ತಾನೆ, ಅವರಾಧಿಸಿನು ಒಬ್ಬ ತಡಪೇ? ಮನುಷ್ಯನನ್ನು ಕಳಿಸಿದಂತೆ ಕಾಣುವದು.” ಎಂದು ಸುಡಿದು ಶಾಬುದ್ದಿನೆನು ಕುತ್ತಾಹಲ ಪೂರ್ವಕವಾಗಿ:— “ಯಾಕೆ? ಚಿತ್ರುರೇಖೆಯನ್ನೇ ಕೆತೆಲ್ಲಿಲ್?”

“ಕೂಟ್ಟಿರೆ ತರಬೀಕೋ?” ಎಂದು ಆ ಸರದಾರನು ಬಿತ್ತುರಿಸಿದೆನು.

“ನೀನು ಮಾತನಾಡಬೇದ್” ಎಂದು ಶಾಬುದ್ದಿನೆನು ಅವರಾಧಿಸಿಕೊನ್ನಿತ್ತಾರಣ:—“ಅವರಾಧಿಸಿನು ಅವಳನ್ನು ಕಳಿಸುವದಕ್ಕೆ ಒಪ್ಪಲಿಲ್ಲವೇನು?”

“ನಿನಗೆ ಜೀಗ ಕಾಣುವದು? ನಿಸುರತ್ತಾನೆನು ಚಿತ್ರುರೇಖೆಯನ್ನು ತಂದು ಬಚ್ಚಿಟ್ಟು, ನಿನ್ನ ಮುಂದೆ ನಿಂತರುವಸಂದು ತೇವರುವೇಯೇನು? ಶಾಬುದ್ದಿನೆ,

ಚిత్రపీఠమైన్న అమరసింహరు ధమ్మ-వత్సి యుండు స్వాక్షరించువచు; మొగిద్దు అవళన్న బేషటికాదరే నీను ఒకో ధైయమంతను!"

“ఆవఁడు ధమువట్టి జూడలేనాయితు?” నూండలికనాడ తవను, నాసు చేండిద కాణిసేయన్న ఒప్పి సద్గురై, అవసన్న అధికః రచ్యు తిగ్యాలసబేకాగు వదు.” ఎందు తయాబుచేసను ఆ సరదారనుగే యోష్టపును.

“ಅಮೆಡಾಂಡರು ಯಾರ ಮಾಂಡಲಿಕರು? ನಿಂನು ತಧಕಾರ ಚ್ಯಾತಿಗೊಳಿಸುವುದನು ಯಾರನ್ನು? ನಿಂನು ಬೃಮಣ್ಣನಾದಂತೆ ತೋರುವವರು. ಅಮೆರಿಂಡರು ಅಯ್‌ಸಮಾಟಿ ಪ್ರಾರ್ಥಿರಾದರೆ ಮಾಂಡಲಿಕರಿರುವರು.”

“ନୀତି ଯାର ମୁଣଦେ ସାତଶାହୀଙ୍କରୁ ନେମିବଦର ପରିନୀତିଏବଂ ଯୁଦ୍ଧିରୁ?”

“ఓమో! సంపూర్ణవాగి గొత్తుంటుం; నూడు తహంబుద్దునే ఫోలయు సముఖించల్సి పూతనాడుతీరును.”

“ನಿಸುರತ್ಯಾನ, ಪರ್ಯಾಜಾನ, ರವಸನು, ಪಕ್ಷಬಾಧದಲ್ಲಿಂದಿ!”

“ಕರ್ನಾಟಕದಲ್ಲಿ, ಏಕುಕ್ಕಂಬ ಮಾತನ್ಯದು. ದುಸಂಬಂತೆ ಅರ್ಚಿಸಿದರೆ ಪ್ರಸಂಗವು ಕರ್ನಾಟಕದಲ್ಲಿ. ನಾನು ಒಟ್ಟು ಸರಜಾರನ ಪ್ರತಿಸಿದ್ಧಿಯಾಗಿ ಬಂದರು ವೈಸೆಂಬಡನ್ನು ಮಾತ್ರ ಸೀಂಪು ಮರೆಯುಂಟು.”

ఆమరహించేన సచదారెను తచ్చాబుట్టానేసిగే బ్రిగ్ చెమోఫ్క్రీటిండ వోతనాడిద కూడటలే అవను తతికయ్యవారి చూకునేండను. ఇవనన్ను హొడియల్సో నుడియల్సో క్రిస్టియల్సో ఎంబితే ఆపోగుచుతు. ఆగలపను కచ్చక ద సియించే:

“ప్రతింగి, సిను యాకులు”

“**תְּמִימָה**”

କାହାବୁଦ୍ଧି ଦେଖିଲୁ ମେଳ୍ପିର ବୁଦ୍ଧିନୁ! ମୁନ୍ତ୍ରୀ ଡାକୁପିନ୍ଦ ଯେସରନ୍ତୁ କେଇଦ
କୋଡ଼ିଲେ ଅପରୁ ଗାବିରିଯାଚ କାରଣରେ ପରିଚୟିଦୟ?

ಹೆನ್ನೇರಡನೆಯ ತತ್ವಾಸ್ತಾಗದಲ್ಲಿ ಗಷ್ಟಿರೆಂಬ ಕಾಣಜನರು ಹೆಚ್ಚಾಗಿಂಥಂತೆ ಒಕ್ಕೀಯ ಸ್ವಸ್ಥಿತಿಯನ್ನು ಹೊಂದಿದ್ದರು. ಇವರು ಹೊಲೆ-ಸುಲಿಗ್‌ಗಳಲ್ಲಿ ಪ್ರವಿಳಾರಿದ್ದರು. ಮೊಡ್ಡು ಮೊಡ್ಡು ರಾಜರು ಸದೆ ಇವರಿಗೆ ಅಂಜುತ್ತಿದ್ದರು. ಉತ್ತರ ಭಾರತದಲ್ಲಿ ಇವರೆ ಪ್ರಂಡಾಂಡೆಯು ಮಿತಿ ಪೊಂತು. ಗಮ್ಮರ ಜನರು ಹಿಂದುಗಳಂತೆ ಮುಸಲಮಾನಗಾದೂ ಖವದ್ವಿನ ಕೊಡುತ್ತಿದ್ದರು. ಈ ಜನರು ಒಟ್ಟು ಎಂಟು-ಹತ್ತು ಸಾವಿರದೆ ವರ್ಗಿಸ್ತು, ಪ್ರಂಗಿನಿಲೇಷನದಲ್ಲಿ ಮೊಡ್ಡು ಮೊಡ್ಡು ಸ್ವೀನ್ಸ್‌ಕ್ಷೆದುರಾಗಿ ಯುದ್ಧ ಮಾಡುತ್ತಿದ್ದರು. ಇವರು ಯೂತ್ರಿಕರನ್ನೂ, ಪಾಂಡಿನ್ನರನ್ನೂ ಸುಲಿಯುತ್ತಿದ್ದರು. ಇವರ ಸ್ತ್ರೀಯರು ಪುರುಷರಂತೆ ಯುದ್ಧ ಕಾರ್ಯದಲ್ಲಿ

ನೈಪುಣ್ಯವನ್ನು ಪಡೆದವರಾಗಿರುತ್ತದ್ದರು. ಅವರು ತಮ್ಮ ರಕ್ಷಣೆಗಾಗಿ ಯುದ್ಧ ಮಾಡುತ್ತದ್ದರು.

ಗಬ್ಬಿರಜನರು ಅತ್ಯಂತ ತಾಪುಂಗರು; ಕ್ಯಾರರು. ಇವರ ವಿಷಯದ ಎಲ್ಲ ಸಂಗತಿಗಳು ತರಬುದ್ಧಿನಿಂದಿಗೆ ಗೊತ್ತಿದ್ದವು. ಅಂತೆಯು? ಗಬ್ಬಿರ ರಾಜನಂತಿದ್ದ ಮನ್ನಾಡಾಕುವಿನ ಹೆಸರನ್ನು ಕೇಳಬೇಕಾಡಿಸಲು ಅವನು ಹೆಚ್ಚು ಬಿಡ್ಡನು! ಪ್ರಸಂಗ ವಿಶೇಷದಲ್ಲಿ ಕ್ರಿಯೆದ ವರಮಾವಭಿಯನ್ನು ತೋರಿಸಿದ ಮನ್ನಾಡಾಕುವಿನ ಹೆಸರನ್ನು, ಅವನ ಸಂಬಂಧದ ಎಲ್ಲ ಕಥೆಗಳನ್ನು ತರಬುದ್ಧಿನಿಂದ ಕೇಳಿದ್ದರಿಂದ, ಅವನು ಮೂರ್ತಿಮಂತಾಗಿ ಎದುರನಲ್ಲಿ ನಿಂತದ್ದನ್ನು ಸೂಂಡಿ ಅವನಿಗೆ ಭರುವುಂಟಾದ್ದು ಸ್ತೋಜಿಗವಲ್ಲ. ಮನ್ನಾಡನು ಒಬ್ಬನೇ ಕೈಯಲ್ಲಿ ಸಿಲುಕೆದ್ದರಿಂದ, ಆಗ ಅವನಿಗೆ ಸ್ವಷ್ಟ ಘೃರ್ಣಪ್ರಾಂತಾರೀತು. ಆಗ ಅವನು ದವೇರ್ ಕ್ಷೀರಿಯಂದ:--

“ಮನ್ನಾಡು, ನಿಂನು ಈಗ ಪ್ರಾಣವಾಗಿ ಹನ್ನು ಕೈಯಲ್ಲಿ ಸಿಲುಕೆರುವೆ. ನಿನ್ನ ಉದ್ದಾಮತನವನ್ನು ನಾನು ಪ್ರಾಣವಾಗಿ ಇಳಿಸುವೇನು. ನಿಂನು ನನ್ನ ಕೆರೆಯಾಳಿ ರುವೆ. ನಿರ್ಮಾಂಜಾನ, ಇವನನ್ನು ಸೇರಿಯಲ್ಲಿದೆ. ಇವನು ಪ್ರಾಣಿರಾಜನ ಪಕ್ಕದವನಿರುವದರಿಂದ, ಇವನ ಹಾದುಪತ್ತಿ ಹಾಡಲೇ ಜೀಕಾಗಿದುವದು.”

“ತರಬುದ್ಧಿನ, ನಾನ್ನಿಗೆ ಬ್ರಹ್ಮನೇ ನಿನ್ನ ಕೈಯಲ್ಲಿ ಸಿಲುಕೆರುವೇನೆಂದು ಹೀಗೆ ಮಾತನಾಡುವೇಯೇನು? ನನ್ನನ್ನು ಓಟಿಸುವದು ನಿನ್ನಿಗೆ ಸಾಧ್ಯವಿದ್ದರೂ, ಅದರ ಹರಿಣಾಮನ್ನು ಮಾತ್ರ ಒಳಿತಾಗಳಾರದು. ಸ್ವಾಧು ನನಗೆ ತೋಂದರೆ ಕೊಟ್ಟಿರೆ, ನಿನ್ನ ಕಾಗು ನಿನ್ನ ಎಲ್ಲ ವರವಾರದ ನಾಲ್ಕಾದುವದಕ್ಕೆ ಸನ್ನ ಜನರು ಸಿಂಧಿರಿಸುವರು. ನಿನ್ನ ವಿನಾರ ಕಾಲಪ್ರ ಸಮಾಪ್ತಿದ್ದರೆ, ನನಗೆ ತೋಂದರೆ ಕೊಡುವ ದಂಬುಂದಿಧಿಯು ನಿನ್ನಲ್ಲಿ ಮುಕ್ಕುವದು; ಇನ್ನೂ ನಾಲ್ಕು ದಿವಸ ಬಾಳಿಬೊಕ್ಕಾದ್ದರೆ ನನಗೆ ಖಂಡವ ಕೊಡಿದೆ ಬಿಟ್ಟು ಬಿಡುವೆ. ತರಬುದ್ಧಿನ, ನಿಂನು ಚಿಕ್ಕಿರೆಬೆಯ ಅತೆಯನ್ನು ಬಿಡು! ಅಮರಸಿಂಹರನ್ನು ನೂಂಡಲಿಕರನ್ನು ಮಾಡಿಕೊಳ್ಳಬೇಕೆಂಬ ಭೂಂತಿಯನ್ನು ತೋರಿ! ಈ ಭರತಭಾನುಯಲ್ಲಿ ಇಸ್ತಾಪೂರಾತ್ಮಕನ್ನು ನೆಲಗೊಳಿಸಬೇಕೆಂಬ ದುರಾಕಾಂಕ್ಷೆಯನ್ನು ತ್ಯಾజಿಸಿ! ಅನ್ನರ ಸ್ತಂತ್ರಮ್ಮು ಅವರೆಪಿಸಬೇಕೆಂಬ ಇದಿಯು ಎಂದೂ ತಾರಕವೇನಿಸಲಾರದು. ತರಬುದ್ಧಿನ, ನಾನು ನಿನ್ನ ಹಿತಕ್ಕಾಗಿವೇಂಂ ಹೀಗೆ ಜೀಕುವೆನು. ಪ್ರಾಣಿರಾಜ ಚವಾನ್ ಇರು-ಸದ್ಗುದ ದಿಲ್ಲಿ ಸಮಾಷಿರು- ಪ್ರಂಜಂಡ ಪಿಕ್ರಮ ಕಾಲಿಗೇರುವರು. ಮಹಿಮ್ಮದಿಂದುರು ನಾಲ್ಕು ದಿವಸ ಬಾಳಿಬೊಂದೂ, ಅವರು ಸುಖದಿಂದ ಕಾಲಕಳಿಯಬೇಕೆಂದೂ ನಿನ್ನ ಮನಸ್ಸಿನಲ್ಲಿದ್ದರೆ, ಭಾರತದ ಅಶೀರುವನ್ನು ಬಿಟ್ಟು ಸ್ವದೇಶಕ್ಕೆ ತೆರಳು. ಚವಾನ್ ಇರೆವಿಯ ಪ್ರಾಬುರವಾದ ತೇಜದ ಮುಂದೆ ಗೂಬಿಯಾದ ನಿಂನು ನಿಲ್ಲಿಸದೇ ಮರಾಜಾಸ್ತಪಿರುವದು!”

“ಮನ್ನಾಡು ನಾನು ಎಲ್ಲವನ್ನು ಬಳಿಸಿದ್ದಾಗಿರುವೇನು. ಪ್ರಾಬುರತೇಜದ ರವಿಯು ಖಗ್ಗಾಸಗ್ಗಿಹಣದಿಂದ ತೇಗೋಂಂಂವಾಗಿರುವದೂ, ಅಸ್ತಿನಾಗುವದೂ ಅವನ ಸ್ನೇಹ

గీకే ధనుశో ఆగిరువదు. సిన్ను వ్యాధిలోరాజును శూరెడూ, సాకెసియూ, మపల్లుకాంచ్చేయవనూ ఎంబచన్ను నాను తరితవనాగిరువేను. అంతకే బలరాలియన్ను యావ రాతియింద హణ్ణు మాడబోకెంబ మమివన్నొన్న నాను బల్లవస్తేసేనే. మన్నాళు, సీసు వ్యాధిలోరాజుగే సాయాయికశల్లవే?"

"కొదు; నాను దిల్లియ సమ్మాటిర న్నామినిష్ట శావకెనిరువేను."

"యిగిచ్చార ఇల్లండ వారాగలార. సిజాగా చేఖచేకాదర సిన్ను అయుష్మాను ఇంచిగే ముగుంతెందు చ్ఛాఫ్ఫాగి తోమచో?"

"ఏగేసు?" మన్నాళు తిరస్కార వ్యాంచక చ్ఛాసియుండ సుడిదు:— "కహాబుచ్ఛినే, ఈ మన్నా డాకుపిన నామధృతివన్ను అరితవనాగిచ్చరే, సీను ఇంతక చుచ్చుతరచ కాయ్య మాచాపదచ్చే చోంగువదిల్ల." "

శాభుద్దినసు ఇవనె మాతుగణ్ణు కేళి ఆల్యాచన్గొళగాదను. ఇవనెన్ను చిత్రియువదు సద్గుకే సుసాధ్యవిచ్చచూ, ప్రందిణింద ఇవనె జనరింద తోందరియగువనదెంచు మాతు ఆపసిగి గొత్తుత్తు. ఆదరూ ఆక్యంత సాయ శియాద ఇవనె కోలే వూడిసిదరె, వ్యాధిలోరాజున బలవన్ను కడిమె మాడి సంతాగువదెందు ఆవను ఉఁచెను. ఆగ ఆవను తన్న సరదారనాద రుష్టమె భానసన్ను కురితు:—

"రుస్తుమిఖాన, ఈ ముదాంధనాద డాకుపై వ్యాధిలోరాజన అనుయా శింయిచువను. ఇవనెన్ను సరె ట్రిడిదు కోలే మాడిసిలి."

"కహాబుచ్ఛినే, జోకయింద మాతుడు. నన్న దోహపై స్వతంత్రవి పువదు. అదు ఎంచూ వచవకతెయున్ను చోంచలూరుదు. ఆదు పరాధిసే కాగచేకాదర దేఖాంతగాత వ్యాంప్రాతియు సూందిద మేలేమేరి!" ఎందు సుడిదు, తన్న టూంకచ్చే అలిచూడుత్తు ఒండగువన్ను ఒరేయింద ఏర్పదు:— "రుస్తుమ. సినగే జువపై చేచాగిచ్చరే ముంద బా!"

శాభుద్దినసు మన్నానే మాతు కేళి విస్తితనాదను. తన్న సేనా వాగచద మధ్యచల్లి సింతుచోందు ఈ రితియాచ వచ్చెస్సినింద ఇచి స్వేస్తే వన్నే నిండుగిసువ ఆ డాకుపిన తిథిండవాద చ్ఛియువన్ను నోడి అవసిగి సోంజిగవాయితు. అవనె సరదారచూ, స్వేసెకచూ మన్నానే దప్పుంతియన్ను కేళి దంగు బడిదరు. ఆవనె వ్యుమేలే పరి చోంగువ చ్ఛియుపై ఒచ్చునిగూ ఆగలొల్లిదు. మన్నాను స్వేస్తే ఈ లప్పువస్థేయన్న సోడి కహాబుచ్ఛిన నన్ను కురితు:—

“ಕರ್ಮಾಬ್ದಿನ, ನಿನ್ನ ಸೈಕ್ಕಲ್ ಗಡ್ಡಿಗತನವನ್ನು ಜೆನ್ನಾಗಿ ಪರಿಹಾಸು. ಇಂತಹ ಹೇಣಿಗಳಾದವರ ಮೇಲೆ ಪರ್ವತಪರಿಶೀಲನೆ. ಸ್ವಾದೋಕಷಣೆಯ್ಯಾ ತ್ವಜಿಪಿ ಇಲ್ಲಿಯ ವರಿಗೆ ಬಂದಿದುವೆ. ಏಂದುಗಳೆಲ್ಲ ಒಕ್ಕಟ್ಟಿನಿಂದ ಸೆನ್ನು ಮೇಲೆ ಬಿಡ್ಡರೆ. ಸುಧಿಯನ್ನು ಹೇಳುವದಕ್ಕೆ ಒಬ್ಬನೂ ಉಳಿಯಲ್ಕಿಲ್ಲ! ನನ್ನನ್ನು ಏಡಿಯುವದು ದೊಡ್ಡ ಮಾತ್ರಲ್ಲ. ಹೀಗಾದ್ದರೂ ಸಿನ್ನು ಸೈಕ್ಕಿಕರು ಹೇಗೆ ತಟಿಸಿರಾಗಿರುವರು ಸೊಂಡಿದೆಯಾ? ಇಂತಹ ಸೈಕ್ಕಿಕರು ಸಿನ್ನು ಜೆನ್ನಾಗಿ ಮೊನಗೆಂಡುವರು.”

ಮನ್ನನು ಕರ್ಮಾಬ್ದಿನನ್ನು ರಾಗಿಗೆಬ್ಬಿಸುವದಕ್ಕಾಗಿ ಇಂಥ ಪೂರ್ವಕವಾಗಿ ಬೇಗೆ ಶುಡ್ಡಿದೆನು. ಅವನ ಸೂತುಗಳನ್ನು ಕೇಳಿ ಕರ್ಮಾಬ್ದಿನನಿಗೆ ಸಿಟ್ಟಿ, ಬಂದಿತು. ಒಬ್ಬ ಡಾಕುವದನ್ನು ನಿರ್ದಿಷ್ಟಿಯುವದು ತನ್ನ ಸೈನ್ಯದಿಂದ ಆಗಣಿಸ್ತು ಸೊಂಡಿ ಅವನು ಅತ್ಯಂತ ಸಂತತ್ವನಾದನು.

“ಹೊಂ! ಏನು ಸೇರಿದುತ್ತಿಂದಿ? ಇವನನ್ನು ಈಗಲೇ ಬಂಧಿಸಿರಿ. ಹೇಡಿಗಳಾದ ನಿರ್ಮಿಂದ ಈ ಕಾರ್ಯ-ಪಾಗಿಭ್ರಾಚೆ ಬಾಣದಿಂದ ಹೊಡಿದು ಇವನನ್ನು ಕೊಲ್ಲಿಲಿ!”

ಕರ್ಮಾಬ್ದಿನನು ಬೀಗೆ ಕೈಗ್ರಿಧಸಂತತ್ವನಾಗಿ ಸುಜಿದ ಕೂಡಲೇ, ಸೈನಿಕರು ಮನ್ನಾನನ್ನು ಬಿಡಿಯುವದಕ್ಕಾಗಿ ಮುಂದುವಂದರು. ಕೂಡಲೇ ತವನು ಕೊಂಬ ಸ್ನಾನಿದಿದನು. ಪರಿತ್ರಾದ ಮೌಲೀ ಸೀಂತು ತನ್ನ ಕರಾಲ ಬಿಡ್ಡವನ್ನು ಒಳ್ಳಿಯು ವೇಗ ದಿಂದ ತಿರುವತ್ತಾಗಿದನು. ಅವನು ಬಿಡ್ಡವನ್ನು ತಿರುವುತ್ತ, ಸೈನ್ಯ ಮಧ್ಯದಲ್ಲಿ ಪ್ರವೇಣಿದ ಕೂಡಲೇ, ಕರ್ಮಾಬ್ದಿನನ್ನೆಸೈನಿಕರು ಜವಿಷಿತರು. ಇನ್ನು ಮೇಲೆ ಬಾಣ ದಿಂದ ಆವಸ್ಯಕ ಹೊಡಿಯಬೇಕಿಂದು ಕೆಲವು ಜನರು ಘಸ್ಟಿಸ್ತಿಗೆ ತಂಬಿಗಳನ್ನು ಕೂಡತಕ್ಕ ವರು! ಆಷ್ಟುರಲ್ಲ “ಜಯ! ಪಕಲೀಂಗಜ್! ಜಯ ಖಂದಮಾತೀ!” ಎಂದು ಭಯಂಕರವಾದ ರಣಗಳ ಸೌಮ್ಯ ಸೈನ್ಯ ಮಧ್ಯದಿಂದ ಯೋರಿಟು!

ಮನ್ನನ ಸೈನಿಕರಾದ ಗಟ್ಟಿರ ಜನರ ಯನನ ಸೈನಿಕರ ಹೇಳಿದಿಂದ ಮುಂಫಿ ತಪಾಗಿಂಮೇ ಕರ್ಮಾಬ್ದಿನನ ಸೈನಿಕರಲ್ಲಿ ಬೆರೆತುಕೊಂಡಿದರು. ತಮ್ಮ ಒಡೆಯಿಸು ಕೊಂಬನ್ನಾಡಿ ಸಂಕ್ಷಿಪ್ತವಾಡಿವ ಕೂಡಲೇ, ಅವರು ರಕ್ಷಣನ್ನು ಬಿಡಿದು ಯನನ ರಣ್ಯ ಸಂಪರ್ಸತ್ತಾಗಿದರು. ತನ್ನ ಸೈನಿಕರಲ್ಲಿಯೂ ಯಾವಣಿಯು ಉಷ್ಣವಿಸಿದ್ದನ್ನು ಸೊಂಡಿ. ಕರ್ಮಾಬ್ದಿನನಿಗೆ ಆರ್ಕಿಯಾವಾಯಿತು. ಇದೆಲ್ಲ ಮನ್ನಾ ಡಾಕು ವಿನ ಮಂತ್ರಪ್ರಭಾವವಿಂದು ತವನು ತಿಳಿದನು. ಸಂಪಾದ ಮೂರು ತಾಸಿನವರಿಗೆ ಯುಧಃಜ ಸಾಜಿದು, ಕರ್ಮಾಬ್ದಿನನ ಸೈನಿಕರು ದಣ್ಣಾಗಾಯಿ-ಖಾಚಾಯಿಯಾದ ಕೂಡಲೇ, ಮನ್ನಾನು ತನ್ನ ಸೈನಿಕರನ್ನು ಕರೆದುಕೊಂಡು ಸಿಕ್ಕಿಸ್ತು ಸುಲಿಗಿಯನ್ನು ತೆಗೆದುಕೊಂಡು ತಿಳಿಂದ ವಾರಾ-ನು!

ಉ ಆದರ್ಶ ಆಯಾರಂಗನೇ.

ಪ್ರಾರ್ಥಾಜನ ಪ್ರಕ್ರಿಯೆನೊಬ್ಬು ದು ಆಗಂತುಕನಾಗಿ ಬಂದು ತನ್ನ ಸ್ವಾನ್ವಯಸ್ಸು
ನಾರಮಾಡಿದ್ದೀರಿಂದ ಶಾಖಾಬ್ದಿ ನಷ್ಠೋಂದಿಯು ಪ್ರತಿವರ್ತ್ತಗಳ ವಿಷಯಕ್ಕೆ ಖತ್ತಿ
ಗೊಂಡಿದ್ದನು. ಮನ್ಯಾಂಶಕುವಿನ ಈ ಕ್ರಾಂತಿಯಲ್ಲಿದೆ ಅವನೆ ಮನಸ್ಸು ಚೆರೆ
ವಿಧವಾಯಿತು. ಮೋದಲು ವೃಧ್ಭೂರಾಜನನ್ನು ಸೋಲಿನಿ ಅವನೆ ರಾಜ್ಯವನ್ನು
ಸ್ವಾಧೀನಪಡಿಸಿಕೊಳ್ಳುವದು ಫೋರಿಗೆ ಆದ್ಯತೆವ್ಯಾಖಾಗಿ ತೋರಿತು. ವೃಧ್ಭೂರಿ
ರಾಜನು ಪರಾಭೂತನಾದರೆ ಅವನೆ ಕೈಕೆಳಿಗನ ಎಲ್ಲ ಮೊಂದಲಿಕ ರಾಜರು ತನಗೆ
ಪಢೇಯಾಗುವರೆಂದು ಆ ರಾಜ್ಯಲೋಂಭಿಯು ಎಣಿಕೆ ಹಾಕತೊಡಗಿದ್ದಾರಿ. ಅತ್ಯಂತ
ಬಲಶಾಲಿಯಾದ ವೃಧ್ಭೂರಾಜನನ್ನು ಸೋಲಿಸುವದು ನಾವಾಸ್ತ್ರ ತರಗತಿಯ ಕೆಲಸ
ವಲ್ಲವೆಂಬದನ್ನು ಶಾಖಾಬ್ದಿ ನಿನ್ನ ಮನಗಂಡವ್ಯಾಪಕ ರಿಂದ ಸ್ವಚೇರಿದಂದ ಮೋಕ ಸ್ವೇನ್ಯಾ
ಪನ್ನೂ, ಕೂರಾದ ಸೇನಾಪತಿಗಳನ್ನೂ ಕರೆಯಿಸಿದ್ದನು. ಇಷ್ಟು ಬಗೆಯಾಗಿ ನಿಷ್ಟತ್ವ
ಯನ್ನು ಮಾಡಿಕೊಂಡಿದ್ದರೂ ಭಾರತಮೊಕ್ಕಿಗಿನ ಕೆಲವು ತರಗತಿಗಳನ್ನು ತನ್ನ ಕಡೆಗೆ
ಒದಿನಿಕೊಳ್ಳುವದು ಅವಶ್ಯಕವೇಂದು ಅವನು ಭಾವಿಸಿದ್ದನು. ಗುಜರಾಧದ ಅರಸ
ನಾದ ಭೀಮದೇವನನ್ನಾಗಿ, ಕನ್ನೋಜದ ಜಯಚಂದ್ರನನ್ನೂ ತನ್ನ ಕಡೆಗೆ ಒಲಿಸಿ
ಕೊಳ್ಳಬೇಕೆಂದು ಅವನು ಸಾದೆಸ ನಡೆಯಿಸಿದನು. ಯಾರ ಸರಣಿ ಮೊರೆಯಿದಿದ್ದ
ರೂ ತಾನೊಬ್ಬನೇ ಇವ್ವಾಗಿ ಸಮಾಧಿಸಿದ್ದನ್ನು ಎದುರಿಸಬೇಕೆಂದು ಅವನು ಧ್ವಂ
ಸಿತ್ತಿರು ಮಾಡಿಕೊಂಡಿದ್ದನು.

ಈಗ ಜಯಚಂದ್ರನ ಮನಸ್ಸು ಇತ್ತಂಡವಾಗಿತ್ತು. ರಾಖಾಬ್ದಿನನೆ ಪನಂ
ತಿಯ ಮೇರೆಗೆ ಅವನಿಗೆ ಸಮಾಯ ಮಾಡಬೇಕೋ, ವೃಧ್ಭೂರಾಜನ ಬೊಂಬಿಕೆಯಂತೆ
ಅವನ ಸಹಾಯಕಾಗಿ ಹೋಗಬೇಕೋ ಎಂಬದರೆ ಬಗ್ಗೆ ಅವನ ಮನಸ್ಸು ಚೊ-
ಯಾಂತ್ರಿಕತೊಡಗಿತ್ತು. ಫೋರಿಗೆ ಸಹಾಯ ಮಾಡಿ ಪ್ರತಿಸ್ಥಿತಯಾದ ಕೃಧ್ರು
ರಾಜನ ಏಕೀಯನ್ನು ಕುಗಿ ಸುವದು ಶ್ರೀಯಸ್ತರಾಜು ಸೂರ್ಯಾಂತರಾಜನಾಧಕರ್ಷಾ ಎಂದು
ಅವನು ತಿಳಿದಿದ್ದನು. ವೃಧ್ಭೂರಾಜನಿಗೆ ಸಹಾಯ ಮಾಡಿಸಿದೆ ಅವನ ವಚನಸ್ವಾಪ್ತ
ಹೆಚ್ಚಾಗುವದೆಂದು ಆ ಮತ್ತೆಗೆ ರೂಪ ಸಿರಾಬಿಯು ಭಾವಿಸಿ, ಸೋರಿಗೆ ಸರ್ವಾಯ
ಮಾಡುವದೇ ಖಚಿತವೆಂದು ತಿಳಿದನು. ಈ ಹಂಚಿಕೆಯು ಅವನ ಮುಂತ್ರಿಗೂ,
ಸೇನಾಪತಿಯಾದ ಕರ್ಮಕರ ಕಂಳಿರವನಿಗೂ ಸರಿದೋರಿತು.

ಜಯಚಂದ್ರನ ವಾತ್ತಲ್ಪರ ಕುವರಯಾದ ಸಂಯುಕ್ತೆಯು ಇಲ್ಲಿ ರಾಜ್ಯಾಧಿ
ಮಾನವುಳ್ಳವರ್ಣ, ಧೋರಣಿಯು ಇದ್ದಾರಿ. ಅವರು ಜಿಕ್ಕಿಸಿದಾಗಿದೆ ರೂಪ ಮನುಂ
ಜಸ ವಿಚಾರವುಳ್ಳವರಾಗಿದ್ದಾರಿ. ತಂಡೆಯು ಕ್ಷುದ್ರಮನೊವ್ಯಾತ್ಮಿಯನ್ನು ಅವನು
ಮನಸ್ಸಾ ನಿಂದಿಸುತ್ತಿದ್ದಾರಿ. ತಂಡೆಯು ವೃಧ್ಭೂರಾಜನ ಪಿಷಯಕ್ಕೆ ಮತ್ತರಗ್ನಸ್ತ

ಸಾಗಿರುವದನ್ನು ಅವರು ಕ್ರಿಂದಿದ್ದಿಲ್ಲ. ಗ್ರಂಥಿಂದಿರೂ ಆತ್ಮಭಾತ ಮಾಡಿಕೊಳ್ಳುವದಾಗಿದೆ. ದೇರದ ಸಾರವನ್ನು ಮಾಡಲುಪ್ರಕ್ರಿಯಾದ ತನ್ನ ತಂಡೆಯ ಅಳಿವೆ ತಜರಕೆಯನ್ನು ಸೊಂಡಿ ಅವರು ಪರಾದಗೊಂಡಿದ್ದು. ಯುತ್ತಿ-ಪ್ರಯುತ್ತಿಗಳಿಂದ ತಂಡೆಯ ಮನಸ್ಸನ್ನು ತಿರುಗಿಸಬೇಕಂಬ ಖಚ್ಚಿತ್ವದಿಂದ ಅವರು ಬುಗೆಬಂದು ಬಿನಯಿದಿದೆ.

“ಅವಾ, ಸಿಂಹ್ರಾ, ವ್ಯಾಧಿರಾಜರೂ ಪರಸ್ಪರ ಪ್ರೀರಭಾವವ್ಯಾಪರಾಗಿದ್ದರೂ ಪರಕೆಯ ಶತ್ರುವು ಆಗಿನಿಸಿರುವಾಗ ಅಂತರ್ಕಲಹವನ್ನು ಮರೆತು ನಡೆಯುವದು ಒತಕರಸ್ತೆ. ಸಿಂಹ ಕರ್ಮಾಬುದ್ಧಿಸಿಗೆ ನರಾಯ ಮಾಡಬೇಕೆನ್ನುವ ವಿಜಾರವನ್ನು ಬಿಟ್ಟು ಬಿಡಿಲಿ. ಸಿಂಹ ಸ್ವಾಜನದ್ರೋಹಿಗಳಾಗಿ ನಡೆಯುವದರಿಂದ ಫೋರಿಯ ಮಹತ್ವಕಾರಿಕ್ಕೆಯು ಸಫಲವಾಗುವದಕ್ಕೆ ಅನುಕೂಲವಾಗುವದು.”

“ಸಂಯುಕ್ತಿ, ಸಾನು ಅಮರಣವಾಗಿ ಆ ನೀಂಜ ಪ್ರಧಿಯ ಸೈರಬಕ್ಕೆಯಿಸ ತಕ್ಕಿನವನೇ. ಅವನ ನಾರಮಾಡುವದಕ್ಕಾಗಿ ಸಾನು ಎಂತಹ ನೀಂಜ ಕೃತ್ಯಗಳನ್ನು ಮೊಡುವದಕ್ಕಾಗಿ ಹೇಂಸುವದಿಲ್ಲ.”

“ಉಷ್ಣೀಕ ಮರಾಗ್ರಹಣವು?”

“ಪ್ರಧಿಯು ನನ್ನ ತಪ್ಪಿಪ್ಪಿರು. ಅವನು ದಿಲ್ಲಿಯ ಸಿಂಹಾಸನದಲ್ಲಿ ಎಂದು ಕುಳಿತನ್ನೂ ಅಂದೊ ನನ್ನ ಪ್ರೀರಿಯಾದನು. ಇವೆಲ್ಲ ಅಸಂಘರಂಪರಿಗಳಿಗೆ ಮೂರಾತಾಮಹರಾದೆ ಅನಂಗವಾಲರೇ ಕಾರಣರು. ತಮ್ಮ ಕ್ಷಮ್ಮತನದ ವಾಗು ಆಸೂಯೆಯ ಭೇಳವನ್ನು ಅವರು ಇಡಿ ದೇಕ್ಕಿ ಉಣಬಹಿಸಿರುವರು. ಸಂಯುಕ್ತಿ, ಸಾನು ಪ್ರಧಿಯೆಡನೆ ಪ್ರೀರಬಕ್ಕೆಯಿಸದೆ ಹೇಗೆ ಬಿಡಲಿ? ದಿಲ್ಲಿಯ ಸಾಮ್ರಾಜ್ಯ ಸಿಂಹಾಸನಕ್ಕೆ ನಾನು ಪ್ರಧಿಗಿಂತ ಹೆಚ್ಚಾಗಿ ಬಾಧ್ಯತ್ವನಲ್ಲವೇ? ಅನಂಗವಾಲರ ಸವರ್ನಿ ರಚಕರಸ್ತ್ರಿನ ಮೇಲಿ ಪ್ರಧಿಗಿಂತ ಹಿರಿಯಾದ ನನ್ನ ಅಧಿಕಾರಪ್ರಯೋಚಾಗ್ಗೆ ರುವದಿಲ್ಲವೇ? ಏನಿಂಥಿಂದೂ ಅಧಾರಾಲಾದರೂ ನನಗೆ ದೂರೆಯುವದು ಯೋಗ್ಯವಾದರಲ್ಲವೇ? ಒಂದಿಗೆ ಅನಂಗವಾಲರು ನೀಂಜತನಕ್ಕೆಲ್ಲಿನ ಎಲ್ಲ ಸ್ತುತಿನ ಹೇಳಿ ಪ್ರಧಿಯನ್ನು ಒಡೆಯಿಸಿದ್ದು ಮಾಡಿದರು. ಕುವರ್ಿ, ಈ ಯೋಟ್ಟೆಯೋಳಿನ ಉರಿಯು ಹೇಗೆ ರಾಂತರಾದಿತ್ಯ? ತಾನು ಅಧಿರಾಜಸಿಂಹಾಸನದಲ್ಲಿ ವಿರಾಜಮಾನ ನಾದೆಸಂಬಂಧ ಮಾಡಿದಿಂದ ಪ್ರವಿಶಿಯು ಕವ್ಯಕಾಣಿಕೆಗಳನ್ನು ಪ್ರಸಿದ್ಧಿಸಿದೆ ನನ್ನ ಮೇಲೆ ಒತ್ತಾಯ ನನೆಯಿಸಿ, ಮೊತ್ತುವ ಕಿಷ್ಟಿನಲ್ಲಿ ಎಕ್ಕಿಂಬಂತ್ತಿರುವನು. ಸಂಯುಕ್ತಿ, ಬೀಗಿದ್ದ ಮುಂತೆ ನಾನು ಅವನ ನಾರಕ್ಕಾಗಿ ಏಕೆ ಯುತ್ತಿಸಲಾಗೆದು?”

“ದೇವರುವರೆ, ಪ್ರಧಿರಾಜರು ಜಾಣಾಗ್ದಿರೆ ಕವ್ಯ-ಕಾಣಿಕೆಯ ಶಲು ಎಂಬುದಿಗಿರುತ್ತಾರೆ ತಂಂದರೆ ಕೊಡುತ್ತಿರಲಿಲ್ಲ. ಗ್ರಂಥಕಲಹದ ಬೇಗಿಂದನ್ನು ಹೆಚ್ಚಿಸಿಕೊಂಡು ಕವರೆ, ಮಹಾನ್ನಿಸಲ್ಪಿಸಿದೆ ತೋರುತ್ತದೆ” ಎಂದು ಕಹಿರ ಕಂತಿ ರವ ಸಾನಾಪತಿಯು ಹುಡಿದನು. ತಂಡೆಯ ವಾಗು ಸೀನಾಪತಿಯ ಮೂರ್ಖತನದ

విచారగడ్కన్ను నొండి సంయుంక్తి యు స్తోంపుకొండటు. ఆగ తిపచు సేశాపత్రి డెన్స్‌లు కుఱితు -

“నీవు సువిచారిగళేందు ఇందిన వరిగే ధాన్యిదేను. సిస్టిక్స్‌తో వీఁఁడ అధికార్యము కొడుపువేము సమయమే ఇంద్రియము...” రేణు వ్యాచ్యామి గావచుము. కేవల జాలిబడువును లుచ్చేరావు సిస్టిక్స్‌లుచే దెన్స్‌లు ఉండాలి ఎందుకు విప్పలికొడుము. రాజ్యమ ఏతాటితగ్గ సాంఘంత్రా సిన్ముంకెపగే ఆర్కాక్ష ఒకటివాగిరువేంచదన్ను మరైయతక్కువెళ్లి. సేశాపతిగడ్కు. వ్యధి బుసరు సాంఘికించుసేపల్లు కుఱిత ముంట మాజాషలికొవు కాఁఁకేయస్సు” కే తెగేదు కోట్టబారము? ఇదరిల్లి తిపచ తప్పను?”

“సంయుంక్తి, సునగి ఈ విషయము తికించుము.”

“ఎల్లపూ గొత్తుగువచు. నాను నిమ్మ ద్వారయుద క్షేత్రమున్న శ్రూణవాగి కండు ఖిడిదిరువేను. తండెయువరే, గృహకులను కట్టికరువాడ ఫలవన్ను ఇది రాశ్చక్తి? ఖంబడిశబ్దించి సిమ్ము క్షోభ విచారగడన్ను నాను ఎందో కండు ఖిడిదిరువేను. పరశాయ రత్నవాజ కమాబుద్ధినిగి సాయాయ మాడి ప్రధిక్రియాజర నారమాడబోచేంబ సిమ్ము క్షేత్రమార్గాను నపు కడిగి నిమ్మస్నేఁ నాకమాదువడేందు సిత్యాయవాగి చేశువేను. ప్రధిక్రియాజ రన్ను నాశమాడిద కమాబుద్ధిను నారగొంచలక్షిల్లపందు యాదు చేయించుకి? అవ్వా, చన్నాగి పుకారస కూరు - మాడిరి. ప్రమాదయు తప్పు కేలస మాడిదరే, ఖందిసించ చునియుతోడగువచ చొక్కు బంచే ఇర ఖారదు” ఎందు సంయుంక్తియు నుండిఁడు. ఆగ జయిజంచ్చును పుకారచల్లి మగ్గునాగిద్దిను. అవన మసస్తిన దరయు కమాబుద్ధిను కడిగేఁ నాగిత్తు. ప్రధిక్రియాజనన్ను నీరల్లి సొంచుక్కి ద్వారా దుండ తప్పి అవసిగి నుగఁ ఖితోంక్తి గటు హేగే రుజిసబేఁకు? తందెయు సుమ్మస్తి కుఁక్కుశ్శు సొండి సంయుంక్తియు తల్లిసిసతోడగిఁడు. అవను ప్రధిక్రియాజన పుండ్రవాగి కమాబుద్ధినిగి సహాయ మాదువడచ్చు నిద్దనుగువేసేంబ ల్యాంబు కాఁఁమాదగిఁడుండ అవశు సంతక్కుకాదఁ.

“దిల్లియ సింహాసనము ఉత్సాహము వరిష్టము! అదప మేంలే ప్రధిక్రియాజరించ్చురేను, ఆనంగపోల్చుర్చురేను, మంత్రాచారులు ఇద్దరీను? అవశ్శి మాండలికరాజరు నిస్సేయింద నడియువచే యుక్కపు. నీపు ఇల్లదు దురభిమానదింద నడిము సవానాశక్తి ప్రపుత్తిరాగుపించింతే ననగి తోఁడు వచు అవ్వా, ఆయావచ్చుద రాజ్యమన్ను మ్లుఁంథర పాలుమాడబోచేంబ నిమ్మ ఆచరణయు అత్యంత గిర్జావేము యాకి అన, బారదు? ప్రజన

ನ್ನದೀಶ, ಸ್ವಧರ್ಮ ಹೊದಲಾದವುಗಳ ವಿವರಕ್ಕೆ ಸಿಮ್ಮಲ್ಲಿ ಅಭಿಮಾನವಿದ್ದರೆ, ಸಿಂಪ್ ಪ್ರಾಟ್‌ರಾಜರ ಬಂಬಲರಾಗಿ ಫೋಂಯನ್ನು ಘಟ್ಟಿದಾಚಿಗೆ ಓಡಿಸಿರಿ! ಒಂದಕ್ಕೆ ಗಿರುಭೂ ಮರಮಾದೆನಿಂದ ಆಸೇಕ ಬಗೆಯ ಸಂಕಟಗಳನ್ನು ನುಭವಿಸಿದ್ದ ನ್ನು ಸಿಂಪ್ ಪ್ರಾಟ್ ಎಂದೂ ಮರೆಯುವಂತಿಲ್ಲ. ಹೀಗಿದ್ದು ಮತ್ತೆ ಅಂತಹ ವಿಷಯಕ್ಕೆ ನ್ನು ಅಧ್ಯಾತ್ಮಾರ್ಥಿಕೆಂದು ಶಾಚೈದುವದನ್ನು ನೋಡಿದರೆ, ಮನಸ್ಸು ಕಾರ್ಕುಕುಂಪ್ರಾರ್ಥಾ—

ಸಂಯುಕ್ತ ರೂಪ ಓಗೆ ಸುಧಿವ ಕೂಡಲೇ ಜಯಚಂಪ್ರನಲ್ಲಿ ಪವೇಕೋಂದಯ ವಾಗಿದೆ, ಇನನ ಈ ಸಂಪನ್ಮೂಲ್ಯ ಮತ್ತು ಕಾಗ್ರತವಾಯಿತು. ನಿನ್ನ ಮೌನ್ಯ ನವ್ಯಾದ ಇವಕು ಅನುಭವರಾಲ್ಯಾದ ತನಗೆ ಬುದ್ಧಿವಾದ ಮಾಡತೊಡಗಿದ್ದಂದ ಅವನು ರೋಗಿಸಿ ನು. ಆಗ ಅವನು ಕರ್ತೊರವಾಣಿಯಿಂದ:—

“ಸಂಯುಕ್ತ, ನಿನು ನನಗೆ ಬುದ್ಧಿಗಲಿಸುವೇಯಾ? ಆ ನೀಚೆ ಸ್ವಾತಿತ್ವ ಸಮುಖಿದಲ್ಲಿ ತಲೆಬಾಗಿ ನಡೆಯಬೇಕೆಂದು ನನಗೆ ಹೇಳುವೇಯಾ? ನನ್ನಿಂದ ಕಾಣಿಕೆ ಯನನ್ನು ತೆಗೆದುಹಾಂಡು ಅಧಿರಾಜನಿಸಿಕೊಳ್ಳಬೇಕೆಂದು ಹವಣಿಸುತ್ತಿರುವ ಆ ಹೆನ್ನೆಂದು ನಿರ್ದಿಷ್ಟವಾದ ನಾನು ಬಾಗಲಾ? ನನಗಿಂತ ಚಿಕ್ಕವನ ಸ್ವಾಮಿತ್ವವನನ್ನು ನಾನು ಒಪ್ಪಲಾ? ಆಗದು: ಈ ಮಾತ್ರ ಎಂದಿಗೂ ಆಗದು. ಪ್ರಾರ್ಥಿಯ ರಾಜ್ಯವು ಕರ್ಮಾಭಿರ್ಭವನ ನಿರ್ವಹಿತವಾದರೆ ಅದೊಂದು ಪ್ರತ್ಯೇಕಿಸುವ ಸದ್ಯಾರ್ಥವನಿಂದು ಆನಂದಬಹುವೇ ನಿಲ್ಲಬೇ, ಅವನ ಹೀಗೋಗಿ ಯತ್ನಿಸುವದು ನನ್ನಿಂದ ಎಂದೂ ಆಗದು.”

“ಮಾರಾರಾಜರೇ, ನನ್ನ ಅಭಿಪ್ರಾಯವಾದರೂ ಹೀಗೆಯೇ ಇರುವದು. ಪ್ರಾರ್ಥಿರ್ಭವನ ತಮ್ಮನ್ನು ಸರಿಸುವಾನಸ್ಕಂಧರೆಂದು ತಿಳಿದುಕೊಳ್ಳಬೇವರಿಗೆ ಅವ ಬೋಧನೆ ಅನದಕ್ಕಾದಿಂದ ನಡೆಯುವದೆ ಹೀಗೆನ್ನು.”

ಜಯಚಂಪ್ರನ ಮಾತಿಗೆ ಅವನ ಸ್ವಾವತಿಯಾದ ಕಹಕೆಂಳಿರವನು ಈ ಬಗೆಯಾಗಿ ಅಭಿಪ್ರಾಯವಿತ್ತನು. ಅವರು ವರರ ಸಿಕಾರಗಳನ್ನು ನೋಡಿ ಸಂಯುಕ್ತ ಯು ಮತ್ತು ಪ್ರಾರ್ಥಿಕ್ಕಾಗಿ ತೆಂಬುಬೆಳ್ಳಿತ್ತಿರುವುದು. ಕರ್ಕುಣಾದಲ್ಲಿ ವಿಲಕ್ಷಣವಾದ ಸಂತಾಪದಿಂದ ಉಗ್ರಾಖಾವಳಿ.

“ಅಂತೂ ಭಾರತೀಯರ ವಿನಾಶಕಾಲದ ದುಕ್ಕಿತ್ವವು ತೋರತೊಡಗಿತು. ಅನೂಯುಯಿಂದ ಆತ್ಮಕಲಹಕ್ಕೆ ಪ್ರೇರಿತಾದನೆ ಕೊಟ್ಟು, ರಾಷ್ಟ್ರವನ್ನು ಮೃತ್ಯು ಪಧಕ್ಕೆ ದುಮಾಡುವ ಸಾರ್ಥಕವನ್ನು ನೀವು ಮಾಡತೊಡಗಿರುವಿರೆಂಬದು ಈಗ ಸಿಚ್ಚಿಕ್ಕಾಗಿ ತಿಳಿದಂತಾಯಿತು! ಅವ್ಯಾ, ನಿಮ್ಮಿಂತಹರ ನೀಚಕ್ಕೆ ತ್ಯಾಗಳು ದೇಶದ ತನ್ನಿಂದೆಯ ದಿನಗಳನ್ನು ತರುವದಕ್ಕೆ ಸಾಧನವಾಗುವವೆಂಬದನ್ನು ಮರಿಯ ಹಿಡಿರಿ. ನಿಮ್ಮ ದುಷ್ಪಲ್ಲಿತಿಗಳು ದೇಶಕ್ಕೆ ಅವಾಯಕರವಾಗಿ ವರಣಮಿಸಿದರೆ ನೀವು ರಚಂದ್ರಕರವಾಗಿ ಅವಕ್ಕೆರ್ಥಿಗೆ ಭಾಗಿಗಳಾಗಬೇಕಾಗುವದು. ಭಾರತೀಯರ ಇತಿ ದಾಸದಲ್ಲಿ ನಿಮ್ಮಿಂತಹ ದೇಶದ್ವೇಷಿಗಳ ಕೃಷ್ಣ ಚಿತ್ರವು ಅಕ್ಷಯ ಕರಿಯ ಮಂಧಿಯಿಂದ

ಬರೆಯಲ್ಲ ದುವಡೆಂಬ ಮಾತನ್ನು ಸಂಪೂರ್ಣವಾಗಿ ಲಕ್ಷ್ಯದಲ್ಲಿಟ್ಟುಕೊಂಡು ಕಾರ್ಯ ಮಾಡಿರೆಂದರಾಯಿತು. ಸಿಃವೇನು ಅಪ್ರಭುಧರ್ಮ; ಅಜ್ಞ ರಥ. ದ್ವೇಷಾಸೂರ್ಯ ಗಳನ್ನು ಬದಿಗಿರಿಸಿದರೆ ಸಿಃವು ಆದರ್ಶ-ಸಿಃರಕ್ಷತ್ವಯೆರೆಂಬ ಮಾತು ನನಗೆ ಗೊತ್ತಿದೆ. ವಿಷಾರದಿಂದ ಕಾರ್ಯ- ಮಾಡಿ ಶ್ರೀಯೋಭಾಗಗಳಾಗಬೇಕೆಂದು ನಾನು ಬೇಡಿಕೊಳ್ಳುವೆನು” ಎಂದು ಸಂಯುಕ್ತೆಯು ಮನಸ್ಸಿನ ಖಚಿತಗವನ್ನು ನುಂಗಿಕೊಂಡು ರಾಂತರಾತ್ಮಿಯಿಂದ ಹೋಳಿದೆ.

ಮನಸ್ಸಿನ್ನುಹರಿಕೆವಾಗಿ ಯೋಧರ ಸ್ವರ್ವದೇಹಾಭಿಮಾನ ಪೂರಿತಳಾದ ಸಂಯುಕ್ತೆಯ ಮಾತಿನ ಪರಿಣಾಮನ್ನು ಜಯಿಂಧುನ ಮನಸ್ಸಿನ ಮೌಲಿ ಈಗ ಅಲ್ಲ ಮಣಿಗೆ ಅಯಿತು. ಮಗಳ ಮಾತುಗಳು ಅವನ ಮನಸ್ಸಿಗೆ ಸರಿಯಾಗಿ ಕಾಣುತ್ತಿದ್ದರೂ, ಅವನು ಪ್ರಧಿಪ್ರಾರಾಜ ವಿಷಯಕ್ಕೆ ದಿಃಫರ್ದ್ಯೇಷವನ್ನು ತಳಿದದ್ದರಿಂದ ಒಮ್ಮೆಲೇ ಅವಳ ಮಾತಿಗೆ ಸಮ್ಮತಿಯನ್ನು ಕೊಡಲಾರವವನಾಗಿದ್ದನು. ಅವನನ್ನು ಶಿರಸ್ಕರಿಸಿ ಮನ ಬಂದಂತೆ ಸುದೆಯುವದಕ್ಕೂ ಅವನಿಗೆ ಧ್ಯೇಯಪಿಭಾಗಿತ್ತು. ಅವನು ಸ್ವಲ್ಪ ಹೊತ್ತಿನ ವರಿಗೆ ಸಿಂಹರದಲ್ಲಿ ಮುಕ್ಕಿಗಿದ್ದನು. ಕೆಬಂ ವೇಕೆಯ ಮೇಲೆ ಅವನು ಏನೋ ನಿಧರಿಸಿಕೊಂಡರು:—

“ಸಂಯುಕ್ತೆ, ಸಿನ್ನ ವರಾತುಗಳು ನನಗೆ ತಿಂದ ಅಯೋಗ್ಯವಾಗಿ ಕಾಣುವ ದಿಳಿ. ಪ್ರಧಿಯು ಸನ್ನ ಕದೆಗೆ ಮತ್ತೊಮ್ಮೆ ವಿನಂತಿ ಪತ್ರವನ್ನು ಕಳುಹಿಸಿದರೆ ಮಾತ್ರ ನಾನು ಅವನಿಗೆ ಸರಾಯ ಮಾಡುವೇನು. ಅವನು ಹಾಗೆ ಮಾಡಿದ್ದರೆ ಕರ್ಮಾಭಿಧಾನ ವಿಧಾನ ಮುಕ್ಕಿಗೆ ನಾನು ಅವನನ್ನು ಕೂಡಿಕೊಳ್ಳಬೇಕಾಗುವದು.”

“ಅದೇಕೆ? ಪ್ರಧಿಪ್ರಾರಾಜರಿಂದ ಬೆಂಡಿಕೆಯಾಗಿದ್ದರೆ ತಂಡಿಸ್ಥಾರಾಗಿ ಕುಳಿತು ಕೊಳ್ಳುವದಕ್ಕೂ ಸಿಮಗೆ ಬರುವಂತಿಲ್ಲವೇನು?”

“ಇಲ್ಲ.”

“ಪ್ರಧಿಪ್ರಾರಾಜರು ಪ್ರಿನಂತಿ ಮಾಡಿಕೊಂಡರೆ ಸಿಃವು ಅವರ ಸರಾಯಕ್ಕೆ ಹೋರಿ ಡುವಡು ನಿಶ್ಚಯವೇ?”

“ನಿಶ್ಚಯವೇ.”

“ಈ ಮಾತು ನತ್ಯವೇ?”

“ನತ್ಯವೇ!”

ಜಯಿಂಧುನ ಮಾತುಗಳನ್ನು ಕೇಳಿ ಸಂಯುಕ್ತಿಗೆ ಪರಮಾನಂದವಾಯಿತು. ಮುಂದುಪ್ರಸಂಗದಲ್ಲಿ ಎಂಥ ರಾಜರಿಗೆ ಹೇಳಿ ಕೇಳಿಸಿದಂತೆ ಪ್ರಧಿಪ್ರಾರಾಜನು ತನ್ನ ಕಂದೆಗಾದಮೂ ಸರಾಯದ ಸಲುವಾಗಿ ಹೇಳಿಕೊಸುವನೇಂಬ ಮಾತು ಅವಳಿಗೆ ಗೊತ್ತಿತ್ತು. ಹೇಳಿಗಾದರೂ ತನ್ನ ತಂದೆಯಿಂದ ದೇಶದ್ವೈರ್ಹದ ಕೃತಿಯು ಘಟಿಸುವ ಪ್ರೇಸಂಗವು ತಪ್ಪಿತೆಂದು ಅವಳಿ ಸಂಭ್ರಮಗೊಂಡಳು. ನಾಜಕ ಮಹಾಕಯ! ಇಂಥವರೇ ಅಲ್ಲವೇ, ಆದರ್ಶ ಆಯಾಂಗನೆಯರು?

॥ ಪ್ರೇಮಾಂಕುರ.

ಸುಂಯುತ್ತೆಯು ತನ್ನ ಬಾಲ್ಯಸರ್ವಜಿರೂಪ ಚಿತ್ರರೀಂಚೆಗಳನ್ನು ಖಾದ್ಯನಡಲ್ಲಿ ಕುಳಿತ್ತಿದ್ದಾನ್ನಿ. ಬಹು ದಿವಸಕ್ಕೆ ಆ ಮೃತ್ಯುಳ್ಳಿಯಾದುದೂ ರೂಪ ಲಭ್ಯ ರೂಪಂಭ್ರಮಪ್ರಭ್ರಮವಾಗಿದ್ದರು. ಚಿತ್ರರೀಂಚೆಯು ಗಂಥಫಾರ್ಕನಿಂದೆಯಾಗಿದ್ದರೂ ಗ್ರಹಿ ಹೇಗೆ ಪದವನ್ನು ಸ್ವೀಕರಿಸಿ, ರಾಜ್ಯ ಯಾವದ್ದು ರಿಂದ ಅವನ ಸುಕ್ಷತಿಯನ್ನು ಸಂಯುಕ್ತಿಯು ಯಂಥೆಷ್ಟುವಾಗಿ ಹೊಗಿದ್ದು. ಚಿತ್ರರೀಂಚೆಯು ವೇಳ್ಳಿಯರ ಜಾತಿಯವೇಳ್ಳಿದ್ದರೂ ಅವಳ ಸದ್ಗಂಗಳಿಗೆ ಮನಮಣಿಗಳಿಂದ ನಿರ್ವಹಿತ ಸಂಯುಕ್ತಿಯು ಅವಕಾಶ ನ್ನು ಯಾವದನ್ನೂ ಬಳಸಿದ್ದುತ್ತಿದ್ದಿಲ್ಲ. ಪರಸ್ಪರೆಯ ನಿರ್ಮಾಲ ಮೃತ್ಯುಳ್ಳಿವರಾಗಿದ್ದರು. ಚಿತ್ರರೀಂಚೆಯು ರಾಜ್ಯ ಪದವನ್ನು ಹೊಂದಿದ ಕಢಿಯನ್ನು ತೋರ್ಕಿಸಿಕೊಂಡು ಅವಳು ಉತ್ಸುಕತೆಯಿಂಭ್ರಮಾದ್ದಿಂದ ಚಿತ್ರರೀಂಚೆಯು ಆ ಕಷಣೆಯನ್ನು ಹೇಳಿ ತೋಡಿದ್ದಳು:

“ದೇವಿ, ತೀರ್ಥ-ಯಾತ್ರೆಗೆಂದು ನನ್ನ ತಂಡ-ತಾಯಿಗಳೂ ನಾನೂ ಹೊರಟಿ ಶಾಗತಿಯು ನಿಮಗೆ ಗೊತ್ತೇ ಇರುವದಲ್ಲಿನು? ನಾನು ಇಲ್ಲಿಂದ ಹೊರಟಿ ಕಾತೀ ಹ್ಯೇತ್ರದ ದಾರಿಯನ್ನು ಒಡಿದಿನ್ನು. ಎರಡು ದಿನಗಳ ಮಾಗ್ರಾಕ್ರಮಣವು ಸುಖ ರೂಪವಾಯಿತು. ಮೂರನೆಯ ದವಸ ಒಬ್ಬ ಸುಲಿಗೆಗಾರನು ನಿಮಗೆ ಗರಿಷ್ಠಿ ಬಿಡ್ಡಿನು. ಅವನು ಸ್ವಧ್ಯಾರಾಜರ ಪಕ್ಷದವನು. ಅವನ ಹೆಸರು ಮನ್ಯಾ ಡಾಕು. ಅವನು ಸೀಂಚತನದಿಂದ ನನ್ನ ತಂಡ-ತಾಯಿಗಳನ್ನು ಕೊಂಡುಕಾಳಿದನು. ಆಷ್ಟು ರಲ್ಲಿ ಪ್ರಧ್ಯಾರಾಜರ ಸರದಾರನೊಬ್ಬನು ಅಲ್ಲಿಗೆ ಬಂದು ಸನ್ನಿಷ್ಟು ಬಂಧುಮುಕ್ತಿ ಇನ್ನಾಗಿ ಮಾಡಿ ಬಟ್ಟಂಡಾಗಡಕ್ಕೆ ಒಯ್ಯಿಸು. ಅಲ್ಲಿ ನಿನಗೆ ರಾಜ್ಯ ಪದವು ದೊರೆಯಿತು. ದೇವಿಯವರೆ, ಪ್ರೌಢಸುಕ್ಷತಿಯಿಂದಿಲ್ಲ ನಿನಗೆ ಭಾಗ್ಯಾದೆಯವಾಯಿತು: ಆದರೆ ಮನ್ಯಾ ಡಾಕುವು ನನ್ನ ತಾಯಿಯನ್ನೂ, ತಂಡೆಯವರಾದ ಚಂಪನಲಾಲ ರನ್ನೂ ಕೊಂಡ ದುಃಖವು ಮಾತ್ರ ಮರೆಯಿಲ್ಲದು.”

“ಮನ್ಯಾ ಡಾಕುವಿನ ಕಢಿರುಣಿಸ್ತು ಕೆಳ್ಳಿದುವೇನು. ಅವನು ಉಂತಾ ಕೊಲ್ಲಿಗಡಕನೆಂದು ನಾನು ಭಾವಿಸಿರಲಿಲ್ಲ.”

“ಅವನು ದರಿದ್ರಾವಸ್ಥೆಯಲ್ಲಿದ ಸನ್ನಿಷ್ಟಂಡ-ತಾಯಿಗಳ ಕೊಲೆ ಮೂಡುವ ದಕ್ಕೆ ಕಾರಣವಿದ್ದಿಲ್ಲ; ಸನ್ನಿಂದೆಯು ಜಯಚಂದ್ರ ಮಜಾರಾಜರ ಪಕ್ಷದವನಿಂದ ತಿಳಿದದ್ದಿಂದ ಅವನು ಹೀಗೆ ಕ್ರಾಂತರಾಜರಾತ್ಮೆಯನ್ನಾಗಿಸಿದನು.”

“ಜಯಚಂದ್ರಮಹಾರಾಜರು ಅವನಿಗೆನು ಕೆಡಕು ಮಾಡಿರುವರು?”

“ಅವರು ಪ್ರಧ್ಯಾರಾಜರ ವೈರಬ್ಜೀಯಿಸಿರುವದಿಷ್ಟ್ಯಾ ಕಾರಣದಿಂದ ನುನ್ನಾನು ಮಹಾರಾಜರ ಮೇಲೆ ಸಿಟ್ಟುಗಿರುವನು.”

“ಇದೊಂದು ಸ್ವಾಮಿನಿಷ್ಟೇ ಯ ಮಾದರಿಯು!” ಎಂದು ಸಂಯುಕ್ತಿಯು

నెడిదు—“నిన్న పతచోవను కేవల నన్న భెట్టిగాగియే ఇల్లగే నిన్నన్న కేళిచెపునేను?”

“చేవియపరే, తమ్మ చెరస్తలాలశయు ఒకు దినగాంద నన్నుల్లి ఖచయిసిద్ది చూ, నాను ఇన్ను చేఁగనే ఇల్లగే బచుత్తిరల్లి. రకాబుద్దినే శ్శోరయు నన్న చూస్తిగాగి బటండాగిడవన్ను ముత్తతక్కువినిరువనంతి. కొవల తీఱిరక్కెళిగాగి ఆవచు నన్నుస్నే ఇల్లగే కేళిచువరు” ఎందు జిక్క తీఁటియు నుణిదు ఓడి స్తోషికవాగి:

“అసిథమసంగౌమసవల్లి ఎల్ల క్షత్రియ దొరిగఁఁ వక్కదింద కాది శ్శోరియస్నే ఒండక్కట్టుబ్బికేందు నిధిరిసిరువరు. ఈ కాయిదల్లి జయ ఁంద్ర ముహారాజచు భాగిశేగిచుకొణ్ణుబురదేఁకే? సంయుక్తాచేవియపరే, గృహకలయివన్ను ఇంతక ప్రసంగదల్లి బదిగిడవద్దరి హేగి? ఈ విషయదల్లి ముహారాజపగే యోంగ్గు ముత్తాలోఁజకరు కూడిల్లనేంబంతి కాణువదు. అవచు శ్శోరిగే సమాయ మాడబేఁచేంబ ఇచ్చియుళ్ళవరాగిచువరెందు కేళుత్తినే.”

“జిత్తురెఁట, నిన్న మాతు స్థిరిచువదు. తందేయినర ఈ వత్సస్తున్న నాను సంశూళావాగి నిషేధిసుత్తిరువేసు. పరశీయదు సాగి ఒంగుగ ఒఁజగలగళన్ను బదిగినసువదు సిజవాద ముత్తద్దికసద మూతాగిదు వేదు. ప్రసంగవన్ను సూడికొండు ఒమ్మ నన్న తందేయివర మనస్సన్ను తిరుగిసలిక్కు ప్రయత్నిసువేసు.”

“చేవియపరే, జయఁంప్ర ముహారాజరు ప్పుట్టురాజరల్లి ప్పేమనస్సు కునురిచువదరింద నిమ్మ మూతిశంక సుండియువరెందు హేగే హేఁఁబేఁకు?”

“హేగాదరూ మాడి నాను నన్న తందేయివర మనస్సు ఉరుగిసువేసు.”

జయఁంప్ర ముహారాజరు అసాయాపరరిరువదరింద ప్పుట్టురాజర నదుగుల గంధప్ర సచ ఆవరస్ను సోంకలొల్లిదు. ఆయావత్తాద కమ్మాటిరాడ ఆవచు ఆత్మంత విక్రమమాలిగళూ, ప్రజానురాగప్పుళ్ళవరూ, కైజన్నద నిధియూ ఆగిచువడు. దేవి, నాను ఆవర సద్గుణగళన్ను ఎప్పు నశిసిదచూ కిడిమేయాగచువడు. ఆల్ప వయస్సురాద ఆవచు ఈ బగియ ఔణిధిగళిచువదన్ను సూడిచరే యూరగాదచూ ఆశ్చేయివైసువంతిద. ఒసపుగే నామ్మాజ్ఞ పడపియు గవసిల్ల; పరాక్రమవ మచివిల్ల; సుస్సురూ చచు సోశ్శిల్ల; ధనేకనేక నంపన్నెతేయ ఆశ్చర్యశేయిల్ల. ఆవరస్ను సూడిదరే ఎత్తచురల్లాచరూ పూచ్చుబుద్దియు మట్టువడు. ఆయావత్తాప్ప ఆత్మంత ప్రణ్ణతాలియిద్దుచరిందలే అచ్చే ఇంతనే స్టుపులతిలకరు లభిసిదువరు.

ಸಂಯುಕ್ತದೇವಿಯವರೆ, ಸಿಮಗೆ ಆ ಮೂರಾಸುಭಾವದ ಪರಿಚಯವಿಲ್ಲದ್ದು ರಂದ ನನ್ನ ಮಾತಿನಲ್ಲಿ ಯೆಟ್ಟಿತಕ್ಕುಷ್ಟ ಬಿಂಬಿಸಿದ್ದು ಮೆಟ್ಟಿಲ್ಕೆಳ್ಳಿ. ಪ್ರಂಗವಿಶೇಷದಲ್ಲಿ ನಿಮಗೆ ಅವರ ಪರಿಚಯವಾದರೆ ನನ್ನ ಮಾತಿನ ಸತ್ತತೆಯು ಕಂಡು ಬರುವದು. ಅವರು ನಿಮ್ಮ ಅಪ್ತಕೊಂಬಿಯವಲಾಗಿದ್ದರೂ, ಪರಸ್ಯರರಲ್ಲಿಯ ದಿಂಫಾದ್ವೇಷದ ಮೂಲಕವಾಗಿ ನಿಮಗೆ ಅವರ ದರ್ಶನವು ಸಹ ಆಗಬೇ ಹೋಗಿರುವದು.”

“ಚಿತ್ರರೇಖೆ, ಹೃಧಿಂಭಾಜರು ಇಂತಹ ಧಿಂಭಾಜಾತ್ತಿರುವರೆನು?”

“ನನ್ನ ಮಾತಿನಲ್ಲಿ ಲಪೆಲೇರವಾದಮೂ ಅವಕ್ತವಿಲ್ಲ.”

ಸಂಯುಕ್ತೆಯು ಅತ್ಯಂತ ಗುಣಾಗ್ರಂಥಯಾಗಿದ್ದಳು. ಸದ್ಗುಣಗಳಾದವರನ್ನು ಅವರು ಮನಸ್ಸಿನ್ನಿರ್ವಹಿಸಿಕೊಗಿ ಪ್ರಿತಿಸುತ್ತಿದ್ದಳು. ಚಿತ್ರರೇಖೆಯು ವೇಶಾಯಜಾತಿಯ ಕನ್ನಿಕೆಯಿಂದ ರೂಪ ಗುಣರೂಪತಳದು ದರಿಂದ ಅವಕನ್ನು ತನ್ನ ಸಬಿಯನ್ನಾಗಿ ಮಾಡಿಕೊಂಡಿದ್ದಳು. ರಾಷ್ಟ್ರಿಪದದ ಪರಿಗೆ ದೊಡ್ಡಸ್ತಿಕೆಯನ್ನು ಅವರು ಪಡೆಯಬೇಕಾದರೆ ಸಂರಯುಕ್ತೆಯೇ ಮುಂಪು ಕಾರಣಾಗಿದ್ದಳು. ತಾನು ಸಂಯುಕ್ತದೇವಿಯು ಗೆಳತಿಯಾಗಿರುವ ಸಂಗತಿಯನ್ನು ಅವರು ಅಮರಸಿಂಹನಿಗೆ ತಿಳಿಸಿದ್ದರಂದು, ಅವನು ಅವಕನ್ನು ರಾಣಿವಾದಲ್ಲಿ ಸೇರಿಸಿಕೊಂಡಾನು. ಅವರು ಸ್ವಭಾವತಃ ಸದ್ಗುಣಯಿಂದ್ದುದರಿಂದ ತನ್ನ ಗುಣಗಳ ಪ್ರಧಾವದಿಂದ ಅಮರಸಿಂಹನ ಪ್ರಿತಿಗೆ ಪೂರ್ಣವಾಗಿ ವಾತ್ರಿಕಾಗಿದ್ದಳು. ಇಂತಹ ಗುಣಾಧಿಯಾದ ಚಿತ್ರರೇಖೆಯ ಮಾತುಗಳ ವಿವರಿಕ್ಕೆ ಸಂಯುಕ್ತೆಯಲ್ಲಿ ಅವರ್ಣಿಸಿದ್ದ ಮಂಟಪವ ಕಾರಣನೇ ಇದ್ದಿಲ್ಲ. ಇದಲ್ಲದೆ ಅವರು ಹೃಧಿಂಭಾಜನ ಗುಣಗಳನ್ನು ಕಸ್ಮಾರ್ಥವಕರ್ಣವಾಗಿ ಕೈಳಿದವಳಾಗಿದ್ದಳು. ಚಿತ್ರರೇಖೆಯು ಅಪ್ತಗಳನ್ನು ಒಳಿತಾಗಿ ಪರೀಸಿದ್ದರಂದು, ಆ ಸ್ಥಿರತುಂಗನನ್ನೇಮ್ಮು ನೋಡಬೇಕೆಂಬ ಇಡೀಯು ಅವಕಲ್ಲಿ ಮಂಟ್ಟಿತು. ಆಗ ಅವರು ಚಿತ್ರರೇಖೆಯನ್ನು ಕುರತು ಕುಶಾಜಲದಿಂದಃ—

“ಗೆಳತಿ, ಆ ಮೂರಾನುಭಾಕರ ದರ್ಶನವು ಹೇಗಾದಿತವ್ಯಾ?”

“ದೇವಿ, ಅವರು ಸಂಗ್ರಹಿತ ಸಿದ್ಧಾತ್ಮಿಯ ಗೂಂಡಲಪಳ್ಳಿಯನ್ನು ಮುದ್ದಿಸುತ್ತಿರುವುದು. ಅವರು ಶಾಂತವಾದ ಮೇಲೆ ಅವರ ದರ್ಶನವಾಗಿರುವುದು.”

ಹೃಧಿಂಭಾಜರಂತಹ ಸದಸದಿಪ್ರಮೇಕಿಗೆಕೊಡಸಿ ತನ್ನ ತಂಡೆಯು ಸಿಂಹಾರಣವಾಗಿ ಪ್ರೇರಣ ಬಳಿಯಿಸಿದುವಾಸಂದು ಸಂಯುಕ್ತೆಯು ಅವನಿನ್ನು ಮನಸ್ಸಾ ಸ್ವಂದಿಸಿದ್ದಳು. ಭಾವಿ ಯುಧಧಲ್ಲಿ ಅವನು ಹೃಧಿಂಭಾಜರ ಪ್ರತಿಸ್ಪಧಿಯಾಗಿ ನಿಂತು, ಶಾಂತಿಯಾದಿನಿಗೆ ಮಾರ್ಯ ಮಾರ್ಯ ಪವನಿರುವನ್ನೆಂಬ ಸಂಗತಿಯು ಮನಸ್ಸಿನಲ್ಲಿ ಬಂದಕೊಡಲೆ ಅವರು ತಂಡೆಯು ಸಿವಯಕ್ಕೆ ತಿರಸ್ವಾರೆ ಬುದ್ಧಿಯನ್ನು ತಳೆದ್ದಳು. ಮನಮುಷ್ಟಿಯತ್ತಿನ ತಂಡೆಯು ಮನಸ್ಸನ್ನು ತಿರಸಿಸಬೇಕೆಂದು ಅವರು ನಿರ್ಧರಿಸಿದ್ದಳು. ಪರಕೆಯನಾದ ಸ್ಥಾರಗೆ ಸಮಾಯಮಾಡಿ, ತಮ್ಮ ಕಾಲ ಮೇಲೆ ತಾವೇ ಶಳ್ಳಿ ಹಾಕಿಕೊಂಡಂತೆ ಮಾಡುವ ಕೃತಿಯು ಅವರಿಗೆ ಸರಿಬರಲಿಲ್ಲ.

ಚಿತ್ತರೇಖೆಯು ಸಂಯುಕ್ತೀಯ ಎದುರಿಸಲ್ಪಿ ಷ್ಟಿಫ್ಟ್‌ರಾಜನ ಗುಣವರ್ಣನೆ ಮಾಡಿದಾಗಿನಿಂದ ಅವಳ ಮನಸ್ಸು ಒಂದು ಪಿಂಡಾಗಿತ್ತು. ಅವೇ ಹೀಗೆಯ ಭೂಮಿಯಲ್ಲಿ ಒಂದು ಬಗೆಯ ವಿಕಾರವು ಅಂಕುರಿಸಿ ಮನಸ್ಸನ್ನು ಚಂಚಲಗೂಡಿತ್ತು. ಮನದ ವಿಚಿತ್ರ ಸ್ಥಿತಿಯನ್ನು ಅವರು ತನ್ನ ಗೆಳತಿಯ ಮುಂದೆ ಹೇಳುವವರ್ಕೆ ಅನುಮಾನಪಡತ್ತೊಡಗಿದ್ದಳು. ಅವರು ಎಷ್ಟು ಬಗೆಯಿಂದ ಮನಸ್ಸು ಬಿಗಿ ಏಡಿದರೂ ಅದು ಅಸುಗೋಳ್ಳದಾಗಿತ್ತು.

“ಚಿತ್ತರೇಖೆ, ಷ್ಟಿಫ್ಟ್‌ರಾಜರು ಅವಿವಾಡಿತರಿರುವರೇನು?” ಎಂದು ಕಾಜುತ್ತೆಂಜುತ್ತ ಸಂಯುಕ್ತೀಯು ಕೇಳಿ, ಅವಳ ಮುಖದಿಂದ ಏನು ಹೊರಬೀಳುವದೆಂಬ ದನ್ನು ಖಾತ್ತಂತೆಯಿಂದ ನಿರೀಕ್ಷಿಸಿಕೊಡಿದ್ದು.

ಸಂಯುಕ್ತೀಯು ಅವಿವಾಹಿತಾದ್ದುಳು; ಸ್ತ್ರೀಯಪ್ರದೇಶದಲ್ಲಿ ಪರಾಪರ್ತಾ ಮಾಡಿದವಳಿದ್ದುಳು. ಮೇಲಾದ ರೂಪವರ್ತಿಯಾಗಿದ್ದು. ಹೊಂದರವರ್ವಾದ ಪ್ರಾಯ ದವಳಾದ ಅವಳು ಷ್ಟಿಫ್ಟ್‌ರಾಜನ ಗುಣಗೌರವವನ್ನೂ ರೂಪವರ್ವಾನೆಯನ್ನೂ ಕೇಳಿ, ಅವನು ವಿವಾಹಿತನೋ ಅವಿವಾಹಿತನೋ ಎಂಬದನ್ನು ತಿಳಿದುಕೊಳ್ಳುವ ದಕ್ಕೆ ಪ್ರಯತ್ನಿಸಿದರೆ ಅವಳ ತಷ್ಟೇನು?

ಚಿತ್ತರೇಖೆಯು ಸಂಯುಕ್ತೀಯ ಮನೋಗತವನ್ನು ತಟ್ಟಿನೆ ಕಂಡು ಬುಡಿದು, ಅವಳ ಆಶುರೆ ಪೂರ್ವವಾದ ಮುಖವನ್ನು ಶಣ್ಣತುಂಬ ಸೂಂಪುತ್ತ, ಮುಗುಳುಸಗೆಯಿಂದ ನಗತ್ತೊಡಗಿಳು. ಇವಳ ಹೃದಯದಲ್ಲಿ ಷ್ಟಿಫ್ಟ್‌ರಾಜನ ಮೂರಿತಿಯು ನೆಲೆಗೊಂಡಿರುವದೆಂದು ಅವರು ಭಾವಿಸಿದ್ದು.

“ಡೇವಿ, ನಾನು ಅದನ್ನೇನು ಬಲ್ಲಿಸು? ಅಪರೊಡನೆ ರೆಂಬಂಧಮಾಡುವ ಪ್ರಸಂಗವು ಯಾರಿಗೆರುವದೋ ಅವರನ್ನು ಕೇಳಿದರೆ ಇಂತಹ ವಿಷಯದ ಬಗ್ಗೆ ಗೊತ್ತುನಳಿಯಾಗಬಹುದು” ಎಂದು ಚಿತ್ತರೇಖೆಯು ಬುದ್ಧಿಪೂರ್ವಕವಾಗಿ ಸುಂದಿದು: “ಯಾಕೆ, ಡೇವಿಯವರೆ, ಅವರ ವಿವಾಹದ ವಿಷಯವಾಗಿ ಐಜಾನಂಸುಡೆಕೆ?”

ಸಂಯುಕ್ತೀಯು ತಲೆಭಾಗಿಸಿದಳು. ಮುಖವು ಆರ್ಕ್‌ಹಾಲೀತು. ನೂಡಿಕೆಯಿಂದ ಅಮ ಮತ್ತಿನ್ನು ಮನೋಹರಗೊಂಡಿತು. ಯಾವದೋ ಕಾರ್ಯಕ್ರಮ ಸ್ವಾರ್ಥಿ ರದಿಂದ ಅವಳ ಮುಖಕುಮಲವು ಪ್ರಫುಲ್ಲಿತವಾಯಿತು. ಚಂದ್ರಕಾಂತಮುಕ್ವಾದ ಈ ವದನವು ಪ್ರವಿಸಿತು. ಇಷ್ಟೇಲ್ಲಿ ಚಿಕ್ಕಗಳು ಏಕಕಾಲಕ್ಕೆ ಕಂಡವುಂಲೆ ಚಿತ್ತರೇಖೆಯ ಮನಸ್ಸಿನಲ್ಲಿ ಕಲ್ಪಿತಿಕೊಂಡಿದ್ದ ತಕ್ಕವು ನಿಜವಾಗದೇನು ನೂಡಿತು.

“ಡೇವಿಯವರೆ, ಷ್ಟಿಫ್ಟ್‌ರಾಜರು ವಿವಾಹಿತರಿದ್ದರೂ ನಿಇಸು ಗಾಬಂಗೊಳ್ಳುವ ಕಾರಣವಿಲ್ಲ.”

ಚಿತ್ತರೇಖೆಯು ಈ ಮಾತುಗಳನ್ನು ಕೇಳಿ ಸಂಯುಕ್ತೀಯು ಹೆಚ್ಚಿಂದಿರುತ್ತಾನೆ. ಅವರು ತನ್ನ ಮನಸ್ಸಿನೂಳಿಗನ ಗುಪ್ತವಿಚಾರಗಳನ್ನು ಕಂಡುಹಿಡಿಕೆಂಬು ಮತ್ತಿರ್ಹಾಲಿಷ್ಟಿಗೊಂಡಳು. ಆಗ ಅವರು ಸಿಟ್ಟಿನ ಅವಿಭಾವವನ್ನು ತಾಳಿ:

“ಇತ್ತಲ್ಲಿಕೆ, ಇದೂನು ತಾತ್ಪರ್ಯ ಮಾತನಾಡುವೇಯೇ? ಅವರೆ ವಿವಾಹವಾಗ ದ್ವಿತೀಯನೇಕೆ ಗಾಬರ್ನೋಡ್ ಬೇಕೇ?”

“ಧೋಪಂ, ಕ್ರಿಸ್ತನಿಮಿ. ಗಾಳಿಗೊಳ್ಳುವದಕ್ಕೆ ಸರ್ಕಾರಣ ಪ್ರಮಾಣಗಳುಂಟು. ನಾನು ನಿಷ್ಪತ್ತಿ ಗುಪ್ತವಿದಿ ಅವರು-ಅವರಿಂದ ಮಾತನಾಡುವ ನಿಮ್ಮ ಮುಖವು ಯಾಗಿ ನಾನು ಹೇಳಿದ್ದರಿಂದ ಮಾತನಾಡಿದೆನು” ಎಂದು ಸುಜಿದು ಚಿತ್ರೇಶ್ಯೆಯು ಗಮನಿಸಿ ನಾನುತ್ತ, “ಧೋಪ್ ಅವರೆ ಅವರೆ ಲಗ್ಗಿಸಮಾರಂಭವನ್ನು ಜರುಗಿ ಬೇಕಾಗುವೆಂದೆಂದು? ಅವರಿಗೆ ಅನುಮತಿ ಕಂಡುಬಂಧಿಸುತ್ತಿದ್ದೀಲ್ಲ ನೋಡಿರುವಿರಿ? ನೀವು ನೋಡಿರದಿದ್ದ ನಾನು ಪರಾಕ್ರಮ ಸೂಧಿರುವೆನು.”

“ನೈನ್ನ ಪರಾತಿ ಮನುಷ್ಯಾ ತಿಂಬಿದವಾಗ್ಗೆ! ಅವರಿಗೆ ಅನುಮಾವಣಾದ ಕಂಡುಬಂಧಿಸುತ್ತಿದ್ದ ನೋಡಿರುವೀ?”

“ಇಲ್ಲಿಯೇ, ಇಲ್ಲಿಯೇ; ಇದೇ ಖಾರ್ಟ್! ಇದೇ ಖಾರ್ಟ್ ನಿರ್ದಿಷ್ಟ!”

ಸಂಖ್ಯುಕ್ತಿಯು ಮತ್ತೆ ಮುಖವನ್ನು ಬಾಗಿಸಿದಳು. ತನ್ನ ಮನಸ್ಸಿನ ಗುಟ್ಟು ಸ್ನಾನ ಶಬ್ದ ಕಂಡು ಒಡಿದಿಕ್ಕಿಂದು ಶ್ವಲ ಬೆರಿದಇಲ್ಲ.

“ನಿಯಿ, ನೀನು ಬಹು ಜಾಹಾಕ್ತಿರುವೆ. ನನ್ನ ಕ್ಷಾದಯಮಂದಿರದಲ್ಲಿ ಪ್ರಾಣಿ ಪಿತರಾದ ಮೂರ್ತಿಯನ್ನು ನೀನು ನಿಜವಾಗಿ ಕಂಡುಹಿಡಿದ ಮೇಲೆ ನಾನು ಇನ್ನೇಕೆ ಬಚ್ಚಿದಲ್ಲಿ? ನಾನು ಅವರ ದರ್ಶನವು ಬೇಗನೆ ಆಗಬಹುದೇನೇ?”

“ಧೋಪಿ, ಓತಿಸಬೇಡಿರಿ. ನೀವು ಯೋಗ್ಯನಾದ ನರಕೇಸರಿಯಲ್ಲಿ ಸ್ವೀಮ ವಿಶ್ವಾಸ್ಯನ್ನು ಸೂಧಿಸಿ ತಿನಂದವಾರಿತು. ನಿಮಗೆ ನಿಮ್ಮ ಕ್ಷಾದಯ ದೇವತೆಯ ದರ್ಶನವು ಬೇಗನೆ ಆಗಬದುದು. ಸಂಯುಕ್ತಾದೇವಿಯವರೆ, ನಿಮ್ಮ ಫಲವತ್ತಾದ ಕ್ಷಾದಯವುದರವಲ್ಲಿದ ಪ್ರಾಣಾಕರಣವು ಬೇಗನೆ ಬೆಳೆದು ಮಧುರರ ಫಲವನ್ನೀ ಯಾವ ದವಸಗ್ಗನ್ನು ನಾನು ಉತ್ತರಂತ ಆತುರದಿಂದ ನೋಡುತ್ತಿರುವೆನು.” ಎಂದು ಒತ್ತಲ್ಲಿಕೆಯೂ ಮಂಜುವಿಕವಾಗಿ ಸುಧಿದಳು.

ಇ ತೀರ್ಣಾರಿಯ ಕಣಕಂಡನೆ

ಇಂದ್ರಾಜಿವನ್ನು ಓಳಗಳಲ್ಲಿ ಕುರ್ತಿಸು. ಅವನ ಮಂತ್ರಿಯಾದ ವಿಜಯನಿಂ ಚನ್ನಾ ಸೌಧಾವತಿಯಾದ ಕರ್ಕರ ಕಂಳಿರವನ್ನೂ ಇನ್ನುಳಿದ ಸರಣಾದ ಸಾಮಂತರ್ಯಾ ತಮ್ಮ ತಮ್ಮ ಆವಾಗಳಲ್ಲಿ ವಂಟಿಗೆದ್ದರು. ಭಾವಿ ಸಂಗ್ರಹಮಂದಿ ಷ್ವಾಧ್ಯೋರಾಜ ಬಿಗೆ ಸರಣಾಗಬೇಕೋ, ರಾಜಾಬುಂದಿಸೆಗೆ ಸಹಾಯಮಾಡಬೇಕೋ ಎಂಬದರ ಬಗ್ಗೆ ತಿಂಡಿಯು ಸಂಪಾದತ್ತ. ಉತ್ತರಭಾರತದ ಎಲ್ಲ ಕ್ಷೇತ್ರದಲ್ಲಿ ನರೀಶರು ಷ್ವಾಧ್ಯೋರಾಜನಿಗೆ ಸಹಾಯ ಮಾಡಬೇಕೋಂದು ನಿಧರಿಸಿದ್ದ ರಿಂದ ತಾನೊಬ್ಬನೇ ಫೋರಿಗೆ ಸರಣಾದರೆ, ಧರ್ಮದ್ವೋಧ-ದೇಶದ್ವೋಧ ಮಾಡಿದ ಬಗ್ಗೆ ಸ್ವಾಜನರಲ್ಲಿ ನಗರೀಕಾಗಬೇಕಾಗುವೆಂದೂ, ಆಯಾಃವರ್ತದ ರಾಜರೆಲ್ಲರೂ ತನ್ನ ಮೇಲೆ ಸಂತಪ್ತರಾಗುವ

విందూ జయచంద్రను అధికారమహస్తినాగిప్పును. ఆవస్త మనశు ఎగే అధికారతేయన్ను కొందువడక్క సంయుక్తయూ కారణాగిప్పులు.

జయచందును యావదన్నాగు వ్యాఖ్యాగి గొప్పకటిగొఱారెనే ఉండల మనస్తినాగి కులిత్తాము. ఆగ తిబుగపడే గొప్పార్థిరస వ్యక్తము లు జ్ఞాన ఖండను ఆవస్త షీలగక్క బంచు నెముస్తంపు. కుల్మార్థాసముప్పులు పత్ర నన్ను ఆవస్త క్షేయల్ల కొట్టు—

“జయచంద్రమహారాజదే, భారతసమాప్తిరావ వ్యాఘ్రాజమారా జరు తమ్ము కడిగి ఈ వింంతి పత్రికేయన్ను ముట్టిసువడక్కగా బుధ్యస్తవమిక వాగి నన్నున్ను కెలిపిరువరు.”

భారతసమాప్తి వ్యాఘ్రాజ మారాజబేందు జ్యోతిసించెను సుఖిదచ్చ రింద జయచంద్రన మనస్తు వ్యగ్రవాదరూ. సింంతిపత్రికేయన్ను కేసిరువ కెంబ మాతినింద ఆవస్త సంతోషగొండవనాదను. ఆగ ఆవస్త నసు నగుత్త—

“ఏను? నిమ్మ సమాప్తిరు నన్ను కడిగి వింంతిపత్రికేయన్ను కోసిరువరే? నన్ను ఒట్టుయొల్ల ఆచేను బగ్గె వింంతిమాడికొండిరువరాగాది తో?”

“కొండించిన ఫోరియు దండిత్తి బందిరువసు. దురూకాంక్షీరున్ను తాలిద ఆవస్తన్ను మొడిపట్టిదిద్దరే భారతదల్లయు ఒండొందే పించురాజ్యిగాఁ ఆవస్త స్వాధీనవాగదే ఇరిలారవు. చూబువానసొడస సేరవోంచె బేశాగిద్ద ధమ్మయుధ్యదల్లి ఎల్ల క్షేత్రయు మొలిగేలా ఉళ్ళట్టిసించ మారాజ జరున్న కూడిరువరు. నీవాదరూ కాయా వాకొ పున్నెంద ఆవరిగి సేరవాగబేఁచెందు బేఁడికొళ్పువేను. మారాజర వింంతిపత్రవాదరూ ఇదే ఆశయుడ్దిరువదు.”

జయచంద్రను పత్రవస్తేయ్ చెల్లాడిగమను.

“తీంయుత జయచంద్రమహారాజ, కన్నాకుబ్బ, లవర్ గ్ లిల్లయ సమాప్తి వ్యాఘ్రాజ చవ్వు లు జవర వింంతియు,

హిందుదేశవస్తు పాదాక్షూతమాడికొల్లిబోఁచెఁదు చూబుదీన ఫోరియు దిల్లయ మేలే దండిత్తి మొరటిరువసు. భారతదల్ల యససర అధికారవు సేలేగొళ్ళబేఁచెఁదు ఆవస్త యెట్టుయుక్కివనాగిరువసు. నావేల్లయా ఉళ్ళట్టిసించ కాది ఆవస్తన్ను పరాభవగోసిదరే ఒందుస్తూనచల్లి కొందురాజర ఆస్తిత్తవు స్తివాగువదు. ఈ ప్రసంగదల్లి అంతరంగద జ్యోతా సూయిగలగి ఆస్తిదవత్తరే, స్తుబల రత్నపిన్ క్షేయంద పారాగువదు ఎల్ల రాజరుగూ కలిణవాగబమదు. ఎల్ల మాండలిక తరసు ఆవస్తగి ఎంచురా

ಗುಪ್ಪೆಕ್ಕೆ ಇನ್ನು ರೂಪರೂಪ. ಸಿಂಹಾದಮೂ ಸಕ್ಕೇನ್ನವಾಗಿ ಹೊರಟು ಬಂದು ನಮ್ಮೆ ದಳವನ್ನು ಬೆಂಗಳು ಕೊಡಬೇಕು. ದಾಷ್ಟುಧರ್ಮವನ್ನು ಬಲ್ಲವರಾದ ನಿಮಗೆ ಹೆಚ್ಚಿಗೆ ಬರೆಯುಬಾರನು.

ತಮ್ಮ ಕೃಪಾಭಿಲಾಷ್ಣಿ,
ಪ್ರಧಿತ್ತಾಜ ಚವಾಳ್ಳಾಂ”

ಜಂಟಂಪ್ರಸು ಮುಗುಳನಗೆಯಿಂದ ಪತ್ರವನ್ನೋದತ್ತೊಡಗಿದ್ದನು. ತನಗೆ ಸ್ಥಿತಿರೂಪನು ವಿಸಂತ ಮಾಡಿಕೊಂಡದ್ದನ್ನು ನೋಡಿ ಅವನಿಗೆ ಸಂಭರಮಾಯಿತು. ಈ ಪ್ರಸಂಗವಲ್ಲ ಅವನಿಗೆ ಸಹಾಯ ಮಾಡಿದರೆ ತನ್ನ ಮನೋಭಿನ್ನರು ಕಾಡೊರುವಿಕ್ಕೆ ಅಗ್ನಕೂಲವಾಗುವದೆಂದು ಜಂಟಂಪ್ರಸು ಲೇಕ್ಕೆ ಹಾಕಿದನು. ತಾನು ವ್ಯಾಪ್ತಿರಾಜನ ಸರಿಸಮಾನವ್ಯಾಧನಾಗಬೇಕೆಂದೂ, ಅವನಿಗೆ ಕೊಡತಕ್ಕ ಕಾಣಿಕೆಯನ್ನು ಮುಂದೆ ಕೊಡಬಾರದೆಂದೂ, ಸಾಧಿಸಿದರೆ ಅನಂಗವಾಲನ ರಾಜ್ಯದಲ್ಲಿಯ ಅರ್ಥ ರಾಜ್ಯವನ್ನು ಬೇಡಬೇಕೆಂದೂ ಅವನು ಹೊಂಚುಹಾಕಿದ್ದನು.

“ಈ ತನಿಂಬುತ್ತೇ, ನಿಮ್ಮ ಮಹಾರಾಜರ ವಿನಂತಿಯ ನೇರಗೆ ನಾಳಗೆ ಸೈನ್ಯ ಸುರಕ್ಷಾತನಾಗಿ ಹೊರಡುವೆನು. ಏಂದುಭೂಮಿಯಲ್ಲಿ ಪರಕೀರುತ್ತ ಅಧಿಕಾರವು ನೀಲೆಗೊಳ್ಳಬೇಕೆಂದು ಯಾರು ಇಚ್ಛಿಸುವರು? ಹಿಂದಕ್ಕೆ ಗರ್ಖನೀಂಮಹಮೂದನಿಂದ ಶಯಾರವರ್ತವು ಥಾಸಿಯಾದದ್ದನ್ನು ಇಷ್ಟರಲ್ಲಿಯೇ ಮರಿಯಬಹುದಿ? ರಾಕ್ಷಸೀ ರಾಜು ಲೋಭದಿಂದ ಸಾಗಿ ಬಂದ ಶಾಂತಾಬುದ್ಧಿನನ್ನು ಏಳು ಕೆರೆ ನೀರು ಕುಡಿಸಿ ಕಳುಂಟಿದ್ದರೆ ಕಾತ್ಯಾಧರು ಮಹಾದಲ್ಲಿ ಒಷಿಸಿ ಫಲವೇನು? ನಿಮ್ಮ ಮಹಾರಾಜರಿಗೆ ಇವು ಮಾತ್ರ ಹೇಳಬೇಕು ಕಂಡಿರಾ? ಸ್ವಾಧೀನದ ದುಷ್ಪಾಲಹರಿಗೆ ಬಿದ್ದು ಕೃತಭ್ರಂಶಾಗಕೂಡದು; ಬಂಧವೃವನ್ನು ಮರಿಯಕೂಡದು. ಇದಕ್ಕಿಂತ ಹೆಚ್ಚಾಗಿ ಮತ್ತೀನು ಹೇಳಲಿ?”

ಜಂಟಂಪ್ರಸು ಈ ಮನೋಭವವು ಜ್ಯೇತನಿಗನಿಗೆ ತಿಳಿಯಿತು. ಆಗ ಅವನು ಹೇಳುವೊತನಾಮವ ನಾಹಿಸಕ್ಕೆ ಹೋಗದೆ—

“ಮಹಾರಾಜರೆ, ನಿಮ್ಮ ಸಂದೇಶವನ್ನು ಸಮೂಪಿರಿಗೆ ಅರುಹುವೆನು. ದೆಯ್ಯ ಹೊತ್ತು ಇಲ್ಲಿ ಸಿಲ್ಲುವಂತಿಲ್ಲ. ದಿಲ್ಲಿಗೆ ಹೋಗಿ ಅಲ್ಲಿಂದ ಬೇಗನೆ ಆಳಂಗಡಕ್ಕೆ ತೆರಳಬೇಕಾಗಿರುವದು. ಅಲ್ಲಿಯ ಸೈನ್ಯವನಾ೦ದಮೂ ಆದಷ್ಟು ಬೇಗನೆ ಮೂಳೆಕಾಗಿರುವದು. ಬಳಳೆ ಮಾಡಿ ತಿಮೋರಿಯ ಬೈಲಿನಲ್ಲಿ ರಣಕಂದನವು ನಡೆಯುವ ದಾಗಿ ತಿಳಿಯುತ್ತದೆ.” ಎಂದು ನುಡಿದು, ಅವನು ಜಯಂಪ್ರಸನ್ನಿಗೆ ನಮಸಿ, “ಬಧಿತ್ತೀನೇ.” ಎಂದು ಹೇಳಿ, ಅವನಿಂದ ಅವುತ್ತೆ ಪಡಿದು ಅಲ್ಲಿಂದ ಹೊರಟಿನು. ಅವನೇ ಹೊರಟಿ ಕೊಡಲೆ ಜಯಂಪ್ರಸನ್ನ ತನ್ನ ಸೇನಾವತಿಯಾದ ಶಂಕರ ಕಂಲಿರವನನ್ನು ಕುರಿತು—

“ಶಾಂತಾಬುದ್ಧಿನನ್ನು ನಿನಂತಿಯನ್ನು ಮನ್ಮಿ ಸುವದಕ್ಕಿಂತ, ಪ್ರಧಿತ್ತಾಜ ವಿನಂತಿಗೆ

ವಾನ ಕೊಡುವದೇ ಸದ್ಯದ ಸ್ಥಿತಿಯಲ್ಲಿ ಯೋಗ್ಯವಾಗಿ ತೋರುವದು. ನಿಂತೆಗೆ ಸೈನ್ಯವನ್ನು ಸಿದ್ಧ ಗೊಳಿಸಿ. ನಾತೀಗೆ ಇಲ್ಲಿಂದ ಹೊರಡಲಿಕ್ಕೆ ಚೇಕು."

ಜಯಚಂದ್ರನೆ ಮನೋರವ್ಯತ್ಯಿಂದ ಒಮ್ಮೆಲೆ ಈ ಬಗೆಯು ಅಭ್ಯಂತರವಾದ ಪ್ರಸ್ತು ನೋಡಿ ಮಂತ್ರ-ಸೇನಾಪತಿಗಳಿಗೆ ಪರಮಾರ್ಥಯವಾಯಿತು. ಕಹರ ಕಂಿತಿನಿಂದ ರವನು ರಾಜಾಜ್ಞಿಯ ಮೇರಿಗೆ ಸೈನ್ಯದಿಂದ ತೆಗಾಗಿ ತೊಡಗಿದನು. ತಂದೆಯು ಷಟ್ಕ್ರೀಯಾಜನ ಸಹಾಯಕ್ಕಾಗಿ ತೆರಳಲುದ್ಯಕ್ತನಾದದ್ದುನ್ನು ನೋಡಿ ಸ್ವಾಭಿಮಾನಿಯಾದ ಸಂಯುಕ್ತಿಗೆ ಮಹಿಂದ್ರವಾನಂದವಾಯಿತು. ಸ್ವದೇಶದ ಅಭ್ಯಂದಯಕ್ಕಾಗಿ ಯಿತ್ತಿಸುವ ವನ್ನು ನೋಡಿ ಸ್ವದೇಶಪ್ರೇಮಿಗಳಿಗೆ ಆಸಂದವಾಗದೇನು ಮಾಡಿತು?

ಶಾಬುದ್ದಿನನು ಸ್ವದೇಶದಿಂದ ಯೇರೆವಾಗಿ ಸೈನ್ಯವನ್ನು ತರಿಸಿಕೊಂಡಿದ್ದನು. ತನ್ನ ಅಜಂಕ್ಯವಾದ ಸ್ವನೆಯ ಸಹಾಯದಿಂದ ಒಂದೇ ಹೊಡತಕ್ಕೆ ಖತ್ತರಾವಧವನ್ನು ಕೈವರಹಾಡಿಕೊಳ್ಳಬೇಕಾಗಿ ಬೆಂದು ಅವನಿಗೆ ಬಹಳವಾಗಿತ್ತು. ಅವನು ತನ್ನ ಸೈನ್ಯದಲ್ಲಿ ಎರಡು ಭಾಗ ಮಾಡಿ, ಒಂದು ಭಾಗವನ್ನು ಸಿಸುರತ್ಯಾನನ ಕ್ಷಯಲ್ಲಿ ಕೊಟ್ಟು, ಚಿತ್ರಲ್ಲಿಯನ್ನು ವರಮಾಡಿಕೊಳ್ಳಬದಕ್ಕಾಗಿ ಬಟ್ಟಂಡಾಗಿದೆ ಮೇಲೆ ಕಳಿಸಿದನು; ಮತ್ತೊಂದು ವಡೆಯ ಸೇನಾಧಿಪತ್ಯವನ್ನು ತಾನೇ ವಹಿ, ಷಟ್ಕ್ರೀರಾಜ ಚವ್ವಾಣಿನ ಮೇಲೆ ಹೊರಟಿನು.

ಬಟ್ಟಂಡಾಗಿದೆ ಹಾಗು ಚಿತ್ರಲ್ಲಿಯನ್ನು ರಕ್ಷಣೆಯಾಗಬೇಕೆಂದು ಷಟ್ಕ್ರೀರಾಜನು ಅಮರಸಿಂಹನ ಸಹಾಯಕ್ಕೆ ಜ್ಯೇಶಪಿಂದಸನ್ನು ಬೇರಳಾದ ಸೈನ್ಯದೊಂದಿಗೆ ಕಳುಹಿಸಿದ್ದನು. ಜಯಚಂದ್ರ-ಸಮರಪಿಂಹ-ಭಿಮದೇವ ಹೊದಲಾದ ಕೃತಿಯ ರಾಜರನ್ನೂ ದರ್ಶಾಂಡು ತಾನು ಫೋರಿಗೆ ಎದುರಾಗುವದಕ್ಕೆ ಒಳ್ಳೆಯ ರಘುಸದಿಂದ ಹಾಗಿದನು. ಕನ್ನಾಜವ್ವಾಣಿ, ಕೈನಾಷ, ಶಾಮಂಡರಾಯ, ದೇವರಾಯ ಮೊದಲಾದ ಅವನ ಶಾರ ಸರದಾರರು ಶಾಬುದ್ದಿನನೆ ಗರ್ವಭಂಗ ಮಾಡಬೇಕೆಂದು ಒಳ್ಳೆಯ ಆಶುರಗೊಂಡಿದ್ದರಿಂದ ವಾಯುವೇಗದಿಂದ ಧಾವಿಸಿ ನಡೆದಿದ್ದರು.

ಅರೋರಿಯ ಬೈಲಿನಲ್ಲಿ ಎರಡೂ ಸೈನ್ಯಗಳು ಕೂಡಿದ್ದು. ಶಾಬುದ್ದಿನನ ಕಡೆಗೆ ಇದ್ದ ಪಿಂಚಾಜಾನ, ಶಿರಾಸನಭಾನ, ತಾತಾರಭಾನ ಮೊದಲಾದ ಸಂಗ್ರಹ ಮ ಪಟ್ಟಿಗಳು ಜೀವನದ ಕಂಗುದೊರದು ಕಾದೆಕೊಡಿದರು. ತಿಂಡಿಲೆಯ ಕದನದಲ್ಲಿ ಜಯಸಂಪಾದನೆಯಾದರೆ ಯವನರ ವಚನಸ್ವಾಪು ಉಳಿಯುವದೊಮ್ಮೆ, ಯಾಗೆ ಆಗಿದಿದ್ದರೆ ಹೀಂದುಸಾನದಲ್ಲಿ ಕಾಲೂರಿ ನಿಲ್ಲುವದು ಕರಿಣವಾಗುವದೆಂದೂ ಶಾಬುದ್ದಿನನು ತಿಳಿದು, ತನ್ನ ಸೈನಿಕರಿಗೆ ಒಳ್ಳೇ ಷೈಲ್ಕಾಹನೆ ಕೊಡತೊಡಗಿಸ್ತಿನು. ಅವನ ಶಾರರಾದ ಪಾಣ ಸೈನಿಕರು ತಮ್ಮ ಪರಾಕ್ರಮದ ಪರಾಕಾಸ್ಯಯನ್ನು ತೋರಿಸಿ ತೊಡಗಿದ್ದರು.

ಷಟ್ಕ್ರೀರಾಜ ಚವ್ವಾಣಿ, ಜಯಚಂದ್ರ ರಾಕ್ಷಾಸ, ರಾಣಾಪಮರಪಿಂಹ ಮೊದಲ್ಕುದು ಸಂಗ್ರಹ ಕೇರಿಗಳು ತೆಮ್ಮೆ ವಿರಕ್ತಿಯ ಸೇನಯೊಂದಿಗೆ ಶಾಬುದ್ದಿನನ

ಸ್ವೇಷ್ಯವನ್ನು ಅಂತಕನೊಂಡಿಯಲ್ಲಿ ಸಂಪರಿಸ ತೋಡಗಿದೆ ರು. ಕನ್ನಡವ್ಯಾಳ, ಕೈಮಾನ್ ಕಡರ ಕಂಬಿರವ ಮೂಡಲಾದ ಸೇನಾಪತಿಗಳೂ ಸರ್ವಾರರೂ ಮೈಮರೆಮು ಕಾಡಲಾರಂಭಿಸಿದ್ದರು. ಈ ತುವುಲಹಾದ ಯುದ್ಧದಲ್ಲಿ ಉಭಯಪಕ್ಷದೊಳಗಿನ ದಂಡಾಳಗಳು ಸಾವಿರಗಟ್ಟೀ ಭೂಮಿಗೆ ಚಿದ್ದರು. ಸಮರಭೂಮಿಯು ರಕ್ತಸಂಚಿತ ವಾಗಿ ಆರಕ್ಕಾಡಿಂದ ಭಿಂಫಣತೆಯನ್ನು ಹೊಂದಿತು ಸತ್ತರದ ಕಾಲುವೆಗಳು ಹರಿಯ ತೋಡಗಿದವು! ವಿಜಯಲಕ್ಷ್ಯಯು ಇನ್ನೂ ಯಾರ ಕೊರಳಲ್ಲಿಯೂ ಮಾಲೆ ಕಾಕಿರಲಿಲ್ಲ.

ಪ್ರಧಿರಾಜನೂ ಒತ್ತೋಡದ ದಾಣ ಸಮರಸಿಂಹರೂ ಯವನ ಸ್ವೇಷ್ಯದ ಮಧ್ಯದಲ್ಲಿ ಹೊಕ್ಕು ಒಳ್ಳೇ ವಿಕ್ರಮದಿಂದ ಕಾದಕೈಡಗಿದ್ದರು. ಜಯಚಂದ್ರಭಿಂದೆವ ಮೂಡಲಾದವರು ಪತಾಳ ಸ್ವೇಷ್ಯವನ್ನು ಸುತ್ತುಗಟ್ಟಿದ್ದರು. ಕ್ಷತ್ರಿಯ ವೀರರ ಹೋಡತಕ್ಕೆ ಯವನರು ಜರ್ಖಾರ್ತರಾಗತೋಡಗಿದರು. ಕಡಗೆ ಯವನ ಸ್ವೇಷ್ಯವು ಕಾಲ್ಯಾಗಿಯನ ಲಕ್ಷಣವು ತೋರತೋಡಗಿತು. ಶರಾಬುದ್ದಿನನು ಎಷ್ಟು ಬಗೆಯಿಂದ ಉತ್ಸಾಹವಿಶ್ವರೂ ಆದು ತಡೆದು ನಿಖಿಂದಾಯಿತು.

ಯವನ ಸ್ವೇಷ್ಯಿಕರು ಕಾಲ್ಯಾಗಿಯನ ಲಕ್ಷಣವು ತೋರತೋಡಗಿದ ಕೂಡಲೆ ಕ್ಷತ್ರಿಯ ಸ್ವೇಷ್ಯವು ದ್ವಿಗುಣಿತ ಏಂಬೇಕದಿಂದ ಕಾಡಲಾರಂಭಿಸಿತು. ವಿಜಯ ತ್ರಿಯು ಕಡಗೆ ಪ್ರಧಿರಾಜನಿಗೆ ಮಾಲೆ ನಾಕಿದಳು. ಶರಾಬುದ್ದಿನನ ದತ್ತಾರಾದ ಸ್ವೇಷ್ಯಿಕರು ದಿಕ್ಕುಗಾಣದೆ ಓಡತೋಡಗಿದರು. ಪ್ರಧಿರಾಜನ ಕಡಯ ಸ್ವೇಷ್ಯಿಕರು ಜಯಭೇರಿಯ ಸಿನಾದದೊಂದಿಗೆ ವಿಜಯಾಸಂದೋತ್ಸದಿಂದ ಸ್ವನಿವಾಸವನ್ನು ಹೊಂದಿದರು!

ತಿಮೋರಿಯ ಕದನದಲ್ಲಿ ತಮ್ಮ ಪಕ್ಷವು ಜಯಶಾಲಿಯಾದ ಸಂಗತಿಯು ಅಮರಸಿಂಹನಿಗೂ ಜೈತನಿಂದನಿಗೂ ತಿಳಿದ ಕೂಡಲೆ ಅವರು ಇಮ್ಮಡಿ ಉತ್ಸಾಹದಿಂದ ನಿಸುರತಾನನ ಕೂಡ ಕಾಡತೋಡಗಿದರು. ಕಡಗೆ ಉನ್ನನು ಚಿತ್ರರೇಖೆಯ ಆರ್ಥಿಯನ್ನು ಬಿಟ್ಟು ರಣಭೂಮಿಯಿಂದ ಕಾಲ್ಯಾಗಿದರು.

ಪರಾಭೂತನಾದ ಶರಾಬುದ್ದಿನನು ಭಗ್ಗುಮನೊರಫಸಾದನು. ಅವನಿಗೆ ಆಯಾವತ್ತದಲ್ಲಿ ನಿಂತು ಸಿರು ಕುಡಿಯುವದೂ ಕಲಿಂಗಾಯಿತು. ಅವನು ಹದಿದ್ದ ಸ್ವೇಷ್ಯವನ್ನು ಕೂಡಿಸಿಕೊಂಡು ಷ್ಟುಬರ ಷಟ್ಟಿದ ಯಾದಿಯನ್ನು ಹಿಡಿದನು. ತಿಮೋರಿಯ ರಣಕಂದನವು ಅವನಿಗೆ ಚನ್ನಾಗಿ ಪಟ್ಟಿ ಹಾಕಿಪ್ರಿಯದ, ನುಂಡೆ ಎಮ್ಮೋ ದಿನಗಳ ವರೆಗೆ ಅವನು ಆಯಾವತ್ತದಲ್ಲಿ ಹಣ್ಣಿಯನ್ನು ಕುಲಿಲ್ಲ!

೨ ಪ್ರೇಮ ಪತ್ರಿಕೆ.

“ಚಿತ್ರಪ್ರಕಾಶ, ಯಾವುದ್ದು ಸಮಾಷಿಯಾದ ಮೇಲೆ ಮಹಾರಾಜರು ಕನ್ನಾಕುಬ್ಜಕ್ಕೆ ಬರಬಹುದೆಂದು ಭಾವಿಸಿದ್ದೇನು; ನನ್ನ ಆರೆಯು ವ್ಯಘರವಾಯಿತು. ಸಂಪ್ರದಾಯ ರಾಜಕಾರಣ ತತ್ವಪರಿಗೆ ಅವರಾತಿಧಿಗೆ ಗೆದ್ದನ್ನು ಹೊಂಮತ್ತ ತಿರುಗುವದಕ್ಕೆ ಅವಕಾಶವು ಹೇಗೆ ದೊರೆಯುವದು? ಅಂತೆಯೇ ಅವರು ನನ್ನ ಶಂದೆಯವರ ವಿನಂತಿಯ ಮೇರಿಗೆ ಇಲ್ಲಿಗೆ ಬರಲಿಲ್ಲ. ಅವರನ್ನೊಮ್ಮೆ ಕಣ್ಣಾತ್ಮಾಬ ಸೋಡಿ ಆನಂದಪದಬೀಕೆಂದು ಹಾರ್ದೀಸಿಕೊಂಡಿದ್ದೇನು.”

ಸಂಯುಕ್ತಯು ಸೌಧಾಗ್ರದಲ್ಲಿ ಚಿತ್ರಪ್ರಕಾಶ್ಯೋಡನೆ ಕುಲಿತುಕೊಂಡಿದ್ದೇಳು. ಪ್ರಧಿತ್ತಾಜನ ಹೂತಿಯನ್ನು ತನ್ನ ಹೃದಯಮಂದಿರದಲ್ಲಿರಿಸಿಕೊಂಡು ಅವಕುತ್ತೆಕೆ ಧಾರ್ಮಿಕ ಕಾರ್ಯಗೊಳಿಸುತ್ತಿದ್ದರು. ಕುಲಿತರೆ ಪ್ರಧಿತ್ತಾಜ, ನಿಂತರೆ ಪ್ರಧಿತ್ತಾಜ; ಹೀಗೆ ಅವಳಿಗೆ ತನ್ನ ಮನೋರಮಣನ ನಿಧಾರ್ಯಪದ ಹೊರತು ಅನ್ಯ ವಿವರವೇ ಇಲ್ಲಿಬಾಗಿತ್ತು. ಜಯಚಂದ್ರಪು ಎರಡು ದಿನ ಕನ್ನೋಜಕ್ಕೆ ಬರುವ ಬಗ್ಗೆ ಪ್ರಧಿತ್ತಾಜನಿಗೆ ಹೇಳಿದನು. ಯಾವುದ್ದರ ಗೊಂಡಲದಲ್ಲಿ ರಾಜ್ಯದಲ್ಲಿಂಟಾದ ಹೆಚ್ಚು-ಕಡಿಮೆಗೆನ್ನು ಸುವ್ಯವಸ್ಥೆಗೊಳಿಸುವ ಇವರ್ಕೆತೆಯಿದ್ದು ದರಿಂದ ಅವನು ಜಯಚಂದ್ರನ ಮಾತುಗಳನ್ನು ನಿರಾಕರಿಸಿ ದಿಲ್ಲಿಗೆ ಹೋದನು. ತನ್ನ ಮನೋರಮಣನನ್ನು ಕಂಡು ಕೃತಾರ್ಥಕಾಗಬೇಕೆಂಬ ಸಂಯುಕ್ತಯು ಅವನು ದಿಲ್ಲಿಗೆ ಹೋದ ಸಂಗತಿಯನ್ನು ಕೇಳಿದೊಡನೆಯೇ, ನಿರಾಶಿಯಿಂದ ಮೇಲಿನತೆ ಉದ್ದಾರ ತೆಗಿದಳು. ಅವಳ ಮನ ಸ್ವಿನ ಸ್ವತಿಯನ್ನು ನೋಡಿ ಚಿತ್ರಪ್ರಕಾಶಿಯು ಮನಸ್ಸು ಕಳವಳವಟ್ಟಿತು. ತನ್ನ ಸ್ವೀತಿರ್ಣೇಯ ಮನೋಭೀಷಣ್ಣವು ನಿರ್ದಿಷ್ಟ ಅವಳು ಎಂದು ಸಂತುಪ್ಪಣಾಗುವಕ್ಕೋಣನ್ನೇ ಎಂದು ಚಿತ್ರಪ್ರಕಾಶಿಯು ಆತುರವದತ್ತಾದಗಿದ್ದೇಳು. ತನ್ನ ಗೋತ್ತಿಯ ಹೃದಯರಮಣನ ಭಾವಚಿತ್ರಪನ್ಮೂಲೆಯೇ ತೋರಿಸಬೇಕೆಂದು ಅವಳು ಬಹು ಪ್ರಯೋಸದಿಂದ ಇಂದ್ರಿಯಾಜನ ಚಿತ್ರಪನ್ಮೂಲು ತರಿಸಿದ್ದರು. ವರತ್ರಕ್ಕೆ ವಿಲ್ಲಿದಿದ್ದರೂ ಭಾವಚಿತ್ರಪನ್ಮೂಲ ನಿಂದ ಅವರು ಮನಸ್ಸನ್ನು ಸಮಾಧಾನಪಡಿಸಬೇಕೆಂದು -

“ದೇವಿ, ಇಗ್ನಾಜ್ಞಾರಿ: ಈ ಚಿತ್ರಪನ್ಮೂಲ ತೆಗೆದುಕೊಂಡು ಕಣ್ಣಾತ್ಮಾಬ ನೋಡಿ.”

ಮೀಗೆ ಸುಂದರು ಅವರು ಪ್ರಧಿತ್ತಾಜನ ಭಾವಚಿತ್ರಪನ್ಮೂಲ ತನ್ನ ಗೋತ್ತಿಯ ಕ್ಷೇರುಲ್ಲಿ ಕೊಟ್ಟಿರು. ಸಂಯುಕ್ತಯು ಅದನ್ನು ತೆಗೆದುಕೊಂಡು ದಿಟ್ಟಿಸಿ ನೋಡಿ-“ಚಿತ್ರಪ್ರಕಾಶಿ, ಇದಾರೆ ಚಿತ್ರವೇ?”

“ಅದೇ? ಅದು ‘ಅವರ’ ಚಿತ್ರವೇ! ನಿಮ್ಮು ‘ಅವರ’ ಚಿತ್ರವೇ!” ಚಿತ್ರಪ್ರಕಾಶಿಯು ಸಂಗತ್ಯ-ಸಂಗತ್ಯ—“ನೇಂಟಿ, ನಿಮ್ಮ ಮನೋರಮಣದಿರವಲ್ಲಿ ವಾಸವಾಗಿದ್ದ ಹೃದಯ ಸಾರ್ಥಕಾಪನನ್ನು ನಿಂತು ಗುರುತಿಸಲಿಲ್ಲವಲ್ಲಿ”

ಸಂಯುಕ್ತೆಯು ಆ ಚಿತ್ರಕ್ಕೆ ಸಮಿಸಿ, ಪ್ರೇಮಭಾವದಿಂದೊಮ್ಮೆ ಚುಂಬಿಸಿ ದಳು. ಆ ಚಿತ್ರವನ್ನು ಕಟ್ಟಿಟ್ಟು ನೋಡುತ್ತ, ವಿಸ್ತೃತಿಯಿಂದ ಅವಕು—

“ಅಹಮ! ಎಂತಹ ದಿವ್ಯ ಸ್ವರೂಪವಿದು!”

“ದೇವಿ, ಚಿತ್ರದೊಳಗಿನ ರೂಪವನ್ನು ನೋಡಿ ನೀವಿಹು ಬೆರಗಾದಿರಿ; ಬೆರಳ ಕಚ್ಚುವಿರಿ. ಪ್ರತ್ಯೇಕ್ಕವಾಗಿ ನೋಡಿದರೆ, ಆ ಮನ್ಯಾಧಸದ್ಯಕ್ಕೆ ರೂಪವಂತನನ್ನು ನಿಮ್ಮ ಬಾಹು ಪಾಶದಿಂದ ಹೊರಗೆ ಬಿಡಲಾರಿ. ಸ್ವರಶರರಾಪ, ರೂಪಕ್ಕೆ ಸರಿ ಯಾದ ದೇಹಯಷ್ಟಿಗೆ, ದೇಹಯಷ್ಟಿಗೆ ಸರಿಯಾದ ಅದ್ವಿತೀಯ ಶಕ್ತಿ, ಶಕ್ತಿಗೆ ಸರಿ ಯಾದ ಶೂರತನ, ಶೂರತನಕ್ಕೆ ಸರಿಯಾದ ಮನೋಧೈರ್ಯ, ಧೈರ್ಯಕ್ಕೆ ಸರಿ ಯಾದ ಧ್ಯಾಧಿಶ್ವರ್ಯ ಮೊದಲಾದ ದಿವ್ಯ ಗುಣಗಳಿಂದ ಆ ಪುರುಷಿಂಹನು ಅದ್ವಿತೀಯನಿರುವನು.”

“ಚಿತ್ರರೇಖೆ, ನನ್ನ ಮನೋಭೀಷ್ಟೆಯು ಹೇಗೆ ನೀರವೇರಬಹುದವಾ? ನನ್ನ ತಂದೆಯವರು ಈಗಾಗಲೆ ಸ್ವಯಂವರವನ್ನು ಈಡೇರಿಸಬೇಕೆಂದು ಮಾಡಿರುವರು.”

“ಒಳಿತಾಯಿತು. ನೀವು ಸ್ವಯಂವರ ಮಂಟಪದಲ್ಲಿ ನಿಮ್ಮ ಪ್ರಿಯನ ಕೊರಳಲ್ಲಿ ಮಾಲೆ ಹಾಕಿದರಾಯಿತು.”

“ಸಶೀ, ಸ್ವಯಂವರಕ್ಕೆ ಆ ಮಹಾನುಭಾವರು ಬರಬಹುದಷ್ಟೇ?”

“ಬಾರದೇನು ಮಾಡಿಯಾರು? ವಿನಂತಿಪತ್ರಿಕೆಯನ್ನು ನೀವು ನಿಮ್ಮ ಹೃದಯ ಸವ್ಯಾಂಪನ ಕಡೆಗೆ ಕಳುಹಿಲಿ” ಎಂದು ನುಡಿದು, ಚಿತ್ರರೇಖೆಯು ಸ್ವಲ್ಪ ಹೊತ್ತು ವಿಚಾರಿಸಿ—“ನಾನು ನಿಮ್ಮ ಸಂದೇಹವನ್ನು ಷ್ವಾಧ್ವಿರಾಜರಿಗೆ ತಿಳಿಸುವೆನು.”

ಸಂಯುಕ್ತೆಯ ಸ್ವಯಂವರವನ್ನು ಬೇಗನೆ ನೀರವೇರಿಸಬೇಕೆಂದು ಜಯ ಚಂದ್ರನು ನಿಶ್ಚಯಿಸಿದ್ದನು. ತನ್ನ ಪ್ರೀತಿಯ ಕುವರಿಯು ಪೂರ್ಧಭೂ, ಸದ್ಯಂ ವತಿಯೂ ಇದ್ದುದರಿಂದ ಯೋಗ್ಯನಾದ ವರನನ್ನು ತಾನೇ ಆರಿಸಿ ವರಿಸಲೆಂದು ಜಯ ಚಂದ್ರನ ವಿಚಾರಿತ್ತು. ಷ್ವಾಧ್ವಿರಾಜನನ್ನೇ ಪರಿಸುವೆನೆಂದು ಹೇಳುವದಕ್ಕೆ ಸಂಯುಕ್ತೆಗೆ ಧೈರ್ಯಬರಲೊಲ್ಲಿದೆ. ಸ್ವಯಂವರ ಕಾಲಕ್ಕೆ ಎಲ್ಲ ರಾಜಪುತ್ರರು ಆಗಮಿಸಿದಂತೆ, ತನ್ನ ಪ್ರಿಯಕರನಾದರೂ ಬರುವನೆಂಬ ವಿಶ್ವಾಸವು ಅವಳಿಗಿದ್ದು ರಿಂದ, ಅವನನ್ನೇ ವಿವಾಹ ಮಾಡಿಕೊಳ್ಳುವ ಸುಯೋಗವು ತಾನಾಗಿ ಒದಗುವ ದೆಂದು ನಿಶ್ಚಯಿಸಿದ್ದಳು. ಅವಳು ಷ್ವಾಧ್ವಿರಾಜನನ್ನು ಪ್ರೀತಿಸುತ್ತಿರುವದು ಚಿತ್ರರೇಖೆಯೊಬ್ಬಿಗೇ ಗೊತ್ತು. ಅವಳಾದರೂ ತನ್ನ ಗೆಳತಿಯ ಕಟ್ಟಪ್ಪಣಿಯ ಮೇರಿಗೆ ಈ ವಿವಯವನ್ನು ಗುಪ್ತವಿರಿಸಿದ್ದಳು.

ಒಬ್ಬಳೇ ಒಬ್ಬ ಮಗಳಾದ ಸಂಯುಕ್ತೆಯ ಸ್ವಯಂವರ ಸವಾರಂಭವಾಗಿ ಬೆಳ್ಳಿಯ ವಿಜ್ಞಂಭಣೆಯಿಂದ ಜರುಗುವದೆಂದು ಅವಳ ತಾಯಿಯಾದ ವಿಪುಲಾದೇವಿಯು ಸಂಭ್ರಮಗೂಂಡಿದ್ದಳು. ಇಂತಹ ತುಭ ಪ್ರಸಂಗದಲ್ಲಿ ಮಗಳು ಬಿನ್ನ ಮನಸ್ಸು

ಕಾಗಿದುವದರ ಮನ್ಯಾವು ಅವಳಿಗೆ ತೀಳಿಯಾಗಿತ್ತು. ನಿಜ ಸ್ಥಿತಿಯನ್ನು ತಿಳಿತ್ತು ಕೊಳ್ಳಬೇಕೆಂಬ ಇಚ್ಛೆಯಿಂದ ಅವಳು ಮಗಕ್ಕೆ ಬಳಿಗೆ ಬ್ರಿಂದಭಾವ. ಅಲ್ಲಿ ಚಿತ್ರುರೇ ಬೆಯೂ ಇದ್ದುದರಿಂದ ಅವಳಿಂದಉದಾಹರಣೆ ಸಂಯುಕ್ತೆಯ ಮನಸ್ಸಿನ ಉದ್ದೇಶ ತೆಯ ಕಾರಣವು ತಿಳಿಯಬಹುದೆಂದು ವಿಶ್ವಲಾದೇವಿಯು ಭಾವಿಸಿದ್ದರು.

“ಚಿತ್ರುರೇಖೆ, ನಿನ್ನ ಗೆಳತಿಯ ಸ್ವಯಂಪರವು ನಾಲ್ಕೆಂಟು ದಿನಗಳಲ್ಲಿ ಒದಗಿ ಬಂದಿರುವನು. ನಿಂದಾ ಸಮಾರಂಭವಾದ ಮೇಲೆ ನಿನ್ನನ್ನು ಬಿಂದಿಂಡಾಗಡಕ್ಕೆ ಕಳಿಸುವೇನ್ನು. ಅಲ್ಲಿಯ ಪರೀಗೆ ತಡೆಯಬೇಕೆಂದು ಮೂರಾರಾಜರು ಅಮರಸಿಂಪರಿಗೆ ತಿಳಿಸಿರುವರು.”

“ಅವಕ್ಕು, ಅವಕ್ಕು. ನಿನ್ನ ಜೀವದ ಮೈತ್ರಿಷೀಯ ಬಿವಾಹ ಕಾರ್ಯಾವು ತೆಡೆಯೋ ಇದ ಹೊರತು ನಾನೆಲ್ಲಿ ಹೋಗಬೇಕೆನ್ನುವೆನ್ನು?“ ಎಂದು ಚಿತ್ರುರೇಖೆಯು ಸುಂದರು ವಿಶ್ವಲಾದೇವಿಯನ್ನು ಕುರಿತು: “ರಾಜು ಯಾವರೆ, ನಿಂದಾ ಸಮಾರಂಭಕ್ಕೆ ಎಲ್ಲ ರಾಜರೂ ಇಗಮಿಸಬಹುದ್ದಾನ್ನೇ?” ಎಂದು ಬುದ್ಧಿಸ್ತೂಪಕ್ಕಾಗಿ ಕೇಳಬೇಳು.

“ಚಿತ್ರುರೇಖೆ, ಒಳಜಗತ್ತಾವು ಮತ್ತೆ ಹೊಸ್ತುವ ಲಕ್ಷ್ಯಣ ತೋರುತ್ತದೆ. ಮೇರಾ ಪಾಡದ ರಾಣಾ ಸಮರಸಿಂಪನ್ನನ್ನೂ, ವ್ಯಧ್ಯಾರಾಜನನ್ನೂ ಕರೆಯಿಸಬಾರದೆಂದು ಅವರು ಅನ್ನುತ್ತೆ ಲಿರುವರು.”

ತುಯಿಯ ಈ ಮೂರುಗೋಃನ್ನು ಕೊಳ್ಳಬೊಂದನ್ನೀಡು ಸಂಯುಕ್ತುಯೆ ಮುಖಪು ಪಷಣ್ಣಾವಾಯಿತು. ಆಗ ಅವನು ಭರ್ಯಾಯಿನ್ನು ಉಂಗಿ: --

“ಅವನ್ನು, ಸಜಗರವ ಸಮಾರಂಭದಿಂದ ಎಲ್ಲಾಮೂ ಬರುವದರಿಂದ ಇದು ತೋರ್ಬಾಯವಾಸಾಗುವದಿಲ್ಲನೇ? ಅವರಿಬ್ಬಿರೆ ವಿಷಯಕ್ಕೆ ತಂಡೆಯವರು ಕುದ್ರಾಗಿದು ವರೇಕೆ? ತೀರ್ಳೋರಿಯ ಸಂಗ್ರಾಮದ ಸಂಘರ್ಷಾಭಿಮಂಡಳದಲ್ಲಿ ಉಗಾಗಲೇ ಮೈನಿಸನ್ನು ಮೆಟ್ಟಿತೇನ್ನು?”

“ಮುಕಾರಾಜರು ರಾಜಸೂರು ಉಂಗಿವಸ್ತು; ವಸ್ತುರೆಂದ್ದಿಸುವೆಂದರುವರು. ಆಗ ವ್ಯಧ್ಯಾರಾಜರು ಕಾಂಡೋಜರ ಕ್ಷಾವಂತ್ರೇಸಂಹಿತ್ಯಾಪದ ಹಾಸ್ರ ಅದರತ್ನು ಸ್ವರೂಪದರ್ಶಕ ಕರೆಯಿಸುವೆಂದು ಮುಹಾದಾ ಯದು ಅಧ್ಯಾವರು.”

“ಇಲ್ಲವ ಹಿಂದಿಯುವರು ನೆಟ್ಟಿಗ್ಗೆ ದಿಲ್ಲಿಯ ಸಾಮ್ರಾಜ್ಯದೆ ಸಂಗ್ರಾಮವನಿರುವದರಿಂದ ಪರಂಪರೆಯಿಂದ ನಡೆಯು ಬಂದ ಮುರೀಗೆ ಅದ್ವಿತೀಯಾಗಿದೆಯೇ ಸದೆ ಮನಭಂಡಂತೆ ಕುನೀದಾದಿದರೆ ಜೆಂಗೆ?”

“ನಾನಾದೂ ಈ ವಿಷಯದಲ್ಲಿ ಅವರಿಗೆ ತಿಳಿಯ ಹೇಳುವೇನ್ನು.” ಎಂದು ವಿಶ್ವಲಾದೇವಿಯು ನುಡಿದು: --“ಸಾಮುಕ್ತಿ, ಉತ್ತಿಂಬಿಗೆ ನೀನು ಚಿತ್ರುಮಂಡಣ್ಣೆ ಇಗಿರುವಂತೆ ಭಾಸವಾಗುವದು. ಒವಗಿಬಂದ ಸಮಾರಂಭದಲ್ಲಿ ಈ ಬಗಂಗಾಗ ಕ್ಷೇತ್ರಗೊಳ್ಳುವೇಕೆ?”

“ಅವನ್ನು, ಇದೇನು ಕೇಳುವಿಲಿ? ನಾನು ಖಿನ್ನಾಗಿರುವೇನ್ನೆ? ಇದನ್ನು ನಿಷ

ಗಾರು ಹೇಳದರು? ಸುಮ್ಮನೆ ಏನಾದರೊಂದು ಕಲ್ಪಿಸುತ್ತಿರುವಿರಾಯಿತು.”

“ಬಚ್ಚಿಡಬೀಡ; ಇದ್ದ ಸಂಗತಿಯನ್ನು ಸನ್ನ ಮುಂದೆ ಹೇಳುವದಕ್ಕೆ ನಿನಗೆ ನಾಚಿಕೆಯೇಕೆ?” ಎಂದು ವಿಶ್ವಲಾದೇವಿಯು ನುಡಿದು ಚಿತ್ರರೇಖೆಯನ್ನು ಕುರಿತು:- “ಚಿತ್ರರೇಖೆ, ನಿನ್ನ ಗೀಳತಿಯ ಬೇದದ ಕಾರಣವೇನು? ಯಾವಡೋ ಒಂದು ನಿವಿತ್ತದಿಂದ ಅವಶು ತನ್ನ ಮನಸ್ಸಿತಿಯನ್ನು ಬಚ್ಚಿಡುವದಕ್ಕೆ ಯತ್ನಿಸುವಳಿಂದು ನನಗೆ ತಿಳಿಯತ್ತದೆ. ನೀನು ನಿಜಸ್ಥಿತಿಯನ್ನು ನನ್ನ ಮುಂದೆ ಹೇಳು.”

“ರಾಣಿಯವರೇ, ಸಂಯುಕ್ತಾದೇವಿಯವರು ಉದ್ದಿಗ್ನಿತೆಯನ್ನು ತಳೆದಿರುವ ರೆಂದು ನೀವು ಹೇಗೆ ತಿಳಿದಿರಿ? ನಾನಂತರ ಏನೊಂದನ್ನಾಗ್ನಿ ಅರಿಯೆನು.” ಎಂದು ಚಿತ್ರರೇಖೆಯು ನುಡಿದು ಬುಕ್ಕಿಪೂರ್ವಕವಾಗಿ ಸಂಯುಕ್ತೆಯನ್ನು ಕುರಿತು:- “ದೇವಿ, ನಿಮ್ಮ ಮನಸ್ಸಿನೊಳಗಿನ ದುಗುಡವನ್ನು ನನ್ನೆಂದರಿನಲ್ಲಿ ಬಚ್ಚಿಡಬೀಕೆ? ನೀವು ಸರಳತನದಿಂದ ನನ್ನೊಡನೆ ನಡೆದುಕೊಳ್ಳಬಿರೀಂದು ಇದು ವರಿಗೆ ಭಾವಿಸಿದ್ದನು. ರಾಣಿಯವರ ಮಾತು ಕೇಳಿದಾಗಿನಿಂದ ನನ್ನ ಆ ತಿಳಿವಳಕೆಯು ಬೇರೆ ಯಾಯಿತು. ಮೇಲೆ ಮೇಲೆ ಸ್ನೇಹವನ್ನು ತೋರಿಸುತ್ತ, ಬಳಗಿನ ಗುಟ್ಟನ್ನು ತಿಳಿಸದೆ ವರ್ತಿಸಬೇಕು ಗುಣವನ್ನು ಹೊಸದಾಗಿ ಎಲ್ಲಿ ಕಲಿತ್ತಿರಿ?”

“ಚಿತ್ರರೇಖೆ, ನಿನಗೆ ಹುಚ್ಚು ಹಿಡಿಯಿತ್ತೇನು?” ಎಂದು ಸಂಯುಕ್ತೆಯು ಅಲ್ಲವಾದ ಶಿಶ್ಯನ್ನು ತಂದುಕೊಂಡು ನುಡಿದು ತಾಯಿಯನ್ನು ಕುರಿತು:- “ಅಮ್ಮಾ, ನೀವು ಸುಮ್ಮನೆ ಏನಾದರೊಂದು ಮಾತನಾಡಿವಿರ. ಕ್ಲೈಶಗೊಳ್ಳುವದಕ್ಕೆ ನನಗೆ ಅಂತಹ ಪ್ರಸಂಗವೇನು ಘಟಿಸಿದೆ?”

“ಆಗ ನಿನ್ನ ಹುನಸ್ಸು ಒಂದು ಬಗೆಯಾಗಿರುವದು. ಲಗ್ನಿ ಸಮಾರಂಭದಲ್ಲಿ ನೆಗುತ್ತು-ಕೆಲೆಯತ್ತು ಇದುವದನ್ನು ಬಟ್ಟೆ ಮೋರಿಯೋಗಿಸಿಕೊಂಡು ಕುಳಿತು ಬಿಟ್ಟರೆ ಚೆಂದವೇನು? ಸಂಯುಕ್ತೆ, ನೀನು ಪ್ರಬುಧ್ವಳಿರುವೆ. ಹಿಂಗಿದ್ದು ನಾನು ನಿನಗೆ ಹೆಚ್ಚಿಗೆ ಏನು ಹೇಳಲಿ?” ಎಂದು ನುಡಿದು ವಿಶ್ವಲಾದೇವಿಯು ಅಲ್ಲಿಂದ ಹೊರಟುಹೊಡಬು. ಆಗ ಚಿತ್ರರೇಖೆಯು ಸಂಯುಕ್ತೆಯನ್ನು ಕುರಿತು:-

“ದೇವಿ, ರಾಣಿಯವರು ನಿಮ್ಮ ಮನಸ್ಸಿನ ಉದ್ದಿಗ್ನಿತೆಯನ್ನು ಕಂಡುಹಿಡಿದಿರುವರು; ಆದರೆ ಕಾರಣವು ಮಾತ್ರ ಅವರಿಗೆ ಗೊತ್ತಾಗಿಲ್ಲ.”

“ಚಿತ್ರರೇಖೆ, ಬಳಜಗಳವು ಮತ್ತೆ ಹೊತ್ತುವ ಲಕ್ಷಣವಿರುವದು.”

“ನಿಮ್ಮ ತಂದೆಯಿವರ ಸ್ವಭಾವವೇ ವಿಚಿತ್ರವಾದದ್ದಿರುವದು. ಅವರು ಸ್ವಾಫರದ ಲಹರಿಗೆ ಸಿಲುಕಿರುವರು. ಮಾತ್ರಯದ ಬೀಜವು ಅವರಲ್ಲಿ ವಾಸವಾಗಿರುವದು. ಹಿಂಗಿದ್ದ ಮೇಲೆ ಇಕ್ಕೆವು ನೆಲೆಗೊಳ್ಳುವ ಬಗೆಯೇನು?”

“ನಿನೊಂದು ಮಹತ್ವದ ಕಾರ್ಯವನ್ನು ಮಾಡಬೇಕು.”

“ಅದೇನು? ದೇವಿ!”

“ಆ ಪತ್ರವನ್ನು ನೀನು ಮಹಾರಾಜರಿಗೆ ಮುಟ್ಟಿಸು.”

హిఁగే నుడిదు సంయుక్తీయు తన్న ఉడియల్లిరిసికోండిద్ద పత్రికే యన్న ఆవళ కైయల్లి కోట్టుతు. అనఱు పత్రివన్ను తేగెదుకోండు:—

“మహారాజర కైయల్లి? యావ మహారాజర కైయల్లి కోడబేంబ దన్న హేళదే తిలయువ బగి హేగే?”

“కాస్త మాడుత్త కుళతుకోళ్ళువ సమయవల్ల చిత్రరేఖీయే, నన్న వినంతియన్న ఆవరిగే తిలిసి, స్వయంవర కాలక్షే బరబేండు బిస్మయిసు కండెయూ? ‘సంయుక్తీయు మనసా నిమ్మన్న ప్రింతిసవళీందూ, నీవు బార దిద్దరే ఆవళు జీవిసలారళీందూ, ఆవరిగే తిలిసు. నీను జాణిరువే నన్న విషయక్కే ప్రేమభావగళుళ్లవలిరువే హిఁగిద్ద మేలే హిఁస్తిగిన్నేను జేళల్లి?’

“డేవి, చింతియన్న బిడిరి. నాను నిమ్మ మహారాజర మనస్సన్న నిమ్మల్లి బింబిసువంతి మాడుత్తేఁనే.” ఎందు నుడిదు, తన్న గేళతియ ప్రేము పత్రికేయన్నోదతొడగిడికు:—

“ప్రియకరా!

నాను నన్న స్టిక్ సద్వృత్త హృదయమందిరదల్లి నిమ్మ మాత్రియన్న నేలిగొళిసి, సద్వీవే ఆరాధిసలైడగిరువేను. నన్న హృదయసమూటిన, పూజేగాగి నన్న పంచపూర్ణగళన్న అపిరిసిదువేసు. హృదయశ్ఫ దేవతియు యావదొందు కారణాంకరదింద దుర్మీపవతవాగి సానభ్రష్టవాదరే, ఆద దొడనే నన్న పంచపూర్ణగళూ కొలగువున్న. నాథరే, నాను నిమ్మన్న మనసా పరిసిరువేను. నన్న తండెయపరు హటపారితనదింద స్వయంవర వెన్న పూరంభిసువ లక్ష్మివు తోందుత్తలిడి. తావు ఆగ ఇల్లిగి బందు, నిమ్మ వస్తువన్న నిమ్మ స్వాధింశ్కే తేగెదుకోండు హోగబేకు. హిఁస్తిన సంగతిగళన్న చిత్రరేఖీయు ముఖదింద అరితుకొళ్లి.

తమ్మ చరణారవిందద దిఁన దాసి,

సంయుక్తు.

చిత్రరేఖీయు పత్రివన్నోదిద మేలే సంయుక్తీయు ఆవళన్న కురితు విషయదింద:—“సఖీ, ఈ కాయువన్న ఈడేరిసి మహత్పుణ్ణభాగినియాగవ్వా, హోగి బా! కాయుక్కే పరమాత్మను మంగళవియలి!”

॥ — హోత్తువ బెంక

త్రిరోంయ రణకండనదల్లి ప్రధ్వీరాజను విజయియాదద్దు ఈగ జయ చంచునిగి అసహ్యవాగిత్తు. తాను ఆవనిగే సహాయు మాడతక్కుద్దిట్ల వేందూ, రాగే సూడిద్దు ముఖాఖిథనుయిత్తెడ్దూ ఆవను సుధుకుతొడగి

ದ್ವಾರು. ಕಡು ಸೈರಿಯಾಗಿದ್ದವನಿಗೆ ಸರ್ಥಾಯ ಮಾಡಿ ಅವನೇ ಏ ಮಾಡಿದಂತಾ ರುತ್ತೆಂದೂ, ತನನು ವಿಜಂತಿಪುದಿದಂದ ಉತ್ತರತ್ವನಾಗಿ ಮುಂಭಿಂದಂತೆ ಹಣೆದು ತನ್ನ ಪುಯಾರಾದೀಗೆ ಭಂಗಿವನ್ನು ತೆರ್ಲಿಡಿಗಿರುವನೆಂದೂ ತಿಳಿದು, ಅವನು ಪ್ರಧ್ಯೇ ರಾಜಕ್ಕೆನ್ನು ಕಟ್ಟಿಗಳ್ಳಿಸಿಂದ, ನೊಂಡತೋಡಿದ್ದನು. ಪ್ರಧ್ಯೇರಾಜನು ಮಾಡಿರಿಕೆ ರಾಜರಿಂದ ಚಕ್ರ-ಕಾಣಕೆಗಳನ್ನು ತೆಗೆದುಕೊಳ್ಳಬೇಕು, ಅಧಿರಾಜನೆಂಬ ಪುಯಾರಾದೀಯಿಂದ ತದನುಸಾರವಾಗಿ ವರ್ತಿಸುವವರೂ ಜಯಂಚಂದ್ರನಿಗೆ ಸಹನವಿದ್ದಿಲ್ಲ. ತನಗಿಂತ ಚಿಕ್ಕವಾದವನಿಗೆ ದೇಶದಲ್ಲಿ ಈ ಪ್ರಕಾರದ ನಾನಮುಯಾರಾದೀಕೆ ಮೊರೆ ಯಬೇಕೆಂದು ಆವನು ಕುದಿಯಲ್ಲಿದ್ದನು.

ಆನು ಪ್ರಧ್ಯೇರಾಜರಿಂತ ಶ್ರೀಪ್ರಭುನೆಂಬ ಹೆಮ್ಮೆಯಿಂದ ಜಯಂಚಂದ್ರನು ಅವನಿಗೆ ಕಾಣಕೆಯನ್ನೊಷ್ಟಿಸುತ್ತಿರಲ್ಲ. ಆತ್ಮೀಯಭಾವನೆಯಿಂದಾಗಲಿ, ಆಪ್ತಕೊಂಡಿಯವನೆಂಬ ಉದ್ದೇಶದಿಂದಾಗಲಿ ಕಾಣಕೆಯ ಹಣವನ್ನು ತೆಗೆದುಕೊಳ್ಳಬಿದ್ದರೆ, ಪರಂಪರವಾಗಿ ಬಂದ ರೂಪಿಗೆ ಕುಂಡು ಬರುವದೆಂದೂ, ಅಧಿರಾಜ ಸಿಂಹಾಸನದ ಗೂರವಕ್ಕೆ ಬಾಧೆ ಬುವದೆಂದೂ ತಿಳಿದು, ಪ್ರಧ್ಯೇರಾಜನು ಜಯಂಚಂದ್ರನ ಬಳಗೆ ತನ್ನ ಸರದಾರನಾದ ಕೈಮಾಡಿಸಿನ್ನು ಕಳುಹಿಸಿದನು. ಅವನು ಕನೊಂಜಕ್ಕೆ ಬಂಡು ಒಂದಿಗೆ ಲಿಗಂಟಿ ಪ್ರಧ್ಯೇರಾಜನ ಪ್ರಸರಣನ್ನು | ಜಯಂಚಂದ್ರನಿಗೆ ಕೊಟ್ಟಿನು. ಅವನು ಆಪತ್ತಿವನ್ನೊಂದಿದ್ದ ಶಾಡಲೆ ಅತಿಶಯವಾಗಿ ಸಂತಪ್ತನಾದನು.

“ಕೈಮಾಡ, ನಿಮ್ಮ ಒಡೆಯನಾದ ಪ್ರಧ್ಯೇಯು ಉತ್ತರತ್ವನಾಗಿ ಹೀಗೆ ಬರೆದಿದುವನು. ಅವನನ್ನು ನಾನು ಅಧಿರಾಜನೆಂದು ತಿಳಿದಿದ್ದರೆ ಕಾಣಕೆಯನ್ನೊಷ್ಟಿಸಬವು ದಾಗತ್ತು. ಕೈಮಾಡ, ಸ್ನಿಂದ್ರ ಒಡೆಯನಿಗೆ ನಿಂದ್ರ ಸಂದರ್ಶವನ್ನು ಹೀಗೆ ಹೇಳು: ನಾನು ಓರಿಯನಾಗಿದುವದರಿಂದ ಸಾರ್ವಭೌಮಕದವ ಅಧಿಕಾರವು ನಾಗಿರುವದು; ಅದ್ದರಿಂದ ಇನ್ನು ಮುಂತಿಳಿಕೆಯನ್ನು ನೆನಗೆ ಕೊಡತಕ್ಕಾದ್ದ! ನಾನು ಬೇಗನೇ ಸ್ತುರಂಭಿಸಬಯ್ದಾದ ರಾಜಸೂಯ ಯಾಗಂಟಲ್ಲಿ ಅವನು ಬಂದು ನಿಂದ್ರ ಸಾರ್ವಭೌಮಕವನ್ನೊಳಿಸಿದ್ದರೆ ಸ್ನೇಹವು ಖಾಶಿಯನಾದು; ಇಲ್ಲಿದಿದ್ದರೆ ಮಾತ್ರ ವಿವರಿತ ಪ್ರಸಂಗನೊಂದಿಗೆ ವದೆಂದು ತಿಳಿಸು.” ಎಂದು ಜಯಂಚಂದ್ರನು ನುಡಿದು ಪ್ರಧ್ಯೇರಾಜನ ಪತ್ರವನ್ನು ಬಿಸುಟ್ಟಿ:—“ದಿಲ್ಲಿಯ ಸಿಂಹಾಸನದಲ್ಲಿ ಬಂದು ಇಲಿಯು ಕುಳಿತರೆ ಅವಕ್ಕೂ ಕವ್ರಿಕಾಡೆಯು ಲಾಲಸೆಯು ಉಂಟಾಗಬೇಕೇ?”

ಜಯಂಚಂದ್ರನ ಈ ವರ್ತನವು ಕೈಮಾಡಿನಿಗೆ ಸರಿದೋರಲಿಲ್ಲ. ಪ್ರಧ್ಯೇರಾಜ ಸಂತಹ ನರಶಾಮಾಲನನ್ನು ನಿಂದಿಸಿದ್ದರಿಂದ, ಅವನು ಜಯಂಚಂದ್ರನ ವಿವಯಕ್ಕೆ ಶಿರಸ್ಯಾರ ಭಾವನೆಯುಳ್ಳವನಾದನು. ಕೈಪ್ರಭಾವದಿಂದಲೂ ಮಾತ್ರಯುದಿಂದಲೂ ಜಯಂಚಂದ್ರನ ನುನನನ್ನು ತೀರ ಕಳುಹಿತವಾಗಿರುವದೆಂಬದನ್ನು ಅವನು ಕಂಡು ಹಿಡಿದನು. ಅವನು ಜಯಂಚಂದ್ರನನ್ನು ಕುಂತು ಸಂತಪ್ತದ್ವಾದಮಿಂದ, ಕಂಡು ಹಿಡಿದನು.

“ಮುಂಬಾರಾಜರೆ, ಪ್ರಧ್ಯೇರಾಜ ಸಾರ್ವಭೌಮರಿಗೆ ನೀವು ಕವ್ರಿಕಾಡೆಯು

ಗಳನ್ನು ಕೊಡುವದು ಸಯಂತ್ರೀಕಾರ ಸಾಂಪರ್ಯದಲ್ಲಿ; ಹಿಂದ್ರು ಅವರಿಂದ ಕಾಣಿಕೆಯನ್ನು ಹೇಳಿ ಸುವರ್ದು ಹಾಸ್ಯಸ್ವದವಲ್ಲವೇ? ಸಾರ್ವಭೌಮರು ಮಾಂಡಲಿಕರನ್ನು ತಮ್ಮ ಸಾರ್ವಭೌಮರೆಂದು ಒಷ್ಟಿಸಿಕೊಂಡಿರುತ್ತಿದ್ದರೆ ನಿಷಿದ್ಧತೆ ಪ್ರಸಂಗವೂದಿಗೆ ವಿಚಾರಿಸಿದ್ದರೆ? ಒಳ್ಳಿಯ ವಿಚಾರವಿದು! ನೀವು ಸಮಾಪ್ತಿರು ವಿವಿಧಕ್ಕೆ ಮಾತ್ರಯುವನನ್ನು ತಕ್ಷಿದಿರುವದರಂದೆ ಪುನಃಬಂದಂತೆ ಮಾತ್ರಾಂಶವಿರಿ, ಇದರ ಕರ್ಯವನಾಂತರ ಒಳಿತಿನಲ್ಲಾಗಬಂದಂದು ನಾನು ನಿಶ್ಚಯಪೂರ್ವಕವಾಗಿ ಹೇಳುವೇನು.”

“ಅದಕ್ಕೆ ನಾನು ನಿಷ್ಠೆನಿರುವೇನು. ಕೈಮಾಡ, ಪ್ರಧಿಯಂತಹ ಕ್ಷೇತ್ರದಿಗೆ ದೀರ್ಘ ಅಳ್ಳಿಕ್ಕಾಡಿಯುವಂತಹ ಹೆಡಿಯು ನಾನಿಲ್ಲ. ಕೃತಫ್ರೋನಾವ ನಿಷ್ಟು ರಾಜನಿಗೆ ನೀರವಾದದ್ದು ನಿಷ್ಟು ತಪ್ಪಾಗಿರುವದು.”

“ನೀವು ನಮ್ಮ ಮಾರಾಟಾಗಿ ಯಾವ ಬಗೆಯ ಸಾಂಪರ್ಯ ಮಾಡಿರುವಿಲ್ಲ!”

“ನಿನಿಗೆ ಗೊತ್ತಿಲ್ಲವೇನು? ಅಂತೆಯೇ ಕೃತಫ್ರೋನಿನ್ನಿಂದ ಕೊಂಡಿರಿದ್ದು ದ್ವಿರೂಪನ್ನು ನಿಮ್ಮ ಅರೆಸನೆ ಮೇಲೆ ದಂಡಿತ್ತಿ ಬಂದಾಗ ನಾನು ನಿಷ್ಟು ಎಲ್ಲ ಬಲವನ್ನು ತೆಗೆಸುಕೊಂಡು ಬಂದು ಸಾಂಪರ್ಯ ಮಾಡಲಿಲ್ಲವೇ? ನಿಷ್ಟು ನೀರಣ್ಣ ನಿಷ್ಟು ದೇರೆಯ ವಿಷಯಕ್ಕೆ ಕಾರಣೇಭೂತವಾಗಲಿಲ್ಲವೇ?”

“ಒಮ್ಮೋ! ಬಹಳೇ ಉಪಕ್ಕೆಯಾಯಿತು! ನೀವು ಮಾಡಿದ ಉಪಕಾರಕ್ಕಾಗಿ ನಿಮಿಗೆ ದಿಲ್ಲಿಯ ಸಾಮಾಜಿಕವನ್ನೇ ವಾರಿತ್ಯಾಷಕವಾಗಿ ಕೊಡಬೇಕಾಗಿತ್ತು! ಅಭಿವೇ? ಮೊರೆಗಳೆ, ಅದಕ್ಕಾಗಿ ನೀವು ಕಾಣಿಕೆಯನ್ನು ಕೊಡುವದಕ್ಕೆ ಒವ್ವಲ್ಲಿವಿಲ್ಲವೇನು?” ಎಂದು ತಿರಶ್ವರದಿಂದ ಸುಡಿದು, ನಿಸ್ತೀಂದ್ರಿಯ ಕೈಮಾಡನು:—“ಕೇವಲ ದಿಲ್ಲಿಯ ಒತ್ತಕ್ಕಾಗಿಯೇ ತಿರೋಧಿಯ ಸಂಗ್ರಾಮವಾಯಿತೆಂದು ತಿಳಿದಿರುವಿರೇಂದು? ಕರ್ಮಾಂಶದ್ವಿರೂಪನ್ನೆ ಕಾದಿದ್ದು ಸ್ವರ್ಪಂಚಿತಕ್ಕಾಗಿ! ಅಬಿಲ ಭಾರತಭೂಮಿಯ ಕಂಟಿಕ ನಿವಾರಣಿಗಾಗಿ! ಸ್ವಧರ್ಮರಕ್ಷಣಿಗಾಗಿ! ಎಲ್ಲ ಹಿಂದುರಾಜರು ಒಂದಾಗಿ ಪರಕ್ಕೆಯ ಶತ್ಯಗಳ ದಾಳಿಗಳನ್ನು ನಿವಾರಣಿದ್ದರೆ ನೀವು ಕಸ್ತಿಂದಿದ್ದ ಸಿಂಹಾಸನದ ಮೇಲೆ ಉಳಿಯುವಿರೇನು? ನಿಮ್ಮ ಅನೇಕ ಬಗೆಯ ಸಂಗಡಗಳದ್ದರೂ, ಅನೇಕ ಪ್ರಕಾರದ ಒಳಂಗಳಿಗಳಿದ್ದರೂ ಅವೆಲ್ಲವನ್ನು ಬದಿಗಿಸಿ, ಎಲ್ಲರೂ ಒಕ್ಕ ಖ್ಯಾಗ ವ್ಯೇರಿಗಳಿಂದನೆ ಹೊರಾಡಿದ್ದರೆ, ಹಿಂದು ಮೊರೆಗಳ ಅತ್ಯಿತ್ವಪೂರ್ಣ ಭಾರತ ಭೂಮಿಯಲ್ಲಿ ಉಳಿಯುವದೇ? ಹಾಗೆ ತಿಳಿದಿದ್ದರೆ ಅದು ನಿಮ್ಮ ದಷ್ಟತನವೇ ಸಂ!”

“ಕೈಮಾಡ, ನೀನು ನನಗೆ ಬ್ರಹ್ಮಜ್ಞನವನ್ನು ಹೇಳುವ ಕಾರಣವಿಲ್ಲ. ನಿಷ್ಟು ಒಡೆಯನು ಚಪ್ಪು-ಕಾಣಿಕೆಗಳನ್ನು ತೆಗೆದುಕೊಂಡು ರಾಜಸೂಯ ಯಾಗಕ್ಕೆ ಬಂದರೆ ಒಳಾಗುವದು; ಇಲ್ಲಿದಿದ್ದರೆ ಹೂತ್ರ ಪ್ರಸಂಗವು ಕರಿಣವಾಗುವದು.”

“ನನಗಿನ್ನೊ ಹೆಚ್ಚಿಗೆ ತಿಳಿಯು. ನೀವು ಹೇಳಿದಂತೆ ಮಹಾತ್ಮಾಂಶಾಂಶಿದ್ದನು. ಆಗ ಇಯ

ಚಂದ್ರನು ತನ್ನ ಮಂತ್ರಿಯಾದ ವಿಜಯಸಿಂಹನನ್ನು ಕುರಿತು:—

“ರಾಜಸೂಯಯಾಗಕ್ಕೆ ಬರುವದಕ್ಕಾಗಿ ಪ್ರಧಿಗೆ ಪತ್ರಬರೆಯಬೇಕೆಂದು ಕರಣೀಕರಿಸಿದ್ದಿಗೆ ಅಜ್ಞಾಪಿಸಿರಿ.” ಎಂದು ಜಯಚಂದ್ರನು ನುಡಿದು:—

“ಒತ್ತೆಗೊಡದ ರಾಜು ಸಮರಸಿಂಹನನ್ನಾದರೂ ಕರೆಮಳೊಂದು ಬಂದಂತೆ ಅದೇ ಪತ್ರದಲ್ಲಿ ತಿಳಿಸಿತಕ್ಕದ್ದು.”

“ಮಹಾರಾಜರೆ, ನಾನು ಇಲ್ಲಿಗೆ ಯಾವ ಕೆಲಸಕ್ಕಾಗಿ ಬಂದಿರುವೆನೆಂಬದರ ಅರಿವೇ ನಿಮಗೆದಂತೆ ತೋರುವದಿಲ್ಲ. ವ್ಯಾಧಿಪಾಗಿ ಗೊಂದಲವೆಬ್ಬಿಸಬೇಕಿರಿ. ಪರಧಮಿರ್ವಯರ ದಾಳಿಗಳು ನಮ್ಮ ದೇಶದ ಮೇಲೆ ಮೇಲಿಂದಮೇಲೆ ಬರುವ ಲಕ್ಷ್ಯ ಇವು ತೋರುತ್ತ ಲಿರುವ ಸಮಯದಲ್ಲಿ ಗೃಹಕಲಹದ ಬೆಂಕಿಯನ್ನು ಹೊತ್ತಿಸಬೇಕಿರಿ. ಹೊತ್ತುವ ದ್ವೀಪಾಗ್ನಿಯನ್ನು ಶಾಂತಗೊಳಿಸಿರಿ. ಪ್ರಧಿಪ್ರಾಜ ಸಾರ್ವಭಾಂತರು ನಿಮಗ್ರಿಂತ ಚಿಕ್ಕವರೆಂದು ಅವರ ಮಾನ-ಮಯಾದೆಗಳನ್ನು ನೀವು ಯಾವ ರೀತಿಯಿಂದಲಾದರೂ ಉಳಿಸುವಂತಿಲ್ಲ. ನೀವು ಒಳ್ಳೆಯ ಮಾತಿನಿಂದ ಅವರ ಪರಿಯಾದೆಗೆ ಸರಿಯಾಗಿ ಕಾಣಿಕೆಯಿತ್ತು, ಸೈಹವನ್ನು ಕಾಯ್ದು ಕೊಳ್ಳುವದ ರಲ್ಲಿಯೇ ಜಾಣತನಿರುವದೆಂದು ಸಾರ್ವಭಾಂತರವರು ಕೊನೆಯ ಸಂದೇಶವನ್ನು ಅರುಹತಕ್ಕದ್ದೊಮು ಹೇಳಿರುವರು.”

“ಅಂತೂ ಪ್ರಧಿಯು ತೋರ್ಕಿಂಡಿಯನ್ನು ಕಿಟಪೆಮಾಡಿಕೊಳ್ಳಬೇಕಾಗಿರುವದೇನು? ಆಗಲಿ. ಅವನ ಗರ್ವಭಂಗ ಮಾಡುವದಕ್ಕೆ ನನ್ನ ಸೇನಾಬಲವು ನಿಷ್ಠನೇ ಇರುವದು. ಇದೇ ನನ್ನ ಉತ್ತರವು. ಕೈಸರಾಜ, ನಿನ್ನ ಒಡಿಯಿಸಿಗೆ ಇದರಂತೆಯೇ ಹೇಳಿ.

ಜಯಚಂದ್ರನು ಹೀಗೆ ಸುಧಿದ ಕೂಡಲೆ ಕೈಪಾಷನು ಪ್ರತ್ಯುತ್ತರವಾಗಿ ಏನೂ ಮಾತನಾಡದೆ ಅಲ್ಲಿಂದ ಹೊರಟು ದಿಲ್ಲಿಯ ದಾರಿಯನ್ನು ಹಿಡಿದನು. ಅವನು ಹೋದ ಮೇಲೆ ಜಯಚಂದ್ರನು ತನ್ನ ಮಂತ್ರಿ ಸೇನಾಪತಿಕಗಳನ್ನು ಕುರಿತು:—

“ಪ್ರಧಿಯು ಮದೋನ್ನತನಾಗಿರುವನು. ರಾಜಸೂಯಯಾಗದಲ್ಲಿ ಅವನು ನಮಗೆ ಕಾಣಿಸಿಯತ್ತು ಸಾರ್ವಭಾಂತರಕ್ಕವನ್ನು ಒಪ್ಪಿಕೊಳ್ಳಿದ್ದರೆ, ಅವನ ಮೇಲೆ ದಂಡಿತ್ತಿ ಹೋಗಬೇಕಾಗುವದು.”

“ಹಾಗೆ ಮಾಡಿದ್ದರೆ ಅವನು ಮೈನೇಲೆ ಬಂದಂದು ನಿಜವು.” ಎಂದು ಮಂತ್ರಿಯಾದ ವಿಜಯಸಿಂಹನು ಅಭಿಪ್ರಾಯವಿಶ್ವಾಸಿಸಿತ್ತನು.

“ಮಹಾರಾಜರೆ, ನಾವು ಹೇಳಿಗಳಿರುವೆವೆಂದು ಪ್ರಧಿಪ್ರಾಜನು ತಿಳಿದುಕೊಂಡಂತೆ ತೋರುವದು. ಒಮ್ಮೆ ನಮ್ಮ ಕೈಯನ್ನು ತನ್ನಾಗಿ ತೋರಿಸಲಿಕ್ಕೇ ಬೇಕು.” ಎಂದು ಅವನ ಇನ್ನೊಬ್ಬ ಸೇನಾಪತಿಯಾದ ತೇಜಸಿನವನು ನುಡಿದನು. ಕಹರ ಕಂತಿರವನೂ ಇದೇ ರೀತಿಯಾಗಿ ಹೇಳಿದನು. ಹೀಗಾದ ಮೇಲೆ ಜಯಚಂದ್ರನ ತಾಂಡವ ನ್ನುತ್ತೇವು ಪಾರುರಂಭವಾಗಿರುವದೆ?

రాజసూయయాగవు తిర్చ సమిపక్క బంచుదరింద ఎల్ల రాజరిగూ నిమంత్రణ పత్రికేగళు బరెయల్లట్టివు. ష్టోఫ్స్ రాజనూ ఒబ్బ మాండలిక అరసనేందు తిళదు అదరంతే జయచంపును ఆవస్తిగే పత్ర బరేయిసిదసు. ఆదే పత్రదల్లియే ఆవన మ్యేదునొద చితోఽద రాజు సమరసింహనస్తు కరెదుకోండు బరువదక్కుగి తిణిసల్లట్టిత్తు.

రాజ్యదల్లి నిస్ట్రిహవ్వతీయ మంత్రి సేనానాయకరిష్టరీనే సువ్యవస్థియు నేలిగొళ్ళవదు. అరసన లహరియంతే బెన్నుదత్తువ అధికారిగళు నిజవాగి రాజ్యద విశాతియన్నంటు మాడువరు. అరసన ఆల్లద ఆజరణి గళన్న అల్లగళియువదక్క హించే ముందే నోందువ శాయికణరు నిరుపయోగించిష్టే అఖి; సవర నాలకరాగువరు. ఈగ కన్నాకుబ్బరాజ్యద ఖీతియాదరూ హిగియే ఆగిత్తు. జయచంపును మనస్సినోళగిన హోత్తు తీరువ మాక్షయాగ్నియన్న శాంతవడిసువదక్క ఒబ్బ శాయికణనాదరూ ముందువరియల్ల. మత్తిష్టు సోప్పు-సేదేగళన్న కాచ మోత్తుతీరువ బెంచియన్న మత్తిష్టు ప్రజ్ఞలగోళసువ శాయివన్న అవరు మాడ హోడిగ్గరు.

ఆసూయావదనాగి జయచంపును ప్రారంభిసిద రాజసూయే యాగవు గృహకలయాగ్నియన్న హోత్తుసువదక్క శారణవాయితు. సంయుక్తియ స్పృయంవరవు హోత్తువ బెంచియన్న ప్రజ్ఞలగోళసువదక్క హేగే శారణవాయితెంబదన్న ఆదరింద భారతేయర స్వాతంత్ర్య సూయిను హేగే అస్తిమిసిదనేంబదన్న ప్రసంగానుసారవాగి సోంబముదు.

ఒళజగళవేంబ హోత్తువ బెంచియు సఫనాల వాడదిరువదే?

౬ విక్షేధమా

భిల్లియు తయే సహ్యాటి ష్టోఫ్స్ రాజన ఓలగవు ఇంచు విలక్షణవాడ హోభిగొండిత్తు. జవసందటియు రేచ్చుగి కూడిచ్చరూ ఎల్ల కడియెల్లి శాంతతెయు నేలిగొండిత్తు. మేలిందమేలి హించుదేశద మేలి దాళయన్న మాడువ శక్తాబుష్టినశోరియు ష్టోఫ్స్ రాజనింద మత్తొమ్మె వరాభూతనాదువరింద, ఆవను ఒవర్ అవరాధియంతే ఓలగ మధ్యదల్లి నిల్లి సల్పట్టిద్దను. చెవ్వాణ కేసరియాద ష్టోఫ్స్ రాజను సింహాసనదల్లి విరాజ మానసాగిద్దను. మంత్రి-సామంతాదిగళూ, సరదార-సేనావతిగళూ శక్కు తమ్మ స్ఫురిగళల్లి మండిసిద్దరు. ఖద్దామ సుల్తానొద శక్తాబుద్దినిగే యావ విధవాద శాసనవు విధిసల్లుడువదెంబదన్న తిళదుకోళ్ళవదక్కే సఫదూ ఖంత్తంతీతరాగిద్దరు.

ರಾಜುಲೋಭಾಕ್ತಿಷ್ಠಾದ ಕರ್ಮಾಬುದ್ಧಿಸನು ಪ್ರಧ್ಯಾರಾಜನನ್ನು ಪರಾಭವ
ಗೊಂಡಿಸಿದೆ ಕೆಂದು ಮಹತ್ವಾಕಾಂಕ್ಷೆಯನ್ನು ತಾಣಿ, ಅವನೇ ಮೇಲೆ ದಂಡತ್ತಿ
ಬಂದಂತೆ. ಜರುಜರಿಪ್ಪನು ಈ ಸಾರೆ ಇತರಂಗದಲ್ಲಿ ಕರ್ಮಾಬುದ್ಧಿಸನಿಗೆ ಅನು
ಕೂಲಿಸಿದ್ದರೂ, ಪ್ರಧ್ಯಾರಾಜನೆ ನಿರುಧ್ಯಾಪಾಗಿ ಬಂದಂಗದಲ್ಲಿ ಅವನಿಗೆ ನೇರವಾಗುವ
ಎಂದು ಹಿಂದ್ರಾಗಿರಲ್ಪಿ. ಅವನು ತಟಿಸ್ತ ಪ್ರತಿಯನ್ನು ಕೈಕೊಂಡಿದ್ದನೆಂದೂ
ಸಂಖ್ಯಾನಾಗುತ್ತದೆ. ಈ ಸಾರೆಯು ಯಾವುದ್ದರಲ್ಲಿ ಫೈಲ್‌ರಿಯು ಪ್ರಧ್ಯಾರಾಜನಿಂದ ವರಾ
ಭೂತನಾಗಿ ಕ್ರಿಸ್ತೀ ಸಿಕ್ಕಿಸು. ಕ್ರಿಸ್ತೀರಾಜನು ಶಾಶ್ವತಧರ್ಮಕ್ಕುನುಸಾರವಾಗಿ
ಅವರನ್ನು ಯಾವ ಬಗ್ಗೆಂಬದಲೂ ಅವರೂ ಸಹಿತಿಸಿದೆ ಓಲಗದಲ್ಲಿ ತರಿಸಿಕೊಂಡಿ
ದ್ದನು. ಭೂರಿಯನ್ನು ತೊಂದರೆದಿರಿ ಯಾಗಾರಿ, ಅವರಣ ಕಾರಾಗ್ರಹದಲ್ಲಿನಿ
ಯಾಗಲೀ ಇನ್ನಿಸೆ ಅರ್ಥಸನ್ನು ಒಂಬ ಮಾರ್ಚಿಬಾಗಲ್ ಧೂರತದ ಕಂಳಿಕನಿಂದಾರಿತಿ
ವಾಧುವೆಂದು ಈಗ ಕ್ರಿಸ್ತೀರಾಜನಿಗೆ ಅನಾಧ್ಯಾತ್ಮಿಕವಿಲ್ಲ. ಅವನು ವಿಶ್ವಕಾಂಟಂ
ಬಿಕ ಘರುವನ್ನು ಬಳಿವೆಂದು ಗುರುತಿಸಿ, ನಂತರಾಬುಂಧುವಿನಿಂದು; ನಿಜವಾದ
ಅರ್ಮ್ಮ ಸಮಾರ್ಪಿಸಿದ್ದನು. ಇಲ್ಲಿ ಉತ್ತರವಾಗಲಿ, ಅವನ ದೌರ್ದಾಗಲಿ, ಅವನೆ
ಉನಾಂಗವಾಗಲಿ ಶಿಖಿಂಬನೆ ವಾರಂ ಚ್ಯಾಕ್‌ವನನ್ನುಂಟು ವಾರಾಂಗವಂತೆ ಅವ
ನನ್ನು ಸಾಮಾರಾಯಿದಂತೆ ಯಾಬಿಗೆ ಉರಿಸಿಕೆಂದು ಪ್ರಧ್ಯಾರಾಜನು ಯೋಚಿಸಿ
ದ್ದನು; ಅದಕ್ಕಾಗಿಯೂ ಅವನು ಫೈಲ್‌ರಿಯನ್ನು ಓಲಗದಲ್ಲಿ ಕರಿಯಿಸಿದ್ದನು.

ಕರ್ಮಾಬುದ್ಧಿಸಿದ್ದೀರಿಯು ಓಲಗದಲ್ಲಿ ನೆಲೆಬಾಗಿ ಸ್ಥಿರವಾಗಿ
ಇಂದ್ರುಕ್ಕಾಲಮೇ ಒದಗಿತೆಂದು ಅವನು ಭಾವಿಸಿದ್ದನು. ಸ್ತೋಜನೆಯ ಸ್ತೋದ್ದರ ನೋದ
ಲಾಘವಗಳಿಗೆ ಏರವಾಗಿ, ರಾಘವನಿಗೆ ಮರಣಪ್ರೇರಣವನ್ನು ಪ್ರವಂಗ ಬಂದಿತೆಂದು
ಇವನು ಪರಾಜ್ಯತ್ವವನ್ನು ತೋರಿಸಿಕೊಂಡಾಗಿ. “ಯಾಯ! ಸಹ್ಯ ಜನ್ಮಭಾವಿಯು ಎಲ್ಲಿ
ಉಳಿಯಿತು? ಸಹ್ಯ ರಾಜ್ಯಕ್ಕೆಲ್ಲಿ? ನಿಂತು ಸಿಂಹಾಸನವೆಲ್ಲಿ? ನಿಂತುನ್ನು ಕಾಂತಾಂತವ
ಸೋಸಯೂ ಕೊನಾವತಿಗೆಕೂ ಎಲ್ಲಿ? ಅಂಗರ್ಕ್ಕೆರ್ಪಿಲ್ಲ” ನಾನು ಸರ್ವಸುಕ್ಕಾ ಏರ
ವಾಗಿ ಬಳ್ಳಿ ಅರಣಾಧಿಕುರುತ್ತಿ ಕರ್ಮಾಬುದ್ಧಿ ಕೈಯನ್ನು ಸಿಂಂಢಿಸಿದ್ದನು
ಮೊಂದಿಸಿಕೊಯಿತ್ತಾ! ನಾನು ಸುಜಾವದ ದುರ್ಬಿಗ್ಣಿಯು! ಮರಹಿಂತ್ರಾರಿದಲ್ಲಿ
ನಿಂತು ಜಡಚೊಂಡನ್ನು ಕುಟುಂಬಾಂತರ್ಯಾ ಸುವರ್ವರೂ ಸವ ದೊರೆಯಿಲ್ಲವಿಲ್ಲ! ಈ
ದಂರಿಪ್ಪ ವಡ್ಡು ನಾಯಿಗೆ ಭೃತ್ಯಾಂತಕ್ಕೆ ನಕ್ಕೆ ಮೊಗುದೆಂದು ಸಿಂಹಾ! ಯಾಯ!
ಯಾಯ! ನಾನು ಸಿಂಹವಾಗಿ ಚ್ಯಾಕ್‌ವನನ್ನು ಅರ್ಪಿ ಆಶ್ವಾ! ಹೊಂಬಾ! ಹೊಂಬಾ!,
ಎಂದು ಅವನು ಮನಸ್ಸದಲ್ಲಿ ತಾರ್ಮೇಯಕ್ಕೆಂದು ಇತ್ಯಾದಿಸಿ. ಇಹಲೈಂಕದ ಸೌಧ್ಯವ
ಆರ್ಥಾತ್ತಂತುಗಳಲ್ಲಿ ತೊಲಗಿಯೇಂದ್ರಿಯ ಕರ್ಮಾಬುದ್ಧಿಸಿ ಮನಸ್ಸದಲ್ಲಿ ಕುಂದಿಯತ್ತೊಂದಿ
ದ್ದನು. ಆ ಮಹತ್ವಾಕಾಂಕ್ಷೆಯಲ್ಲಿ ಅರ್ಥಾತ್ತ ರಾಜನ ಮಾನವಿ ತಿಯು ಈಗ ಹೇಗೆ
ಗರಿಬಮನೆಂಬದನ್ನು ಮಧ್ಯಾಧರಾದ ತಿಯುಂದ ದೇಹವನ್ನೆ ಅನಾಧ್ಯಾತ್ಮಿಕ ಸಂ.
ಕರ್ಮಾಬುದ್ಧಿಸಿ ಇದೇ ಅಯ್ಯಾರ್ಪಿ ಅಂತ್ಯದಿನವೆಂದು ತಿಳಿದು, ಅಳಾಂ

ಸೃಜಣ ಮಾಡಿಕೊಡಿದ್ದನು. ದಿನವದನಂತಹ ನಿಂತಿದ್ದ ಶೋರಿಯನ್ನು ಸೋಂಡಿ ಶ್ವಾಧೀರಾಜನ ಹಿಂದುಹೈದರ್ಯವು ಕರಗಿತು. ಆಯ್ದರಲ್ಲಿ ಶಿಫ್ಪಿನ ಜಾಗ್ರತ್ವಾಗಿ ರುತ್ತಿದ್ದ ದರ್ಶಿ, ಪರೋಪಕಾರ, ಸಮತಾಬುದ್ಧಿ, ವಿಶ್ವಧರ್ಮ ಮೊದಲಾದ ಗುಣಗಳು ಈಗ ಶ್ವಾಧೀರಾಜನಲ್ಲಿ ಮತ್ತಿಷ್ಟು ಉಬ್ದಿಪಿತಾದವು. ಅವನು ಶೋರಿಯ ವಿಷಯವಾಗಿ ಶತ್ರುಭಾವವನ್ನು ತ್ಯಜಿಸಿ, ಅವನನ್ನು ತನ್ನ ಸ್ವೇಧಿತನೆಂದು ಭಾವಿಸಿದ್ದನು. ಆವನು ಶೋರಿಯನ್ನು ಕುರಿತು:—

“ಶಾಬುದ್ದಿನಶಕರೆ, ನೀವು ಮುಸಲಮಾನರಿದ್ದರೂ, ಸದ್ಯಕ್ಕೆ ನೆನ್ನು ಸೇರಿ ಯಾಳಾಗಿದ್ದರೂ, ನಿಮ್ಮನ್ನು ನೆನ್ನು ಪರಮ ಸ್ವೇಧಿತರೆಂದು ತಿಳಿದುಕೊಳ್ಳುವೆನು. ಆಯ್ದರಾವ ನಾವು ವೀರರ ಪೂರ್ಜಿ ಮಾಡುವೆವು. ಮಭಾರಗ್ಯದಿಂದ ಸೀವು ಪರಾ ಜಿತರಾಗಿರುವೆಂದು ನಾನು ನಿಮ್ಮನ್ನು ಉಪಮಧಿಸಿಹಾರಿಸು. ಜಯಾಪಜಯ ಗಳು ದೈವಾಧಿನವಾದವುಗಳು. ಯಂತ್ರ ಸಮಾಪ್ತಿಯಾದ ನೇಲಿ ಪರಾಭೂತ ಶತ್ರುಗಳನ್ನು ವಿತ್ರಿಕ್ಕೆ ಶ್ರಂಬಿಯಿಂದ ಬಂಧಿಬಂಧಿಕೆಂದು ನಮ್ಮ ಸನಾತನ ಧರ್ಮ ಶತ್ರುವಿರುವದು. ತಾತಕರ ರಾಜರೆ, ನೀವು ಪರಾಜಿತರಿಯಲೆಂದು ನಿಮ್ಮ ಭಲನೆ ಮಾಡಬೇಕೆಂದು ನಾನು ಇಚ್ಛಿಸುವದಿಭ್ರಾತಾ ನಾನು ಈಗ ನಿಮ್ಮನ್ನು ಉಪಮಧಿ ಸಿದರೆ, ದ್ವೇಷಾಗ್ರಿಯನ್ನು ಪ್ರಜ್ಞಲಿಖಿ ವಿಶ್ವದೈತ್ಯಾಹಚಂತನೆ ಮಾಡಿದಂತಾಗುವದು. ತಮ್ಮ ತಮ್ಮ ಅಧಿಕಾರ ಸ್ವಾತಂತ್ರ್ಯಗಳನ್ನು ಅವರವರು ಉಪಭೋಗಿಸುತ್ತ, ಇಲ್ಲಿರೂ ಸೌಖ್ಯದಿಂದ ಜೀವಿಸಬೇಕೆನ್ನುವ ಪಕ್ಷಧರ್ಮವನ್ನು ನಾನು ಬಳಸಿಸಿರುವೆನು. ಅನ್ಯರ ಸೃತಿಗಾಗಿ ದುರಾಕಾಂಕ್ಷೆಯನ್ನು ತಾಳಿ ಸ್ತಂತ್ರರದ ಕಾಲುವೆಯನ್ನು ಹರೆಯಿಸಬೇಕೆನ್ನುವ ಜನರನ್ನು ನಾನು ಬುಧಿಪೂರ್ವಕವಾಗಿ ದ್ವೇಷಿಸುತ್ತಿರುವೇನು. ಈತ್ಯಂಸ್ವಾಯಲ್ಲಿ ಸರ್ವರು ಸಮತ್ವದಿಂದಿರಬೇಕೆಂದೂ, ಪರಸ್ಪರರು ಸಹಾನು ಭಾಂತಿಯಿಳ್ಳವರಾಗಿರಬೇಕೆಂದೂ, ಅವರವರ ಸ್ತಂತ್ರಗಳಿಗೆ ಅವರವರೆ? ಬಾಧ್ಯರಾಗಿದ್ದು, ಅನ್ಯಕ್ಕಾಗಿ ಪದ್ಧತಿಯು ನಿಮ್ಮಾಲವಾಗಬೇಕೆಂದೂ ನಾನು ಇಚ್ಛಿಯಿಳ್ಳವಿರುವೆನು. ಯವನವಿರರೆ, ನಾನು ನಿಮಗೆ ಯಾವ ರಿಂತಿಯಂದೂ ದೂರದಿಂದ ಕೊಡಬೇಕೆಂದು ಯತ್ನಿಸುವದಿಭ್ರಾತಾ ಕಡೆತನೆಕ ಸ್ವೇಧದಿಂದಿದ್ದು, ದೇಶದಲ್ಲಿ ಶಾಂತತೆ-ಸ್ವಾನಂದದಗಳನ್ನು ನೇಲಿಗೊಳ್ಳಿಸುವದಕ್ಕೆ ಯತ್ನಿಸಬೇಕೆಂದು ಸವಿನಯವಾಗಿ ಬೇಡಿಕೊಳ್ಳುವೆನು.”

ಶ್ವಾಧೀರಾಜನ ಈ ಮಾತುಗಳನ್ನು ಕೇಳಿ ಓಲಗದ ಜನರು ಆಕ್ಷಯಾಚಕಿತ ರಾದರು. ರಾಜ್ಯಲೋಭದಿಂದಲೂ, ಧರ್ಮಪ್ರಸಾರದ ದುರಾಕಾಂಕ್ಷೆಯಂದಲೂ ಹೀಂದಭೂಮಿಯಲ್ಲಿ ನೆತ್ತರದ ಕಾಲುವೆಗಳನ್ನು ವರಿಸಿ, ಹಿಂದುಗಳನ್ನು ಅನೇಕ ವಿಧ ಹಾಗಿ ಹಿಂಸೆಪಡಿಸಿದ್ದ ಶಾಬುದ್ದಿನಸಿಗೆ ಮರಣದಂಡನೆಯು ವಿಧಿಸಬ್ಲುದುವದೆಂದು ಎಲ್ಲರೂ ಭಾವಿಸುತ್ತಾರೆ. ಆದಕ್ಕೆ ನಿವರಿತವಾಗಿ ಆಯ್ದ ಸಮ್ಮಾಂಬಿನು ಸೈರಿಯಾಳ್ಳಿ ಸ್ವೀಕರಿಸಿದ ಯಾಜನೆ ಮಾಡಿದ್ದನ್ನು ನೋಡಿ ಯಾರಿಗೆ ನಿಸ್ಕಾಯನೆನಿಸಲಿಕ್ಕಾಲ್ಲ? ಎಲ್ಲ

ಜಾರದು ಸ್ತುಭ್ರಾಗಿ ಸ್ವಧ್ವಿರಾಜನನ್ನು ನೋಡುತ್ತೆ ಕುಳತುಬಿಟ್ಟಿದ್ದರು. ಅವನೆ ವಿಶ್ವಬಂಧುತ್ವ, ಸದ್ಗುರುಪ್ರವೃತ್ತಿ ಮೊದಲಾದವರುಗಳನ್ನು ಅವರು ಮನದಲ್ಲಿಲೇ ಯಥೀಷ್ವರಾಗಿ ಬಣಿ ಸತೀಡಿಗಿದರು. ಪ್ರಧ್ವಿರಾಜನ ಮಾತುಗಳನ್ನು ಕೇಳ ಶೋರಿಯಾದೂ ವಿಸ್ತಿತನಾಗಿದ್ದನು. ತನ್ನ ಸ್ವಾ 'ಭಾಲಕ್ತೇರಿ ಸುವನ್ನೋ, ಮೈದೊಗಲು ಸುಲಿಸುವನ್ನೋ, ಜೀವಂತ ಸುಜಿಸುವನ್ನೋ' ಎಂದು ಗಾಬಿಗೊಂಬಿಟ್ಟ ಅವನೆ ಮನಸ್ಸು ಈಗ 'ಜೀವವೇ ಬದುಕಿದೆ' ಎಂದೆನ್ನ ತೋಡಿಗಿತ್ತು. ಪ್ರಧ್ವಿರಾಜನ ಮಾತಿಗೆ ಏನು ಖತ್ತರ ಕೊಡಬೇಕೆನ್ನು ವದು ಅವನಿಗೆ ತಿಳಿಯಾಗಿ ಸುಮುಖನೇ ನಿಂತುಬಿಟ್ಟಿನು. ತಟಿಫುವುತ್ತಿರುತ್ತು ಹೊಂದಿದ್ದ ಶಾಂಭುಬ್ರಹ್ಮನನ್ನು ನೋಡಿ, ಸ್ವಧ್ವಿರಾಜನು:—

"ಯಾವನಭಾವದೆ, ಯಾಕೆ ಸಾಮ್ಯಸ್ಯರುವಿಲಿ? ನನ್ನೊಂದನೆ ಸ್ವೇಚ್ಛಿಂದ ನಡೆಯುವದಕ್ಕೆ ನೀವು ಸಮ್ಮತಿಸುವದಿಲ್ಲವೇನು? ಪ್ರೇರಿಂದ ಯಾರಿಗೂ ಒಳತಲ್ಲವೆಂಬ ದನ್ನು ನೀವು ಅರಿತಲ್ಲವೇನು? ನೀವು ದುರಾಕಾಂಕ್ಯೇಯನ್ನು ತ್ಯಜಿಸಿರಿ. ಸರ್ವ ಮಾನವಿಸ್ವಾಸಿಯಲ್ಲಿ ಸುಖ-ಶಾಂತಿಗಳು ಸ್ತೋತ್ರಾಳಿಗಳಿಗೆ ಸ್ತೋತ್ರಾಳಿಗಳಿಗೆ ಸ್ತೋತ್ರಿಸಿದೆ ನಡೆಯಬಿಟ್ಟಿರೆ ಗತ್ಯಂತರವಿಲ್ಲ. ನನ್ನ ದಾಗಲಿ ನಿಮ್ಮದಾಗಲಿ ದುಷ್ಪ ಬಾಲಸೆಗಾಗಿ ಪ್ರಜಾಜನರ ಸ್ತೋತ್ರವನ್ನು ಸೂರ್ಯಮಾಡಬೇಕೆನ್ನು ವದು ಎಲ್ಲಿಯ ಸ್ವಾಯವು? ಜಗತ್ತಿನಲ್ಲಿ ಅವರವರ ಧರ್ಮ, ಅವರವರ ದೇಶ, ಅವರವರ ಸಂಪತ್ತು, ಮೊದಲಾದವರುಗಳು ಪ್ರತಿಯೊಬ್ಬಿರುಗಾ ಪ್ರಯಾಗಿರುವವು. ಹೀಗಿದ್ದು ಅನ್ಯರ ಧರ್ಮವನ್ನು ನಾಶಮಾಡಬೇಕಂದಾಗಲಿ, ಅವರ ಸಂಪತ್ತನ್ನು ಅಪಹರಿಸಬೇಕಂದಾಗಲಿ, ಅವರ ರಾಜ್ಯವನ್ನು ಸ್ವಾಧಿನಾವಡಿಸಿಕೊಂಡು ಅವರ ಸೇಳಿ ತಮ್ಮ ಆಧ್ಯಾತ್ಮ ಸಂಪನ್ಮೂಲಿಯಿಸಿ ಕೇವಲ ತಮ್ಮ ಸುಖ-ಸೌಕರ್ಯ-ಗಳನ್ನು ಒದಗಿಸಿಕೊಳ್ಳಬೇಕಂದಾಗಲಿ ರಾಕ್ಷಸಿಭಾವಸ್ಯವನ್ನು ತೋರುವದು ವಿಶ್ವಧರ್ಮವಿಫಾತಕವಾಗಿರುವದು. ಹೀಗೆ ವಿಶ್ವಧರ್ಮದ್ವೇರಿಂಗಳಾದರೆ ಪರಮಾತ್ಮನ ಸ್ವಾಯಿತ್ವ ಸ್ವಾಸ್ಥ್ಯಯಲ್ಲಿ ನಾವು ಅಪರಾಧಿಗಳಿಂದು ನಾಜ್ಯಯಿಸಲ್ಪಟ್ಟಿದ್ದು, ಆತನ ಕ್ರೋಂಭಿಗೆ ಒಳಗಾಗುವವು. ಯಾವನವೀರರೆ, ಇದನ್ನು ನೇನೆಂದು ನಾನು ಸ್ವೇಂ ಯಾಚನೆ ಮಾಡುತ್ತಿರುವೆನು. ನೀವು ನನ್ನ ಮಾತಿಗೊಷ್ಠಿವದರಿಂದ ಉಖಯತರ ಕಲ್ಪಣಾಪೂ ಸಾಧಿಸುವಂತಿರುವದು. ಕೃತಾ ಪರಾಥಿದ ಬಗ್ಗೆ ಪರಾತ್ಮಾಪವನ್ನು ಪ್ರಕ್ರಿಯಾಪಿಸಿ ಸ್ವೇಚ್ಛಿಂದ ನಡೆಯುವ ಬಗ್ಗೆ ವಚನ ಕೊಡಿರಿ."

"ಅಯ್ಯ ಸಮಾಪ್ತಿರೆ, ನಾನು ಪಾಭೂತನಾಗಿ ನಿಮ್ಮ ಕೈಯಲ್ಲಿ ಸಿಕ್ಕಿರುವೆನೆಂದು ಪ್ರೇಮದ ಮಾತಿಸಿದ ನನ್ನನ್ನು ಬಂಧಿಸಿ, ಕ್ರಮಾವಾನಚೀಡಬೇಕಂದು ಹೇಳಿದ ನಿಮ್ಮ ಮಾತಿನ ಅರ್ಥವು ನನಗೆ ತನ್ನಾಗಿ ಆಯಿತು. ಜೀವ ಹೋದರೂ ನಾನು ಕ್ರಮೇಯನ್ನು ಯಾಡಿಸುವದಿಲ್ಲ. ಈ ಶಾಂಭುಬ್ರಹ್ಮನನ್ನು ಅಲ್ಲಾ ಸ್ತಳಲ್ಲಿದೆ ಮತ್ತು ರಲ್ಲಿಯೂ ತಲೆ ಚಾಗಿಸತಕ್ಕವನಿಲ್ಲ."

“ಕರ್ಯಾಬ್ದಿನೆಂದರೆ, ಹಿಂದುಗಳಾದ ನಾವು ಪರಮಾತ್ಮನನ್ನು ಸ್ತುತಿಸುವೇನು; ಮಹಿಮ್ಮದಿಂದು ನಿಂತು ಅಲ್ಲಾನನ್ನು ಪ್ರಾರ್ಥಿಸುವಿರಿ. ನಾವನಾತ್ಮಭೇದದಿಂದ ನಮ್ಮ ನಿಮ್ಮ ಅರಾಧ್ಯ ದೇವತೆಗಳು ಬೇರೆಯೆಂದು ತಿಳಿಯಲಾಗೇದು. ಹಿಂದು-ಮುಸಲ್ಮಾನರಲ್ಲಿ ಸೈಹಂಬಂಧನನ್ನು ಕಾಯುವ ಬಗ್ಗೆ ಅಲ್ಲಾನನ್ನು ಸ್ವಾರಿಸಿ ಹೇಳಿ. ನಾನು ಜಯಶಾಲಿಯಾಗಿರುವನೇನೆಂದು ಬಲಾತ್ಮಾರದಿಂದ ಅಲ್ಲಾದ ಕಾರ್ಯಕ್ರಮಕ್ಕೆ ಹಕ್ಕಿಬೇಕೆಂದು ನಾನು ಇಚ್ಛಿಸುವದಿಲ್ಲ. ನಿಂತು ಅಲ್ಲಾನನ್ನಿಂದ ಕ್ವಮೇಯನ್ನು ಬೇಡಣವೆಕ್ಕೆ ಹಿಂಜರಿಯುವದೇಕೆ? ಸೆರೆಯಾಳುಗಳಂತೆ ಕ್ವಮಾಯಾಚನೆ ಮಾಡಿ ಜೀವವನನ್ನು ಇಸಿಕೊಂಡು ಸ್ವದೇಶಕ್ಕೆ ಹೋಗಬೇಕೆಂದು ಹೇಳುತ್ತಿರುವೇನೆಂದು ನಿಂತು ತಿಳಿದುಕೊಳ್ಳದೆ, ಭಾವಿ ರಾಮೋನ್ನು ತಿಗಾಗಿ ವಿಶ್ವಾಧಮ್ಮವನ್ನು ಸನೇದು ಹೇಳುತ್ತಿರುವೆನೆಂದು ತಿಳಿಯಿರಿ. ನಿಂತು ಪಶ್ಚಾತ್ತಾಪವನನ್ನು ವ್ಯಕ್ತಪಡಿಸಿ ಮುಂದೆ ಹಿಂದುಸ್ತುನದ ಮೇಲೆ ದಂಡಿತ್ತಿ ಬರುವದಿಲ್ಲಿಂದು ವಾತು ಕೊಡಬೇಕು.”

“ಆಯ ಸಮೃದ್ಧಿ, ನಿಂತು ಹೇಳಿದಂತೆ ಕೇಳಿ, ಜೀವಿಸಿರುವದಕ್ಕಿಂತ ಮರಣವು ಮೇಲೆಂದು ನಾನು ತಿಳಿಯುತ್ತಿರುವೇನು. ನಿಂತು ಸನಗಿ ಯಾವ ತಿಕ್ಕೆಯನ್ನು ವಿಧಿಸುವಿರೋ, ಅವನ್ನು ಅನುಭವಿಸುವದಕ್ಕೆ ನಾನು ಸಿದ್ಧಿಸಿರುವೇನು.”

“ಯವನೆ ವೀರರೆ, ನಿಮ್ಮ ಕ್ಷಯನ್ನೆಯು ತಪ್ಪಾದ್ವಿರುವದು. ಸನ್ನಿಲ್ಲ ಕ್ವಮೇಯನ್ನು ಬೇಡಬೇಕೆಂದು ನಾನು ನಿಮಗೆಲ್ಲಿ ಹೇಳುವೇನು?”

“ನಿಮ್ಮ ವಾತಿನ ಸಾರಾಂಶವು ಯಾಗಿರುವದು.”

“ಕರ್ಯಾಬ್ದಿನೆಂದರೆ, ನಾನು ಯಂತ್ರದ್ವಿಕ್ಕೆ ಬಳಜಾಗಿ ಆಂಜುತ್ತಿರುವೇನು. ನಮ್ಮ ರಾಕ್ಷಸಿ ಲಾಲಸೆಗಾಗಿ ಪ್ರಜಿಗಳ ರಕ್ತವನನ್ನು ಘೂಮಿಗೆ ಚೆಡುವದಕ್ಕೆ ನನ್ನ ಮನಸ್ಸು ಹಿಂಜರಿಯುವದು. ಅಂತೆಯೇ ಯಾವುದ್ದು ಪ್ರಸಂಗವನನ್ನು ತಪ್ಪಿಸಬೇಕೆಂದು ಹಿರಣ್ಯಸಹಿತಾಗಿರುವೇನು. ನಿಮ್ಮನ್ನು ಕಾರಾಗ್ರಹದಲ್ಲಿಉಪಯಾಗಿ, ಇಲ್ಲವೇ ಕೂರತನ ದಿಂದ ನಿಮ್ಮ ಕೊಲೆ ಮಾಡಿಸಿದರೆ ಯುದ್ಧಪ್ರಸಂಗವು ತಪ್ಪಿಸಬೇಕೆಂದು ನಾನು ತಿಳಿರುವದಿಲ್ಲ. ಹಾಗೆ ಮಾಡುವದರಿಂದ ವ್ಯೇಮನಸ್ಸು ಮತ್ತಿನ್ನು ಪ್ರಖರವಾಗಿ ರಾಜ್ಯಕ್ಕೆ ಗಂಡಾಂತರಪ್ರೌದ್ಯಗಳನ್ನು ಒಂದೆ ಕೊಂಡಂದು ಸಂಬಂಧಿಸಿರುವದರಿಂದ ಪರಸ್ಪರರಲ್ಲಿ ಮೈತ್ರಿಯು ದೃಢವಾಗಿರಬೇಕೆಂದು ನಾನು ಅಶಿಷವೇನು. ಹೇಳಿ, ನಿಂತು ಇನ್ನು ಮೇಲೆ ಹಿಂದುರಾಜ್ಯದ ಮೇಲೆ ದಂಡಿತ್ತಿ ಬರುವದಿಲ್ಲವೆಂದು ಸ್ವಾಪಾಗಿ ಹೇಳಿ. ನಾವು ಏಕ್ಯದಿಂದಿಂದ ದೇಶದೊಳಗಿನ ಶಿಳಾಭ್ಯಾಸಿ ಯಾಗುವದು; ಪರಾಷ್ಟರಗಳ ಭಯವು ನಿವಾರಣೆಯಾಗುವದು. ನಾನು ಕೇವಲ ಹೇಡಿತನದಿಂದ ಹೀಗೆ ಬಿಸ್ತುಯಿಸುವೆನೆಡು ನನ್ನ ವಾತನ್ನು ತಿರಸ್ಕರಿಸಬೇದಿ. ಸಾರಾಸಾರ ವಿಚಾರಮಾಡಿ ಒಡಂಬಡಿಕೆ ವಾಡಿಕೊಳ್ಳಿ” ಎಂದು ಪ್ರಧ್ಯೇರಾಜನು ಅಂತಃಕರಣಪೂರ್ವಕವಾಗಿ ಸುಧಿವನು.

ಪ್ರಧ್ಯೇರಾಜನ ಪ್ರಿಯರು, ಪಜಾವತ್ತಲತೆ, ಪರದನ್ನಾರ್ಹಿಸಿದ್ದನು ತೀವ್ಯ

ಕೂಟುಂಬಿಕ ಪ್ರತ್ಯೇ, ಸಮಾಜಾಭುದ್ವಿ ಮೌದಲಾದ ಉತ್ತಮೋತ್ತಮ ಸದ್ಗುಣ ಗಳನ್ನು ಸೋಂಡಿ, ಶರಾಬುದ್ದಿನಫೋರಿಯು ಅನೆಂದರವರಹನಾದನು. ಆಗ ಆವೆ ನೆಲ್ಲಿರು ತಾಮಸ ಗುಣಗಳು ನಾಶಪಾಗಿ ಸಾತ್ವಿಕ ಪ್ರತ್ಯೇಯು ಸೇಲಿಗೊಂಡಿತು. ಅವನು ಪ್ರಧ್ಯೇರಾಜನನ್ನು ಕುರಿತು:—

“ಪ್ರಧ್ಯೇರಾಜರೀ, ನಿಮ್ಮಲ್ಲಿಯ ವಿಶ್ವಧರ್ಮವನ್ನು ಮೋಡಿ ಪರಮಾನಂದವಾಯಿತು. ಆಕುಂಚಿತ ದೃಷ್ಟಿಯವರಾದ ನಾವು ಈವಲ ಸ್ವಾಧ್ಯಾದ ಕಡೆಗೆ ದೃಷ್ಟಿಯುಖ್ಯಾಪರುವೇನು. ನೀವು ನಿಮ್ಮ ದೇಶವರ್ಷೇ ಅಳ್ಳಿ; ಇಡೀ ವಿಶ್ವವೇ ಸುಖಿ ಸ್ವಾತಂತ್ರ್ಯದಲ್ಲಿ ಬಾಳಬೇಕೆಂದು ಸಾಹಸಬಡತೊಡಗಿರುವಿರಿ. ಧನ್ಯರು! ವಿಶ್ವಕೂಟುಂಬಿಗಾರಾದ ನೀವು ಪರಮ ಧನ್ಯರು! ನಾನು ಅಜ್ಞತನದಿಂದ ಮನಬಂದಂತೆ ಆಚರಿಸಿದನ್ನು ನೀವು ಕೂಪಿಸಿರಿ. ಇನ್ನು ಮೇಲೆ ನಾನು ಹಿಂದುಗಳೊಡನೆ ಸ್ವೇಚ್ಛಾದಿಂದ ಸದೆಮಕೊಳ್ಳುವೇನು.”

ಓಗ ಶರಾಬುದ್ದಿನನು ಸುಡಿದ ಕೂಡಲೇ ಪ್ರಧ್ಯೇರಾಜನು ಅವನನ್ನು ಆಲಿಂಗಿಸಿದನು. ಒಡಂಬಡಿಕೆಯ ಪತ್ರಿಕೆಯು ಬರೆಯಲ್ಲಿ ಟ್ರೈ ಅದರ ಮೇಲೆ ಶರಾಬುದ್ದಿನನು ರುಜು ವಾಡಿದನು. ಪ್ರಧ್ಯೇರಾಜನು ವಿಶ್ವಧರ್ಮವನ್ನು ಅರಿತವನಿದ್ದುದರಿಂದ ಶರಾಬುದ್ದಿನನ ಮನಸ್ಸನ್ನು ಒಲಿಸಿಕೊಂಡು ಒಪ್ಪಂದ ಮಾಡಿಕೊಂಡನು. ಆಗ ಒಲಗಾದಲ್ಲಿ ‘ಒಂದೂ ಮುಸಲಮಾನಕಿ ಜಯಿ!’ ಎಂದು ಜಯಘೋಷಣೆ ಮಾಡಲ್ಪಟ್ಟಿತು!

೧೦ ಸ್ವಯಂವರ

“ದೇವಿ, ಸ್ವಯಂವರದ ವೇಳಿಯು ಸಮಾಪಿಸಿತು; ಚೀಗನೆ ಮಾಲೆಯನ್ನು ನಿಧ್ಯಪಡಿಸಿಕೊಳ್ಳಿರಿ.”

“ಚಿತ್ತರೇಖ, ಯಾರಿಗಾಗಿ ಮಾಲೆಯನ್ನು ನಿಧ್ಯಪಡಿಸಬೇಕೇ? ನಾನು ಯಾರನ್ನು ವರಿಸಬೇಕೆಂದು ನಿಶ್ಚಯಿಸಿರುವೇನೋ, ಯಾವ ಮುಹಾಳಯರು ನನ್ನ ಹೃದಯಾಕಾಶವನ್ನು ವ್ಯಾಪಿಸಿರುವರೋ, ಆ ನನ್ನ ಪ್ರಾಣನಾಥರು ಆಗಮಿಸದಿದ್ದ ಮೇಲೆ ನಾನು ಮಾಲೆಯನ್ನು ನಿಧ್ಯಪಡಿಸುವ ಅವಶ್ಯಕತೆಯೇನು? ನನ್ನ ಹೃದಯ ಸಮ್ಮಿಳಿರು ಬಾರದಿದ್ದ ಮೇಲೆ ನಾನು ಸ್ವಯಂವರ ಮಂಟಪದಲ್ಲಿ ಹೋಗಲೇಕೆ? ಚಿತ್ತರೇಖೇ, ಇನ್ನಾದರೂ ಅವರು ಬರಬಹುದೇನೇ?”

“ದೇವಿ, ನೀವು ಪ್ರಧ್ಯೇರಾಜರಲ್ಲಿ ಹೇಗೆ ಧ್ಯಾನಸ್ಥರಾಗಿರುವಿರೋ, ಅದರಂತೆ ಅವರಾದರೂ ನಿಮ್ಮ ಸ್ವರಣೆಯಲ್ಲಿ ನಿರತರಾಗಿರುವರು. ದೃಢ ಮನಸ್ಸನಿಂದ ಅವರು ನಿಮ್ಮನ್ನು ವರಿಸುವ ಬಗ್ಗೆ ಒಪ್ಪಿರುವರು. ರಾಜಕಾರಣದಲ್ಲಿ ನಿರತರಾದ ಅವರಿಗೆ ಯಾವ ವಿಷ್ಣುಗಳೊದಗಿ, ಸ್ವಯಂವರಕ್ಕೆ ಬರುವದಕ್ಕೆ ಆತಂಕವಾಯಿತೆಂಬದನ್ನು ಈಗ ಯಾರು ಹೇಳಬೇಕು?”

“ఆవరు బారదిద్దరే హేగే మాడబేకు?”

“ననగే ఈ విషయదల్లి యావదూ తిలియడాగిదే. పృథ్వీరాజరు ఇల్లిగే బారదిరలిక్కే కారణవేనేంబదన్న నీవు ఆరితువిరేను?”

“ఆవరు నన్న మేలిట్టు ప్రేమవన్న తెగెదుచూకిరిబకుదెందు తక్క సువేయా?”

“భీ! కాలత్రయదల్లియూ కాగాగెను. నిమ్మ మానసపతిగళు ఇల్లి బారద కారణవు ఈగ నన్న లక్ష్మీదల్లి బంతు.”

“ఆదేను?”

“రాజసాయ యాగపన్న మాడి తావు అధిరాజరేనిసికోళ్ళబేచేందు నిమ్మ తండెయవరు సాయస మాడివరస్తే? కష్టు-కాణిచేగళ్లన్న తెగెదు కొందు యాగక్కే బరబేచేందు ఆవరు పృథ్వీరాజరిగే తిలిసిద్దరంతే! ఆధి రాజరూ, మానధనరూ, విక్రమతాలిగళూ ఆద ఆవరు మాండలికరిందు హేళిసికోళ్ళువరేంకే? ఆపమానకారకాద స్ఫుళక్కే యోగబారదెందు ఆవరు స్వయంవరక్కుదచూ బురలిల్ల. నీవు ఆవర ఆశేయన్న ఒడియ బెండిరి.”

“స్వయంవరవన్న సద్గుక్కే నిల్లిసువ బగ్గె నాను తండెయవరిగే హేళు కొళ్ళువేను.”

“హాగే మాడివరే యోగ్యవేసిశబ్దుచేందే?”

“ఆదక్కే నాను మాడలేను?”

“సంయుక్తుడేవియవరే, సనగోందు విజారవు తోచిచే. ఆదరంతే నడెయువదక్కే నీవు ఒప్పిదరే ఒలోతాగువదు.”

“చిత్రరేఖీ, నాను దిబ్బుధుకాగిరువేను. నీను ఈ కాయిదల్లి నేనగే మాగివరశక్తాగి శుభోఽయవన్నంటు మాదు.”

“రాజసాయయాగక్కే పృథ్వీరాజరూ సమరసింహరూ బరలిల్లవేందు నిమ్మ తండెయవరు ఆవరన్న ఆపమాన బడిసువు ఉద్దేశదింద ఆవరింఫర ప్రతిమేగళన్న చిన్న-బెంగళింద మాడిసి, ద్వారపాలకరంతే స్వయంవర మంటపద బాగిలల్ల నిల్లిసిరువరు. నీవు పృథ్వీరాజర చిన్నద ప్రతిమేగే మాలీయన్న కూచేరి.”

“సఖి, ఒళ్ళీ హంచిచేయన్న హుడుకచే. ఈ యుక్తియింద మనోభిష్టవు ఈడేరువదరల్లి సండేహవిల్ల.”

“డేవి, నిమ్మ ప్రాణనాథరిగాగి మాలీయన్న కట్టురి.” ఎందు చిత్ర రేఖియు సుడిద కూడలే సంయుక్తయు అందే అరభుత్తిరువ నవ కుసుమగ

ಇನ್ನು ತನ್ನ ಮನೋರಹಮಣಿಗಾಗಿ ಎತ್ತಿತೊಡಗಿದಳು.

ಚಿತ್ರರೇಚೆಯು ಸಂಯುಕ್ತೀಯ ಪ್ರೇಮಪತ್ರಿಕೆಯನ್ನು ಪ್ರಧಿಪೀರಾಜನಿಗೆ ಮುಟ್ಟಿಸಿದ್ದಳು. ಅವನು ಆ ಪತ್ರವನ್ನು ಓದಿದೊಡನೆಯ ಸಂಯುಕ್ತೀಯಲ್ಲಿ ಪರ ನೂನುರಾಗನ್ನಿಂದವನಾದನು. ಚಿತ್ರರೇಚೆಯ ಮುಖದಿಂದ ಅವಳ ಗುಣ-ಮಾನ ಶೀಲಗಳನ್ನು ಕೇಳಿ, ಅವಳನ್ನು ವರಿಷಬ್ಜಿಕೆಂದು ನಿಶ್ಚಯಿಸಿಕೊಂಡನು. ಯಾವಾಗ ಸಂಯುಕ್ತೀಯ ದರ್ಶನದಿಂದ ಸೇತ್ತುಸುಫ್ಫ್ರೆಯೋಂದುವೇನೋಂ, ಯಾವಾಗ ಆ ನಾರ್ಪರಕ್ಕಾರ್ತಿನನ್ನು ವರಂಭಿ ಘರ್ಜನಾಗುವೇನೋಂ, ಎಂದು ಅವನು ಅತ್ಯಾತ್ಮರಪಟ್ಟಿನು. ಜಯಂತಿನಾನು ತನ್ನನ್ನು ಓಜಸ್ವಾಯವಾಗಕ್ಕೆ ಮಂಯಾದಯಿಂದ ಬರಮಾಡಿ ಕೊಳ್ಳಲಿವನೆಂದೂ, ಆಗ ತನ್ನ ಮನೋರಹಾರಿಯು ದರ್ಶನಲೂಭವಾಗುವದೆಂದೂ ಅವನು ಭಾವಿಸಿದ್ದನು. ಈದೆಗೆ ಅವನ ಕಲ್ಪನೆಯು ಏಷರೇತವಾಯಿತು. ಮಾನ ಧನಸಾದ ಪ್ರಧಿಪೀರಾಜನು ಜಯಂತಿನೆನ್ನ ಅವಮಾನಚಾರಕ ಆಮಂತ್ರಣವನ್ನು ಸ್ವೀಕರಿಸುವನೇಕೆ?

ರಾಜಸೂಯವಾಗದ ಸಮಾಪ್ತಿಯಾದೊಡನೆಯೆ ಸಂಯುಕ್ತೀಯ ಸ್ವಯಂ ಪರಷ್ಪ ಸದೆಯುವದೆಂಬದನ್ನು ಕೇಳಿ ಪ್ರಧಿಪೀರಾಜನು ಗಾಬರಿಯಾದನು. ಸಂಯುಕ್ತೀಯು ತನ್ನಲ್ಲಿ ನಿಜವಾಗಿ ಪ್ರೇಮವಿಟ್ಟಿರುತ್ತಿರೆ, ಸ್ವಯಂವರ ಕಾಯ್-ಕ್ಷೇತ್ರ ಸಮೃತಿಿಂದ ಥೇಕೆಂದು ಅವನು ಅವಳ ನಿಮು-ಲ ದ್ವಾರಾಯಿದ ಬಗ್ಗೆ ಸಂಯುವಜತೊಡಗಿದನು. ಅವಳ ತಂದೆಯ ಒತ್ತುಸೀಗಾಗಿ ಸ್ವಯಂವರ ಕಾಯ್-ಪ್ರಾರಂಭವಾಗಿರುವ ದೆಂದು ಅವನು ಕಲ್ಪಿಸಿದನು. ಪ್ರೇಮವಯವಿಯಾದ ಸಂಯುಕ್ತೀಯು ಬಲಾತ್ಮಕರ ದಿಂದಬಾರಾ ಅಸ್ತರನ್ನು ವರಿಸುವಂತಹ ಪ್ರಿಯಿಲ ಮನೋರ್ಪತ್ತಿಯವಳಿಬಂಧುದೇ ನೇಂದು ಅವನು ಯೋಚಿಸತೊಡಗಿದನು. ಚಿತ್ರರೇಚೆಯು ಅವಳ ಸ್ವಭಾವ ವರ್ಣನೆಯನ್ನು ಬರಳವಾಗಿ ಹಾಬಿಡಿಸಿನ್ನು ಸಂಸಪಿಗೆ ತಂದು, ಅವನು ಮನಸದಲ್ಲಿ ಧೈಯ ತಾಳಿದನು. ತಾನು ಸ್ವಯಂವರಕ್ಕೆ ಬಾರವಿಟ್ಟ ಕಾರಣವನ್ನು ತಿಳಿ, ತಡ್ಡ ಮೇಲೆ ವಿಶಾಧಿ ಪ್ರೇಮವೃಜ್ಞವಾಗಿರುತ್ತಿರೆ ಸ್ವಯಂವರ ಕಾಯ್-ವನ್ನು ನಿಲ್ಲಿಸಬಿಡಬೇಕೆಂದು ಅವನು ಸಂಯುಕ್ತೀಗೆ ಪತ್ರಿಕೆಯೋಂದನ್ನು ಬರೆದು, ಅದನ್ನು ಅಬ್ದವಿಂಬಾವ್ಯಾಧಿ ಸಮಾಪ್ತಿನಾದ ಮನ್ಯಾಡಾಕುವಿನ ಕಡೆಗೆ ಕೊಟ್ಟಿ ಕಳುವಿದನು. ಸಂಯುಕ್ತೀಯು ದಿಲ್ಲಿಗೆ ಬರಲೊಸ್ತಿದರೆ ಅವಳನ್ನು ಅತ್ಯುಂತ ಟಾಗ್ರೆತೆಯಿಂದ ಕರೆದುಕೊಂಡು ಬರಬೇಕೆಂದು ಅವನು ಮನ್ಯಾನಿಗೆ ಹೇಳಿದ್ದನು.

“ಚಿತ್ರರೇಚೆ, ತಂದೆಯವರು ಮಾಡಿದ ಅವಮಾನವನ್ನು ನುಂಗಿಕೊಂಡು, ಅವರು ಸ್ವಯಂವರಕ್ಕೆ ಬಾದರೆ ಬಂಗಾರದಂತಹ ಕೆಲವಾಗುವಂದು.” ಎಂದು ಸಂಯುಕ್ತೀಯು ಸಿಂಧಾಗಿದ್ದ ಮಲ್ಲಿಗೆಯ ಮಾಲೆಯಲ್ಲಿ ನಡುನಡುವ ಸೇವಂತಿಗೆ ಗುಲುಬಿ ಹೊಗಳನ್ನು ಕಟ್ಟಿಕ್ಕೆ ಸುಂದಿದಳು.

“ನಿಮ್ಮ ತಂದೆಯವರಿಂದ ಅನುಚಿತವು ಫ್ರಿಸಿದರಿಂದಲೇ ಅವರು ಇಲ್ಲಿಗೆ

బరువదన్ను నిల్లిసిదదు. దేవియవరీ, అవరు నిమ్మ చర్చన-సదవాసగళిగాగి ఎష్టు ఆతురగొండిరువబెంబదన్ను దేకువదక్కే నన్న భాషేయల్లికట్టగళే దోరియబొల్లవు.”

“నన్న దైవపు ఒకితీల్లవాస్తవించలే ఐగాగిరబచుచు.”

“అపెదు బాదెద్దిరేనాయితు? ఆపర ప్రతిమేగి మాలే యాచిచచే తపరన్ను వరిసిదంతాగువచు. దేవి, సీవు మాక్ర ఒక్కే గట్టిగరాగబేళాగువదెంబదన్ను మరియబేడిరి.”

“అచేకే?” ఎందు సంయుక్తియు ఆతురదించ కేకిచేసు.

“పృథివీరాజరన్ను వరిసువదక్కే నిమ్మ తండే-తాయిగళ ఒప్పిగి దోరియలారచు, సీవు తపర ప్రతిమేగి మాలే యాచిచచె.....”

“యాచిచరేనాగువచు? ఆపరు నన్న మేలే కుఢ్చరాగువరు; మనిచిడిశువరు; ఇల్లవే మనించి శాసన మాడువచు. నాను తప్పగళీల్లవన్ను అనుభవిసువదక్కే సిధ్య ఇరువైను. నన్న మనస్సిన నిధారచ్చ మేరుగింగితలూ అచలవిరువచు. వరిసిదచే పృథివీరాజరన్నే వరిసువేను; ఇల్లదిష్టరే ఆజన్మ అవివాహితకాగిరువేను.....”

సంయుక్తియు మంధ్యదల్లి బాయింయాచి ఒఁగే నుడియుత్తె లిష్టాళు. అష్టరల్లి మనాన్నాడాకుపు అల్లిగి బంచు:—

“దేవి, నిమ్మ ద్వాదయుచేవతీగళు వత్తప్రతిచువదు.” ఎందు సుడిచు అవళ కృయల్లి పృథివీరాజన పత్రవన్ను చోట్టును. ఆవళు ఆ వత్తవన్ను తీగిదుకొండు ఓదిసోఁడత్తొడగిదఱు. ఆదన్ను ఓండుత్తిదువాగలే ఆవళ ముఖపు ఆరళతు. ఎళ్ళనగియ ప్రచారదించ ఆదు మత్తిష్టు దోభాయ తూసువాగి చాణతొడగితు. మనాన్నాను ఆవళ స్టగ్రాయ సౌందర్యఫన్ను ల్రోడి బెరగాగి, తన్న ఒడియునిగి ప్రవ్రఫ్పణ్యదినదలే ఇంతచ స్త్రీ రత్నపురీయితెందు ఆశందగొంచు, ఆవళన్ను భయ-భక్తియింద సోఁడాడగిదను.

“స్ట్రేయివరద వేళీయల్లి పత్రముఖదించలాడచూ చర్చనవిత్తుదు.” ఎందు ఆశందోధ్యార తెగిదు, సంయుక్తియు:—“చిత్రపేశ, నమ్మ తుక్కము నిజవాయితు. ఆపరేనూ ఇల్లిగి బరువదిల్ల. ఒప్పిగియిష్టరే ఈ మనాన్నాడాకువనోడనే హోరపుబరబేంచూ, ఆవను సురక్షిత రీతియింద దిల్లిగి కరకొండు బరువనేండూ ఆవరు తిళిసిరువచు. నాను ఒమ్మెలే ఇట్టింద జేగి హోరపు కోఁగలి?”

మనాన్నాడాకువన దేసరు కేళిదోడసేయు జిత్రేపేయు మెట్టిబిడ్డు

ಅವನ ಮುಖವನ್ನು ದಿಟ್ಟಿಸಿ ಸೋಡಿದಳು. ಒಂದಕ್ಕೆ ತನ್ನ ತಂಡೆ-ತಾಯಿಗಳನ್ನು ವಧಿಸಿದವನು ಇವನೇ, ಎಂಬು ತಿಳಿದ ಕೂಡಲೆ ಅವಕು ಖಿಗೊಂಡುಕು. ಅವನ ಶರಭಾವ, ರಾಜನಿಸ್ತೇ, ಕಾರ್ಯದಕ್ಷತೆ ಮೊದಲಾದ ಗುಣಗಳು ಪರಶ್ವಣದಲ್ಲಿ ಅವಳ ಲಕ್ಷ್ಯಕ್ಕೆ ಬಂದ ಕೂಡಲೆ ಶಾಂತಳಾದಳು. ಆಗ ಅವಳು ಸಂಯುಕ್ತೀಯನ್ನು ಕುರಿತು:—

“ಒಮ್ಮೆಲೇ ಇಲ್ಲಿಂದ ಹೋಗುವದರಿಂದ ನಿಮ್ಮ ತಾಯಿ-ತಂಡೆಗಳು ಕ್ಷುಭ್ರಾಗುವರು. ಮುಂದೆ ಪ್ರಸಂಗಪ್ರೇರಿದಿದಂತೆ ನಡೆಯಲಿಕ್ಕೆ ಬಂದಿಂತು; ಸದ್ಯಕ್ಕೆ ಈ ಕೆಲಸವು ಬೇಡ.”

“ನೀನು ಚಿತ್ತರೇಖೆಯಲ್ಲವೇ?” ಚಿತ್ತರೇಖೆಯ ದ್ವಾರಿಯನ್ನು ಗುರುತಿಸಿ, ಮನ್ನಾಡಾಕುವ ಹೀಗೆ ಕೇಳಿ:—“ಓಹೋ! ಅವರಾಧವಾಯಿತು. ನೀವು ಬಟ್ಟಿಂಡಾಗಡದ ರಾಣಿಯವರಾದ ಚಿತ್ತರೇಖಾದೇವಿಯವರಲ್ಲವೇ?”

“ಹೋದು.” ಎಂದು ಚಿತ್ತರೇಖೆಯು ಸುಧಿದಳು. ಆಗ ಮನ್ನಾನು:—ದೇವಿ, ನೀವು ನನ್ನಾಡನೆ ಬರುತ್ತಿದ್ದರೆ ಈಗಲೇ ನಡೆಯಿರಿ. ರಾಜಧಾನಿಯ ಬಳಿಯ ಅರಣ್ಯದಲ್ಲಿ ನನ್ನ ಸೇನೆಯು ಸಿದ್ಧವಿದೆ. ಸ್ವಲ್ಪ ವೇಳೆಯಲ್ಲಿ ಇಲ್ಲಿಂದ ದಾಟಿ ಹೋಗಿ ಗುವದಕ್ಕೆ ಬರುವಂತಿದೆ. ನಿಮ್ಮ ಒಟ್ಟಿಗೆಯಿದ್ದರೆ ಕರೆದುಕೊಂಡು ಬರುವದಕ್ಕಾಗಿ ಮಹಾರಾಜರವರು ಹೇಳಿರುವರು.

“ಆಗ ನನಗೆ ಬರುವದಕ್ಕೆ ಮಾರ್ಗವಿಲ್ಲ. ಸ್ವಯಂವರದಲ್ಲಿ ಅವರ ಸ್ವರ್ಣಪುತ್ರಳಿಗೆ ಮಾಲೆ ಹಾಕಬೇಕೆಂದು ನಾನು ನಿರ್ಧರಿಸಿರುವೆನು. ಈ ಸಂಗತಿಯನ್ನು ನಿನ್ನ ಬಡೆಯಿರಿಗೆ ತಿಳಿಸು. ಪ್ರಸಂಗಪ್ರೇರಿದಿರೆ ನಾನು ಅವರಿಗೆ ತಿಳಿಸುವೆನು; ಆಗ ನನ್ನನ್ನು ಕರೆದುಕೊಂಡು ಹೋಗಲೊಬ್ಬರೆಕೆ? ಮೊದಲಿನಿಂದ ನಾನೇ ಗೊಂದಲ ವೆಜ್ಜಿಸುವದಕ್ಕೆ ಹೋಗುವದಿಲ್ಲ.” ಎಂದು ಸಂಯುಕ್ತೀಯು ನುಡಿದಳು. ಕೂಡಲೇ ಮನ್ನಾನು ಅವಳಿಗೆ ಸಮನ್ವಾರ ಮಾಡಿ ಅಲ್ಲಿಂದ ಹೊರಟಿನು. ಅಷ್ಟರಲ್ಲಿ ವಿಪುಲಾದೇವಿಯು ಅಲ್ಲಿಗೆ ಬಂದು:—

“ಸಂಯುಕ್ತಿ, ಏನವ್ವು ಇದು! ದಾಸಿಯರಿಂದ ಎಲ್ಲ ಕಡೆಗೂ ಹುಡುಕಿಸಿದೆನು. ಇಂತಹ ಅವಸರದಲ್ಲಿ ಉದ್ಯಾನವನ್ನು ಒಡಿದು ಕುಳಿತುಬಿಟ್ಟರೆ ಹೇಗೆ? ನಿನಗೆ ಚಿತ್ತರೇಖೆಯೊಬ್ಬಿದ್ದರಾಯಿತು; ಯಾವ ಪರಿವೆಯೂ ಉಳಿಯುವದಿಲ್ಲ. ಬೇಗನೇ ಏಳು. ಮಾಲೆಯು ಪೂರ್ಣವಾಯಿತೆ? ಏಳು. ಬೇಗ ಏಳು. ಎಲ್ಲ ರಾಜಪುತ್ರರು ಸ್ವಯಂವರ ಮಂಟಪದಲ್ಲಿ ಕುಳಿತಿರುವರು. ಮಹಾರಾಜರು ಬೇಗನೇ ನಿನ್ನನ್ನು ಕರೆದುಕೊಂಡು ಬರುವದಕ್ಕಾಗಿ ತಿಳಿಸಿರುವರು. ಇಂತಹ ಪ್ರಸಂಗದಲ್ಲಿ ಯಾದರೂ ಸ್ವಲ್ಪ ಚಟುವಟಿಕೆಯಿರಬೇಕು. ಹೋ! ಬೇಗನೇ ಏಳು!”

“ಅಮ್ಮಾ, ಇನ್ನೇಕೆ ಅವಸರ ಮಾಡುವಿರಿ? ರಾಜಪುತ್ರರು ಕುಳಿತಿರುವರಿಂದು ನೀಕು ಕಾರ್ಯವನ್ನು ಅಲ್ಲಿಂದಲ್ಲಿಯೇ ಬಿಟ್ಟಿಬಿಡಬೇಕೇನು? ಇಗೊಳ್ಳಿ.

ಮಾಲೆಯನು ಪೂರ್ವಾವಾಯಿತು. ಏಳವ್ಯಾ, ಚಿತ್ರರೇಖೆ, ಸ್ವಯಂವರ ಮಂಟಪಕ್ಕೆ ಹೋಗೋಣ” ಎಂದು ಸಂಯುಕ್ತೆಯನು ನುಡಿದು, ಚಿತ್ರರೇಖೆಯನ್ನೊಂದು ತಾಯಿಯ ಬೆನ್ನೆ ಒಂದೆ ನಡೆದಳು.

ಭವ್ಯವಾದ ಸ್ವಯಂವರ ಮಂಟಪದಲ್ಲಿ ವಂಗ, ಮಾತ್ರವ, ಗುರ್ಜರ, ಲಾಟಿ, ಕನ್ನಾರಿಂಬಿಕ ವೋದಲೂದ ದೇರಗಳ ರಾಜಪುತ್ರರು ತಮ್ಮ ತನ್ನ ಸ್ಥಾನಗಳಲ್ಲಿ ಮಂಡಿ ಸಿದ್ಧರು. ಸಂಯುಕ್ತಿ ಕುವಾರಿಯು ತನ್ನನ್ನೇ: ವಂಡವಕೆಂದು ಪ್ರತಿಯೊಬ್ಬ ರಾಜಪುತ್ರರು ಅಧಿಭಾಸೆಗೊಂಡಿದ್ದರು. ರಾಜಕುವಾರಿಯು ಯಾವಾಗ ಸ್ವಯಂ ವರ ಮಂಟಪದಲ್ಲಿ ಬರುವಳೀಂ ಏನೀಂ: ಎಂದು ಅವರು ಅತ್ಯಾತ್ಮರ ಪಟ್ಟಿದ್ದರು. ಅಸ್ವರಲ್ಲಿ ಅವರು ತನ್ನ ಗೆಳತಿಯಾವ ಚಿತ್ರರೇಖೆಯನ್ನೊಂದು ಮಂಟಪವನ್ನು ಪ್ರವೇಶಿಸಿದ ಕೂಡಲೇ ಅವರು ಸಂಭ್ರಮಗೊಂಡರು. ಸಂಯುಕ್ತೆಯ ಉಚ್ಚತಮ ವಾದ ರೂಪ-ಲಾವಣ್ಯಗಳನ್ನು ನೋಡಿ ಅವರು ವಿಸ್ತೃತರಾದರು.

ಸಂಯುಕ್ತೆಯು ಕೈಯಲ್ಲಿ ಪ್ರಸ್ತುತಾಲೆಯನ್ನು ತೆಗೆದುಕೊಂಡು ರಾಜಪುತ್ರರ ಸಾಲಿನಲ್ಲಿ ನಡೆದಿದ್ದಳು. ಚಿತ್ರರೇಖೆಯೂ ಈವರು ದಾಸಿಯರೂ ಅಲ್ಲಿ ನೇರಿದ ರಾಜಪುತ್ರರ ಪಿಷ್ಟಂಕ್ಕೆ ಗೊತ್ತುವಳಿ ಕೊಡುತ್ತೇ ಅವರೊಡನೆ ಸಾಗಿದ್ದರು. ಇವರು ಗುರ್ಜರ ಯುವರಾಜರು; ಇವರು ಕನ್ನಾರಿಂಬಿಕ ರಾಜಪುತ್ರರು; ಇವರು ವಂಗರಾಜ ತನಯರು; ಇವರು ಶೂರರು; ಇವರು ಗಂಭೀರರು; ಇವರು ಏರರು; ಇವರು ಧೀರರು ವೋದಲೂದ ಸಂಗತಿಗಳನ್ನು ಅವರು ರಾಜಪುತ್ರರೆ ತಿಳಿಸತ್ತೊಡಗಿದ್ದರು. ಒಬ್ಬ ರಾಜಪುತ್ರನೆನ್ನು ದಾಟಿ ಮುಂದೆ ಸಾಗಿದೊಡನೆಯೇ: ಮುಂದಿನ ರಾಜಪುತ್ರನು ಸಂಭ್ರಮಗಳ್ತುತ್ತಿದ್ದನು; ಹಿಂದಿನವನು ಮುಖಿಸನ್ನು ಕೆಳಗೆ ಹಾಕುತ್ತಿದ್ದನು. ಈ ಬಗೆಯಾಗಿ ಎಲ್ಲ ರಾಜಪುತ್ರ ಸ್ಥಿತಿಯಾಗಿತ್ತು. ಸಂಯುಕ್ತೆಯು ಯಾವ ರಾಜಪುತ್ರರಿಗೂ ಮಾಲೆಯನ್ನೇ ಹಾಕಲಿಲ್ಲ. ದಾಸಿಯರ ವಣಿನೆಯನ್ನು ಸಹಿತ ಕೆಚ್ಚಾಗಿ ಕೇಳಿದೆ, ಅವರು ನೇಗಡಿದೆ ಮುಂದೆ ಸಾಗಿ ಮಂಟಪದ ಬಾಗಿಲ ಬಳಗೆ ಬಂದಳು. ಅಗ ಅವರು ಚಿತ್ರರೇಖೆಯನ್ನು ಕುರಿತು:—

“ಈ ಪ್ರತಿಮೆಗಳು ಯಾರವು?” ಎಂದು ದ್ವಾರವಲ್ಲಿಯ ಸುವರ್ಣ-ರೌಪ್ಯ ಪ್ರತಿಮೆಗಳನ್ನು ತೋರಿಸಿ ಕೇಳಲು, ಚಿತ್ರರೇಖೆಯು:—

“ದೇವಿ, ಇದು ದಿಲ್ಲಿಯ ಸಮ್ರಾಟಿರಾದ ಸ್ಥಾಪಿತರಾಜರಾದು; ಈ ಪ್ರತಿಮೆಯು ಮೇವಾದದ ರಾಜಾ ಸಮರಿಂಬರಾದು.”

ಹೀಗೆ ಚಿತ್ರರೇಖೆಯು ದೇಖಿದ ಕೂಡಲೇ, ಸಂಯುಕ್ತೆಯು ಷಟ್ಕ್ರಿಯಾಜನ ಸುವರ್ಣ ಪ್ರತಿಮೆಗೆ ತನ್ನ ಕೈಯಾಳಿನ ಮಾಲೆಯನ್ನು ಹಾಕಿದಳು. ಈ ಸ್ಥಿತಿಯನ್ನು ನೋಡಿ ಎಷ್ಟು ರಾಜಪುತ್ರರು ದಂಗಬಡಿದರು; ಅವರಲ್ಲಿರೂ ಜಯಚಂದ್ರನ ಮೇಲೆ ಖತ್ತಿಗೊಂಡರು. ತಮ್ಮಿಳಿರ ಅವವಾದ ವಾಪರ್ವೇಕೆಂದೇ ಇವನು ಬಂದಿ ಸೂರ್ಯಕನಾಗಿ ಹೀಗೆ ಕಾರಣ ಮಾಡಿದನೆಂದು ಈ ರಾಜಕುಡಿಗೊಂಡು ಇಂ-

ಹುಣ್ಣಿ ರಾದರು. ಸ್ವಾಯಂಪರ್ವತೀ ಭೂರುಂಕರ ಗೋಂಡಲವೇ ಇನ್ನ ಉತ್ತರ ಓವ್ನೆ ಹೊರತೊಮ್ಮೆಗಳು. ಇವುಗಂಡೆನ್ನು ಎಷ್ಟು ಅಂತಿಮ ಮಾರ್ಗ ಈ ಮಾತ್ರಾ ಟೀ ವನ್ನು ನೋಡಿ ಸಂತತ್ತು ರಾದರು. ಈನ್ನು ಮಾರ್ಗ ಬುದ್ಧಿ ಇಂಥಾಗಿ ಮಾರ್ಗದೂ, ನಾಳಿನ ದಿವಸ ಸ್ವಾಯಂಪರವನ್ನು ಸಾಗಿಸುವಾಗಿ ಇದು ಜಯಂಪ್ರಸ್ನೆ ಅವರೆಲ್ಲಿಗೆ ಹೇಳಿ ರೂಪತೆಯನ್ನು ಕಾಪ್ಪಿಸು. ಒಮ್ಮೆ ಸ್ವಾಯಂಪರವಾದ ಮೇಲೆ ಮತ್ತೀತರ ಸ್ವಾಯಂಪರನ್ನು?

೧೨ ದೃವಲೀಲೆ!

ಸ್ವಾಯಂಕ್ರಿಯು ಪ್ರಾಧ್ಯಾರಾಜನ ಪ್ರತಿಮೆಗೆ ಮಾಲೀಯನ್ನು ಹಾಕಿ ಸ್ವಾಯಂಪರಕ್ಕೆ ಬಂದ ರಾಜಪುತ್ರರಾಜು ಭಗ್ನಿ ಮನ್ಯೇ ದೇಖರನ್ನಾಗಿ ಮಾಡಿದ್ದ ರಿಂದ ಜರು ಚಂದ್ರನು ಮನನ್ನು ವ್ಯಾಕುಲಗೊಂಡಿತ್ತು. ಸುವಿಚಾರಿಯಾದ ತನ್ನ ಪ್ರತಿಯಿಂದ ಇಂದು ಇಂತಹ ಮೂಲಿತನದ ಕೃತಿಯು ಏಕ ಘಟಿಸಿತೆಂಬದರ ಮನುವು ಆವಸಿಗೆ ತಿಳಿಯಾಯಿತು. ರಾಜಪುತ್ರರ ಸಮುದ್ರಾರ್ಥವನ್ನು ನೋಡಿ ಮುಂಗಾಣದಂತಾಗಿ, ಅವನು ಪ್ರಾಧ್ಯಾರಾಜನ ಪ್ರತಿಮೆಯು ಕೂರಳಿಲ್ಲಿ ನೂಲೆ ಹಾಕಿದ್ದೆಂದು ಬಗೆದು, ಅವನು ಆ ಎಲ್ಲಾ ರಾಜಪುತ್ರರನ್ನು ಸಮಾಧಾನ ಬಡಿಸಿದನು. ಮುದುದಿವಸ ಸ್ವಾಯಂಪರವನ್ನು ನಡೆಯುತ್ತುವ ಬಗ್ಗೆ ಜಯಂಪ್ರಸ್ನೆ ಎಲ್ಲ ರಾಜಪುತ್ರರಿಗೆ ಆಶ್ವಾಸನವಿಶ್ವದರಿಂದ, ಅವರೆಲ್ಲದೂ ಸಂತಾಪ್ತಾಗಿ ತಮ್ಮ ತಮ್ಮ ಬಿಡಾರಕ್ಕೆ ತೆರಳಿದರು.

ಜಯಂಪ್ರಸ್ನೊ ಆವನೆ ಪಕ್ಕಿಯಾದ ವಿಶ್ವಲಾಂಕಿದ್ದು ತಮ್ಮ ವಾತ್ಸಲ್ಯದ ಪ್ರತಿಯಾದ ಸಂಯುಕ್ತೀಯಲ್ಲಿ ಅತ್ಯಾತ ಪ್ರೇಮಪ್ರಭುವಿದ್ದೂ. ಅವನು ಸದ್ಗುರೀಯೂ, ಸುವಿಚಾರಿಯೂ ಎಂಬದನ್ನು ಆವರು ಪ್ರೌಢವಾಗಿ ತಿರಿತವರಿದ್ದರು. ಅಂದಿನ ದಿವಸ ಅವಳಿಂದ ಇಂತಹ ಅನುಚಿತ ಘಟಿಸಿದ ಕಾರಣವು ಆವಿಗೆ ತಿಳಿಯಲ್ಲಿ. ಅವಳಿ ಈ ಕೃತಿಯಿಂದ ಸರ್ವದೂ ವಿಶ್ವಿತರಾಗಿದ್ದರು. ತನಗನು ದೂಷಣಾದ ರಾಜಪುತ್ರನಿಗೆ ಮಾಲೀಯನ್ನು ಹಾಕಿ ಮಾರ್ಗ ತಮ್ಮನ್ನು ಕೃತಾಧಿಕಾರನ್ನಾಗಿ ಮಾಡುವಳಿಂದು ಯಾರ್ಥಿಕಿದ್ದ ಆವಳ ಮಾತಾ-ಪಿತ್ರಗಳಿಗೆ ಆವಳ ಈ ಕೃತಿಯಿಂದ ದೇಗಾಗಿರಬಹುದೆಂಬದನ್ನು ಹೇಳುವುದು ಅಸಾಧ್ಯವೇ ಸರಿ. ಮಾರ್ಗ ಮನ ಸ್ಥಿತಿಯನ್ನು ತಿಳಿದುಕೊಂಡು, ನಾಳಿನ ದಿವಸವಾದರೂ ಯೋಗ್ಯವಿರಿಸಿದನ್ನು ವರಿಸುವದಕ್ಕೆ ಹೇಳಬೇಕೆಂಬ ಇಚ್ಛೆಯಿಂದ ಆ ದಂಸತಿಗಳು ಆವಳ ಬಳಗೆ ಬಂದರು. ಆಗ ಸಂಯುಕ್ತೀಯು ಚಿತ್ತರೇಖೆಯೊಡನೆ ಕ್ರಿಂಡೊಂದಾಗ್ನಿದೊಳಗಿನ ಕ್ರಿಂಡಾಸರ್ಮೋವರ ದಲ್ಲಿ ನೂಕಾಕ್ರಿಂಡನೆ ಮಾಡತ್ತೊಂದಿಳಿ. ತನ್ನ ಹೃದಯಮಂದಿರದಲ್ಲಿ ಸಾಧಿತ ನಾದ ದೇವತೆಗೆ ಮಾಲೀ ಹಾಕಿದೆನೆಂಬ ಸಂಭ ಮಂದಿದ ಸಂಯುಕ್ತಿಯು ತನ್ನ ಸುಕ್ಷಮೀಯನ್ನು ಚಿತ್ತರೇಖೆಯ ಎನುರಿಸಲ್ಪಿ. ತಾನೇ ಹೇಳುತ್ತಲಿದ್ದಳು. ಅಷ್ಟರಲ್ಲಿ ಆ ಜಲಾ ಪ್ರಾಪ್ತಿ ಪ್ರಾಪ್ತಿ ಅಂತಿಮ ಸಾರ್ಥಕ ಶಾಖಾಗಳು ಇಗನಿಂಗಿಂದ ನೌಕಾವಿದಾರವನ್ನು,

ముగిసి అవఖు చిత్రరేఖలోడనే ఆల్గి బండఖు. విపులుడేవియు అవఖు కైపిడిచు బకులవ్వుక్కద కేళగి కటిమొయ్యి కు.

“సంయుక్తే, ఇందు హిగేచే మాడిదెయవ్వా? నిన్ను మనస్సు స్తుష్టి విల్లిను? మంటపదల్లి నేరిద రాజపుత్రరస్ను చిట్టు ప్రతిమేగి మాలే మాకు వదు జాణతని? నాళిమావచూ నీను ఒబ్బ శ్రేవ్మనాద రాజకున్నాడ నన్ను వరిసువేయుండు యార్థిసిరునేను.”

“ఆమ్మా, ఇనేను మాతనాడువలి? దిల్లియు సన్నాపిచీందు మనదల్లి భూసింపి తచర ప్రతిమేగి మాలే కాశిరునేను. ఆయ్మాకస్తేయరు ఇబ్బరస్ను ఎందాదరా నరిశువదుంటి? నాను అస్తుష్టి తేయిందాగలి, భూరంతిష్టునాగి యాగలి ఆ మమణా ప్రతిమేగి మాలే మాశిభు; జాణతనెదింద నన్ను ఘ్యదయు సన్నాపినన్ను పరిసిరునేను.”

“ఏనా? నీను ఆ నీళ ష్టుధ్వియన్ను, నన్ను-తస్థిమేరియన్ను,-కెల కలంకనన్ను-వరిసబీచేన్ను చేయా?.....”

మీగి జంయుచంచ్చును కోఠావిశ్వునాగి మాతనాడుత్తిరలు, సంయుక్తేయు స్తుధునే బూఱు కాక తాంతన్నుత్తియింది: —

“నానెవరన్ను కూసుం ఎంచోఇ వరిసిధ్యేను; ఇందు స్తుయంవర మంట పదల్లి ఆనరు ఇల్లుర్చించ ఆనర ప్రతిమిగి మాలేచున్న కాశి, నన్ను మనోఇ గతచన్ను బహిరుగు వెడిసివేను. తంచేయచరె, నీవు నిజవ్వారణవాగి ఆవరస్ను చ్ఛేఖిసుక్కిరువిరి. తంతయ మమాక్తరస్ను నీందిసువచుండ సిమ్ము క్షుంద్ర భావవన్ను వృక్షార్గదిసిదంతాగువదిల్లివే?”

సంయుక్తేయ ఈ మాతుగకస్తున్న కేళి జంయుచంచ్చున తలేయే తిరుగితు. ఆనెను తన్న పుత్రియున్ను కచిచు చల్లువనోఇ, రోడిచు కోల్లువనోఇ, ఎంబంతి లుగ్గునాగి తోర్కెడిగిదను. మాగళ విషయక్కే ఆవస్త్రియ ప్రేమచభావచేప్ప నాచవాగి ఆ స్తుసెవన్ను కోర్కెఫువ్వున్నాసిసిత్తు. సేత్తగోఁ కిటియన్ను కారుక్కిరువంకి కాణకొడిప్పుప్పు.

“నీను నడ్డు కుపరియే? నీను నన్ను ప్రేమద పుత్రియాద సంయుక్తేయే? నీను నిజవాగ మనుష్యచోటియోళిగినవాదచూ ఆముదే? ఆల్లి ఆల్లి; నీచు నడ్డు కుపరియుట్లి! నీను నన్ను ఆంతాకరణమూత్తియాన సంయుక్తేయల్లి! నీను నిజవాగ మనుష్యచగిదొళిగినవళిరచే పితాచిమిరువే! బ్రహ్మరాక్షసియిరువే! నన్ను చత్తువన్ను హిరి, నన్నున్ను బుండిబిష్టే మాడువ కాకిని రీచువే! ఆతేయే నీను ఆజన్మకెత్తువాడ ఆ కుయాగాద వ్యధ్వియ ప్రతిమేగి మాలే కాశిచే! అయ్యో! నన్ను ఆంతాకరణవన్ను భస్కుశాత్ర మాడిదే

ಇದ್ದ ಒಬ್ಬ ಮಗಳು ಯೋಗ್ಯನಾದವನನ್ನು ವರಿಸಿ, ಆಧಂದಪಡಿಸುವಕೆಂದು ನಂಬಿದ ನೆನ್ನ ಉತ್ತಾಹವನ್ನು ಹಾಳುಮಾಡಿದೆ! ಸೀಚಕೆ, ಸಿಕ್ಕನ್ನು ಏನು ಮಾಡಲಿ! ಹರಿಮು ಚೆಲ್ಲಿಲಾ! ಕೊಯ್ಯು ಹಾಕಲಾ! ಏನು ಮಾಡಲಿ! ಅಯ್ಯೇ! ಏನು ಮಾಡಲಿ!

ಸಂತಾಪದಿಂದ ಉರಿದುರಿದು ಜಯಿಂದ್ರನು ಹೀಗೆ ಗಡ್ಡಿಸುತ್ತಿರುವದನ್ನು ಸೋಡಿ ವಿಪುಲಾದೇವಿಯು ಸೆಡುಗಿದ್ದು: ಚೈತ್ರೇಷಿಮುಹ್ಯಾರಾಜಿ. ಸಂಸು ಕ್ರೈಯು ಮಾತ್ರ ಅಂಜಡೆ, ಅಳುಕದೆ, ತಪ್ಪಿಸ್ತುಳಾಗಿ, ತಂದೆಯ ಸಂತಾಪದಿಂದ ಕೆಂಪಾಡ ಮುಖವನ್ನು ಎನೆಯಿಕ್ಕೆ ಸೋಡುತ್ತ ನಿಂತಿದ್ದು. ಅವಕು ನಿಮುಳ ಹ್ಯಾದಯ ದವಳಿದ್ಲಿ; ನಿರಪರಾಧಿಯಿದ್ದಳಿ. ಹೀಗಿದ್ದ ಮೇಲೆ ಅಳ್ಳಿದ ನಾತಿಗಾಗಿ ಆ ವೀರ ಕುನರಿಯು ಅಂಜುವಳ್ಳಿಕೆ?

“ಶಾಂತರಾಗಿರಿ; ಶಾಂತರಾಗಿರಿ. ಅಪ್ಪಿಬುದ್ಧಿಭೂ ಇಜ್ಞಾಭೂ ಆದ ಸಂಯುಕ್ತಿಯಲ್ಲಿ ಹೀಗೆ ರೋಪಗೊಂಡರೆ ಹೇಗೆ? ಅವಳಿಗೆ ಚೆನ್ನಾಗಿ ತಿಳಿಸಿ ಹೇಳಿ ನಾಳನ ಸ್ವಯಂವರದಲ್ಲಿ ಯೋಗ್ಯನಾದ ರಾಜಕೃತ್ಯನನ್ನು ವರಿಸುವದಕ್ಕಾಗಿ ಹೇಳಿವೆನು” ಎಂದು ಸಂತಪ್ತನಾದ ಪತಿಯನ್ನು ಸಮಾಧಾನ ಪಡಿಸುವದಕ್ಕಾಗಿ ವಿಪುಲಾದೇವಿಯು ನುಡಿದು, ತನ್ನ ಕುವರಿಯನ್ನು ಕುರಿತು ನಾತ್ರ್ಯಾದಿದ್ದೆ:—

“ಸಂಯುಕ್ತೆ, ಹೀಗೆ ಚಂಡಿತನ ಮಾಡಬಾರದವ್ವಾ, ನೀನು ನೆನ್ನ ಮುಗಳಿದ್ದು, ತಿಳಿದವಳಿರುವೆ. ಚೀಗಿದ್ದು ಹಡೆನವರ ಮನಸ್ಸಿಗೆ ಮಾತ್ರವನ್ನು ಉಟ್ಟಿಸುತ್ತಿರುವೆನು ವದು ಪುತ್ರಧರ್ಮವೇನಿಸುವದೆ? ನಾಳನ ದಿನ ನೀನು ಒಬ್ಬ ರಾಜಕೃತ್ಯನನ್ನು ವರಿಸು. ಕುಳ್ಳಿತನಕ್ಕೆ ಬಿದ್ದು ಸ್ತ್ರೀಯೆಗೆ ಮಾತ್ರ ಪ್ರಾಧ್ಯಾತ್ಮಾಜನನ್ನೇ ವರಿಸುತ್ತೇನೆಂದು ಹಟ್ಟಿ ಹಿಡಿಯುವದು ಯೋಗ್ಯವೆನಿಂತಾರದು.”

“ಅಮಾತ್, ನೀವು ವ್ಯಧಿವಾಗಿ ನೆನ್ನ ನೆನ್ನ ಹೀಡಿಸಬೇಕಿರಿ. ನಾನು ಯಾರ ನೆನ್ನ ವರಿಸಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೇನೂ? ಅವರ ಪ್ರತಿಯೆಗೇ ಮಾತ್ರ ಹಾಕಿರುವೆನು” ಎಂದು ಸಂಯುಕ್ತಿಯು ನುಡಿದು, ತನ್ನ ತಂದೆಯನ್ನು ಕುರಿತು:— “ಅವ್ವಾ, ನೀವು ನಿಷ್ಣಾರಣವಾಗಿ ನೆನ್ನ ಮೇಲೆ ಕೈಗೊಳಿಸ್ತು ಹೊಡಿಗುವಿರಿ. ನೀವು ಏನು ಮಾಡಿದರೂ ನೆನ್ನ ಮನ್ಮಾಸ್ಯತ್ವಯು ಬೇಕೆಯಾಗುವಂತಿಲ್ಲ. ಚಹ್ಯಾಣ ಕೇರಣಿಯು ನೆನ್ನ ಹೃದಯವನ್ನುಲ್ಲ ವ್ಯಾಪೀಸಿರುವಾಗ ಅದ್ದ ವಿಚಾರಗಳಿಗೆ ಅಸ್ತಿತ್ವವಿಲ್ಲಿಂದ ಬರಬೇಕು?”

“ಸಂಯುಕ್ತೆ, ನೀನು ನೆನ್ನ ದ್ವೀಪಾನ್ನು ಸಂಪಾದಿಸಬೇಕೆಂದು ನೆನ್ನ ಸ್ವೇರಿಯನ್ನು ವರಿಸಿದೆಯಾ?”

“ಹಾಗೆ ತಿಳಿಯಬೇಡಿರಿ. ಸಾಧಾರಿಕವಾಗಿ ನೆನ್ನ ಮನಸ್ಸು ಅವರಲ್ಲಿ ಲೀನ ವಾಗಿರುವದು. ನಾನು ಅವರನ್ನು ವರಿಸುವದೀಂದ ನಿಮ್ಮಲ್ಲಿಯ ದ್ವೀಪಾಸೂಯೆ ಭಾವಗಳ ನಾಶವಾಗಿ, ಆ ಮಹಾಸಾಧಾರನ ಡೆರಬ್ಬುಕ್ಕಿರುವನ್ನು ಸಂಪಾದಿಸುವ ದಂದು ತಿಂಡಿದ್ದನು. ತಂದೆಯುವರೆ, ಸಂಸು ದಿಲ್ಲಿಯ ಸಮಾರ್ಪಿರಣ್ಣ ದ್ವೀಪಿಸಿದೆ,

నీమర్చల మనక్కినింద నెన్నెన్ను అవరిగి ధారియేరిదు కోట్టు కృతాఫరాగిరి. నీవు అవమోదనే దింఘుఁడ్లోనే మాడినరె అనఫరపుంటాగువదబ్బదే, అదరల్లి ఘలవేనుంటు?”

“సంయుక్తే! నీజమనిహాఁవ్వుక్కియ పిలాచియే! నీను ననగే ధమోరే పదేళ మాడువేయా? సిన్నెన్ను నాను ఆ సీళై వ్వుధ్విగి కొడిలొప్పువే దిల్ల. నీను నాళన స్వయంవరదల్ల మఁత్తుఖ్వు రాజకుమారనెన్ను నరస లోప్పువేయా? డాగి ఒస్సుదిద్దరే సిన్నె ఆయుష్మద కోసేయ దినవు ఇందే ఎందు తీఁచుచో! సారాసుచ సుచార మాడి స్వస్థపాద అభిష్కర్మయవస్థామేళ్ల తిళిసిచిడు!”

“తమ్ము, ఇచోళ్లయ దుర్గుఁకేవు బిడిరి. హిగే జండితనవెన్ను మాడువేతిచ్చరే స్వయంవరనస్సే? కే మండిసబే? కాగిత్తు? మృత్యుచ్చాడగిచమా నెన్ను మనస్సితియుల్లి అభ్యుంతరకాగలారము.”

జయజంపును అవఽ మాతుగఁసెన్ను కేళ సిక్కిసించ దుఱ్చుచను. అవ ఇన్ను కిడిను చల్లి తన్న మనస్సున్ను సమాధాన మారికెనాళ్లబేచేందు తన్న మిద్దవన్ను ఒరియింద పురిదను. ఆగ చిత్రరేఖయు, విశ్వలాచేవియు అధ్యబంచు, అవన కృతియాగిన పద్గపన్ను కసిచుచోంచు. ఆగ విశ్వా దేవియు పతియన్ను ఉంతు:—

“ముఢుగేయు అజ్ఞాకుచ కృతియన్ను మాడివాళించేందు ఇంతక అఘోర వాద శాసనవన్ను విధిసలుచ్చుక్కరాగబేకే?”

“మణారాజలే, క్షేమిసిం; సంయుక్తుచేవియనది విషయాక్షే శాంతరాగిరి.” ఎందు చిత్రరేఖయు సుధియలు, జయజంపు కలేశిర పాణి మింద సంయుక్తయన్ను ఉంతు:—

“సంయుక్తే! నీను ఛంపిలిచబేకిగిచ్చరే క్షేమిరాజనెన్ను ప్రీతిశకూడదు. హేఁఁ, ఇస్తుమైన్న విశార మాడి క్రస్తువాగి నీను అభివృయ వన్ను తిలిసు.” ఈగి వాక్క సంయుక్తయు క్షేపయుక్కే బలవాన సోఎయితు. కంఠవు సద్గుదితరాయితు. ధింధోరాత్రునాద వ్యుధింధాజనల్లికెన్ను తందెయు కొరణప్పునే క్షేపచున్న బిచేయిశశైవగాగునసేందు అవిగి స్వేసనవాయితు. ఆగ ఆచ్చు సిక్కిచూక్కుర స్వేచ్ఛాయి:—

“తందెయవచే, సౌమ్య బేతూచెచ్చు జేలోరి; బేసాంతచే లిక్కేయమన్ను యధిసిరి; నన్ను మనశాఁవ్వుత్తియు యావ కారణదించేలూ బేచేయాగలారను. దిల్లియ సమృటికే నన్నె ద్వారాలు చేపెతెగఁఁచు తిఁచిరుసేను. సౌమ్య సంతోషప్పుత్తియింద అపుగి సిన్నెన్ను ధారియేరిదు కోడిద్దచే, నాను

ಅಮರಣವಾಗಿ ಅವರ ನಾಮಸ್ಕರಣಯಲ್ಲಿಂದೇ ಕಾಲಕ್ಷಿಯನ್ನುನೇನು. ಇದೇ ನನ್ನ
ನಿಶ್ಚಯವು!”

ಸಂಯುಕ್ತೆಯು ಹಿಂಗೆ ಮಾತನಾಡಿದ ಕೂಡಲೆ ಜಯಜಂಪನು ದಿಬ್ಬಾಧ
ನಾದನು. ಇವೆಂದು ಕಾರಾಗ್ನಿಹದಲ್ಲಿಸಿದರೆ ಕೆಲವು ದವಸಗಳ ಮೇಲೆ ತಾನಾಗ
ಜಾದಿಗಿ ಬರುವಳಿಂದು ಅವನು ತಿಳಿದನು. ಆಗ ಅವನು ತನ್ನ ಪತ್ತಿಯನ್ನು ಕುರಿತು:

“ಪನ್ನಲೇ, ಈ ಉನ್ನತ್ತಾನನ್ನು ಕೊಂಡು ಸ್ವೀಮರಾಜು ಸಾತಕವನ್ನು ಕಟ್ಟಿ
ಕೊಳ್ಳುವದಕ್ಕೆಂತ ಅನುರಣವಾಗಿ ಕಾರಾಗ್ನಿಹದಲ್ಲಿರುವದೇ ನೆನಗೆ ಯೋಗ್ಯ ಕಾಣು
ವದು. ಹಡೆದವರ ಮನಸ್ಸಿನ ವಿರುದ್ಧವಾಗಿ ಪರಿಸುವ ಮತ್ತು ಒಂದು ಪ್ರಯೋಜನ
ವೇನು? ಇವಳು ನನ್ನ ಕೆಡು ಡಗೆಯಾನ್ನು ಪರಿಸುವನ್ನು ಮನಸ್ಸಿಗೆ ಬಲವಾದ ಗಾಯ
ವನ್ನುಂಟು ಮಾಡಿದಳಿ: ಜನರಲ್ ಅವರೂನ್ನು ಯೋಜಿಸಿದ್ದು. ಅವೇಗೆ ಯೋಗ್ಯ
ಶಾಸನವನ್ನು ವಿಧಿಸದಿದ್ದರೆ ಗತ್ಯಂತರವಿಲ್ಲ.”

“ನಾನು ಸಂಯುಕ್ತೆಯ ಮನಸ್ಸನ್ನು ತಿರುಗಿಸುವೇನು. ನೀವು ಇವಳನ್ನು
ಈಗಲೇ ಕಾರಾಗ್ನಿಹದಲ್ಲಿಸಬೇಕಿರಿ. ಇದ್ದು ಬಳಿ ಮಂಗಳನ್ನು ಸರೆಯಲ್ಲಿಸಿ ಹೇಗೆ
ಜೀವಿ.....” ಎಂದು ವಿಶ್ವಲಾಂಕಾರಿಯು ಸುಧಿಯನ್ನಿರಲು, ಅವಳ ಮನದಲ್ಲಿ
ಹುದುಗ್ಗೆ ದುಃಖವನ್ನು ಹೊರಸಬಾಸಿ ಮೂರುಗಳನ್ನು ಕಟ್ಟಿಸಾಡಿತು. ಆಗ ಸಂಯು
ಕ್ತೆಯು ತಾಯಿಯನ್ನು ಕುರಿತು:—

“ಅಮ್ಮಾ, ನನ್ನ ಮನಸ್ಸು ಹೀಗೆ ದುರುಪಯಂತೆ ಅಜಲವಿದುವದು. ನೀವು
ಇಲ್ಲದ್ದೂಂದು ಹೇಳಿ, ಹಿಂದಿನಿಂದ ತಂದೆಯವರ ರೋಷಕ್ಕೆ ಸಾತ್ರೀರಾಗುವ ಕಾರಣ
ವಿಲ್ಲ. ನಾನು ಚಹ್ಮಾಗೂ ನಂಬಾಗ್ರಿಡಾದ ಹೃಷಿಕ್ಷುರಾಜರನ್ನು ಪತಿಗಳಂಡು ಭಾವಿ
ಸಿರುವೇನು.”

“ನೋಡಿದೆಯಾ! ಈ ಕಕ್ಷಾಶಯು ನನ್ನ ಹೃದಯ ಜ್ಞಾಲೆಯನ್ನು ಹೇಗೆ
ಪ್ರಜ್ಞಲಿಸುತ್ತಿರುವುದು! ಸಂಯುಕ್ತಿ! ನಿನ್ನನ್ನು ಏನು ಮೂಡಲಿ!” ಎಂದು ಸುಧಿದು,
ತನ್ನ ಹೇವಕರನ್ನು ಕರಿಮು:— “ಇವಕನ್ನು ಈಗಲೇ ಕಾರಾಗ್ನಿಹದಲ್ಲಿ ಯಾಕಿಲಿ!”

ರಾಜಾಜ್ಯಯ ಮೇರಿಗೆ ದೂತರು ಸಂಯುಕ್ತೆಯನ್ನು ಸರೆಮನೆಯಲ್ಲಿರಿಸಿದ್ದರೆ
ಮಂದುವಣಿಗತಿಯು ಸರೆಮನೆಯು ಸ್ಮಾಂಬತಿಯಾಗಬೇಕಾಯಿತು! ದೈವಲೀಲೆಯು
ವಿಚಕ್ರವಲ್ಲವೇ?

೧೨ ಸತಿಯ ಸುದೇಶ.

ಮಂಂತಾತ್ಮಕ ಮನಸ್ಸು ಮಹತ್ತಮವಾದದ್ವಿರುತ್ತದೆ. ಅಲ್ಲ ಕಾರಣಕ್ಕಾಗಿ ಅನಧಿ
ಗಳನ್ನು ಮಾಡುವವಕ್ಕೆ ಅವರು ಎಂದೂ ಸ್ವಾರ್ಥಿರೂಪನಿಲ್ಲ. ಪರಕೀಯರಿಂದ ಅಲ್ಲ
ವಾದ ಅವರಾಧಗಳು ಘಾಟಿಕ್ಕಾರೆ ಅವುಗಳನ್ನು ಅವರು ದೊಡ್ಡ ಮನಸ್ಸಿನಿಂದ ಕುಮಿ

ಸುತ್ತುಕ್ಕೆ. ಪರಮಾತ್ಮಿ ಅವರು ಒಳ್ಳೆಯ ಸ್ವಾತ್ಮಾದ್ವೈತಿನ್ನಿಂಬು ಮಾಡುತ್ತಿದೆ. ಎರಡನೇವರಗೆ ಯಾವ ಬಗ್ಗೆಂದರೆ ಬಾಧಕೆ ಓಡಿಯನ್ನು ಅಂತು ಮಾಡುವದಕ್ಕೆ ಅವರ ಮನಸ್ಸನ್ನು ಒಪ್ಪುತ್ತಿರುವುದು ಮುಹಾಕ್ಕಾದ ವ್ಯಾಧಿಯೇರಾಜಾಧೀಕ್ಷೆ ಇದೇ ಗೋತ್ತಂಜಿನ್ನು ಸ್ವಾತ್ಮಾದ ಕಾಳಿಕೆ ಗೊತ್ತಂಜಿನ್ನು ತನ್ನ ಕೊಡವಿದ್ದರೂ ಅವನ್ನು ಸುಸಿಕೊಂಡುಕೊಂಡು, ಇದಿಲ್ಲದೆ, ರಾಜಾರೂ ಯಾಗವನನ್ನು ಮಾಡ ತಾನೇ ಪಾರಾಭ್ರಾಂತಿನ್ನಿಂಬು ಹೋಗ್ಗೊಂಡು ಅವನು ನಾಕಿಸಿ ಸಾರ್ಥಕವಿಂದಿರುತ್ತಿದ್ದು. ಸ್ವಯಂವರವಿಲ್ಲ ತನ್ನ ಯಾಗು ತನ್ನ ಮೈದಾನವಾದ ಸಮರಸಿಂಹನ ಪ್ರತಿಮಂಗಳಕಣನ್ನು ಮಾಡಿ ಜಯಿತಿದ್ದು ದ್ವಾರಕಾಲಕರ್ತ ಬಾಗಿಲಳ್ಳಿ ನಿಶ್ಚಯಿಸಿದ್ದನ್ನು ನಡೆ ಅವನು ಮನಸ್ಸಿನ ಮೇಲೆ ತೆಗೆದುಕೊಳ್ಳಲಿಲ್ಲ. ಅವನು ಮಾನಾಧಿನಾಗಿರುತ್ತಾನು. ಅದ್ದಿತಿಯ ರಾಜ್ಯಾಂತ್ರ್ಯದ್ವಾರಾ ಯಾಗಿದ್ದೂ ಸ್ವಾತ್ಮಾವಾದ ಕಾರಣಕ್ಕಾಗಿ ಪ್ರಾಜಾನಾ ಸ್ತುರವನ್ನು ಭೂಮಿಗೆ ತೆಲ್ಲಿ ವರದಕ್ಕೆ ಬುಂಬಿರುತ್ತಿದ್ದನ್ನು. ಅವನು ಪ್ರಾಜಾವರಣ್ಣಲನ್ನು; ಸರ್ವಭೂತಿತರತನ್ನು; ಜಿಶ್ವರ್ದಿ ಸೃಷ್ಟಿಯಲ್ಲಿ ಸರ್ವರೂ ಸೌಖ್ಯದಿರಬೇಕೆಂಬ ಮನಸ್ಸಿಯುಳ್ಳವನ್ನು. ಅಂತೆ ಯಿಂದಿನ್ನು ಜಯಿತಿದ್ದನ್ನಿಂಬು ತನ್ನ ಪ್ರತಿಮಿಗೆ ಮಾತ್ರ ಮನಸ್ಸಿನಿಂದ ಸಹಿಸಿದ್ದನ್ನು. ಅಶಿಶಯಾದ ನದಿಸ್ತಾನೀತಿಯಾದೂ ಪ್ರಸಂಗಪರಾತ್ಮಾ ದಾಖಿಯನ್ನು ಅಂತು ಮಾಡುವಿಲ್ಲವನೇ? 'ಕರ್ತಂ ಪ್ರತಿ ರಾಂತ್ರಂ' ಎಂಬ ತತ್ವದಂತೆ ಸಾರ್ಥಕವಿಂದಿರುತ್ತಿದ್ದರೆ ಸಾಗಿವ ಬಗೆ ಚೇಗೆ?

ಮನ್ಮಾದಾಕುತ್ತೆ ಕನ್ನೀರಾಂದ ಬಂದು ಶಂಖುಕ್ಕೆಯ ಸಂಬಂಧದ ಲಲ್ಲಿ ಸಂಗತಿಯಾದ್ವೈತ ವ್ಯಾಧಿಯೇರಾಜಾಗಿರುತ್ತಿದೆ. ಅವನು ತನ್ನನ್ನೇ ಸಚ್ಚಿದುವ ದಂಜ್ಞಾ, ಸ್ವಲ್ಪಂ ಮರ ಮಂಬವಯಲ್ಲಿ ತನ್ನ ಪ್ರತಿಮಿಗೆ ಮಾತ್ರ ಹಾಕುವಕ್ಕಿಂಬ ಸಂಗ ತಿಯನ್ನೂ ತಿಳಿದು ಅವನು ಪರಮಾನಂದವ್ಯಾಧಿವನಾದನ್ನು. ಚಿತ್ರಲೇಖಯು ಅವಳ ವಿಷಯಕ್ಕಾಗಿ ಹೇಳಿದ ಸಂಗತಿಯು ನಿಜವೆಂದು ಅವನಿಗೆ ಈಗ ತನ್ನಾಗಿ ಮನವರಕ್ಕ ಯಾವಿಲುತ್ತಾಗಿ ಅವನು ಸಂಯುಕ್ತಿಯ ಸಮ್ಮಾಣಗಳಿಗೆ ಅತ್ಯಂತ ಲಿಂಭಿಸಾಗಿ, ಅವನು ಯಾವಾಗ ಕಂಡೆನ್ನೋ, ಅವಕ ಸದವಾಸದಲ್ಲಿ ಭಾವಿ ಅಯುಷ್ಯವನ್ನು ಯಾವಾಗ ಸೌಖ್ಯಮಯ ಮಾಡುವೇನ್ನೋ ಎಂದು ಆತುರಗೊಂಡನ್ನು. ಸಂಯುಕ್ತಿಯ ಸಹವಾಸದ ಸುವರ್ಣ ಸಂಧಿಯನ್ನು ಬೇಗನೆ ಒಗ್ಗಿಸಿಕೊಂಡುವದಕ್ಕಾಗಿ ಅವನು ಪರಮಾತ್ಮನಾದ್ವೈತ ಹಗಿಲಿಂಧನ್ಯಾ ಸ್ವರಿಸಿಕೊಂಡಿದನ್ನು. ಜಯಿತಿದ್ದನ್ನಿಂತೆ ಸಲುವಾಗಿ ಎಷ್ಟು ದ್ವೈತಭಾವನೆಯನ್ನು ತಾಗಿದ್ದರೂ, ಸಂಯುಕ್ತಿಯ ತನ್ನನ್ನು ವರಿಸಿದಳಿಂದಬಿಂದ ಆ ದ್ವೈತವು ನಾಶವಾಗಿ ಸ್ವೇಚ್ಛಾಪ್ರಯ ನೀಲಿಗೊಳ್ಳುವದೆಂದು ಅವನು ಮನದಲ್ಲಿ ಯಥೇಷ್ಟವಾಗಿ ಮಂಡಿಗೆಕಣನ್ನು ತಿನ್ನಿತೊಡಗಿದ್ದನ್ನು. ಲಿಕ್ಕಾ ಕೊಡದ ಗೋಧಿಯ ಮಂಡಿಗೆಕಣನ್ನು ಏಪ್ಪು ತಿಂದರೂ ಯಾರು ಬೇಡಿಸ್ತೇ ಬೇಕು ತಾನೊಂದು ಬಗೆಯುತ್ತಿದ್ದಂತೆ ದೈವಾಂಶು ಮಾಡುತ್ತಿರುತ್ತಿದೆಂಬದನ್ನು ನೋಡಲೇ

ಯಾರು ಕಂಡು ಪ್ರೇರಣವರಂತಿನು? ಮುಂಚಿತವಾಗಿ ಭವಿಷ್ಯವು ತಿಳಿಯತ್ತಿದ್ದರೆ ಭಾವಿ ಅವನ್‌ಕ್ಕೆ ಸಂಯುಕ್ತವು ಕಾರಣಾಗಂತ್ರಿಲಿಖಿ; ಇಂದರೆ ಸ್ವಾತಂತ್ರ್ಯದ ಸೂರ್ಯಾಸ್ತಿಗಾಗು ರೈತರ್ಹಿತ್ಯಾಗಿ ಆಯ್ದ ಸದ್ವರ್ತಿ ಸೂರ್ಯಾಸ್ತಿ ತೊಚೊಂಪುಯ ಕಿರಣಗಳಿಗೆ ಒಂದುಪೋಕಷ್ಟ ಹೊರತಾಗುತ್ತಿರಲಿಲ್ಲ! ದ್ವರ್ಗಿತರು ಪಿಜಿಕ್ರಿಪ್ಲಿವ್?

ಆಯ್ದ ಸಮ್ಮಾನಿತವಾದ ಶ್ವಾಸ್ತಿ ರಾಜಕು ಶರ್ವಸಮಾಂದಿರದಲ್ಲಿ ದಂಂಥೂಲಿಕೊತ್ತಲ್ಪದ ಮೇಲೆ ಒರಿಗಿದ್ದನು. ವಾಕ್ಯಾಂಗಿಲ್ಲಿನುದು ತಂತ್ರಾ ಉಪಯುಗಿಗೆ ಆನಂದವಾಗಿ ಚೆಂಕಿದು ಬಾಕಿದ ಚೀರನ ಬಿಂದಿನಿಕೆಗಳನ್ನು ಸುಗಂಧವುಕ್ಕಾದ ಪಣ್ಣಿ ರಳೆದ್ದಿಗಾಳಿಯನ್ನು ಯಾಕೆತೋಡಿಗಿರು. ಎನ್ನುವನು ಸಮೀಗಳಲ್ಲಿ ಸುಗಂಧ ಶೈಲಿದ ದೀಪಗಳು ಸ್ವಿಚ್ಚಿತವಾಗಿ ಖಾಲಿಯುತ್ತಾಗಿದ್ದರು. ಪ್ರಭುತ್ವೀರಾಜಸಿಗೆ ಈ ಎಲ್ಲ ಬಾಹ್ಯ ಸಂಗತಿಗಳ ಕಡೆಗೆ ತಿಳಾಂಕವಾದರೂ ಲಕ್ಷ್ಯವಿದ್ದಿಲ್ಲವೆಂಬಂತೆ ಅವನು ಮುಖ್ಯಯೊಂದಿನ ಸ್ವಷ್ಟವಾಗಿ ತಿಳಿದು ಬರವಂತಿತ್ತು. ಅವಸ್ಥಿಗಾಗ ಸಂಯುಕ್ತಿಯ ಹೊರತು ಅನ್ಯ ವಿಷಯವನೇ ಇಡ್ಲಿವೆಂದು ಹೇಳಬಹುದು; ತಾನು ತಿಳಿದ ಮೇಲಿಗೆ ಅವಳು ಮನ್ಯಾನೊಡನೆ ಹೊರಬು ಬಂದಿದ್ದರೆ, ಒಳತಾಗುತ್ತಿತ್ತೇಂದು ಅವನು ಮನಸ್ಸಿನಲ್ಲಿ ಅನ್ಯ ತೋಡಗಿದ್ದನು. ಜಯಕಂದ್ರನು ತನ್ನಾಡನೆ ದಿಫ್ರೆದ್ದೀಂದ ಮಾಡುತ್ತಿದ್ದವರಿಂದ, ಅವಕ ಮನಸ್ಸಿನ ವಿರುದ್ಧವಾಗಿ ಯಾವನೆಂಬೂ ರಾಜಷ್ಟ್ರನಿಗೆ ಅವಳನ್ನು ಬಲುತ್ತಾರದಿಂದ ಧಾರೀಯರಿದು ಕೊಟ್ಟಿರೆ, ತನ್ನ ನುಸೋರಧವು ಮಣ್ಣಿಗೂಡುವ ದೆಂದು ಅವನು ಭಯಗೊಂಡಿದ್ದನು ಇತರೆಯೇಯು ಹೇಳಿದ ಮೇಲಿಗೆ ಅವಳು ತನ್ನಲ್ಲಿ ಸ್ವಾಂಯವ್ಯಾಪ್ತಿ ಇಂಷಿಟ್ ಕೃತವು ಘಟಿಂಬದಕ್ಕೆ ಆಸ್ಥಿದವಾಗಿ ಲಿಕ್ಕಿಳಿವೆಂದು ಪರ್ಕ್‌ಇಂಫಲ್ ಧ್ಯೇಯ ತಾಳಿದನು. ಅವನು ಮನಸ್ಸು ಅನೇಕ ಬಗಿಯ ವಿಕಾರಗಳಿಂದ ಚಂಡಲವಾಗಿತ್ತು; ಅತ್ಯಂತ ಉದ್ದಿಗ್ರೇತೆಯನ್ನು ಹೊಂದಿತ್ತು. ಮಾನ್ಯ-ಮಯಾಚೆಗಳ ಉಪರಿಗೆ ಬಿಂದು ಸ್ವಯಂವರಕ್ಕೆ ಹೋಗುವದನ್ನು ಬಿಟ್ಟಿದ್ದು ಅಯ್ಯಕ್ಕಾವಾಯಿತೆಂದು ಅವನು ಬಗಿದನು. ತಾನು ಸ್ವಯಂವರಕ್ಕೆ ಹೋಗಿ ದ್ವಾರೆ ತನ್ನ ಸ್ವಿಯತಮೇಯು ಎಲ್ಲರ ಕಣ್ಣಿಲ್ಲಿ ಮಾಲೆಯನ್ನು ರಾಕುತ್ತಿದ್ದಿಂದೂ, ಜಯಕಂದ್ರನು ದ್ವೇಷಾಸೂರ್ಯಾಗಳನ್ನು ಶೈಂಕಿ ತನ್ನಾಡನೆ ಸ್ವೇಚ್ಛಾವವನ್ನು ತಳೆಯುತ್ತಿದ್ದನಿಂದೂ ಅವನು ಭಾವಿಸಿದನು. ದೊಡ್ಡಸ್ತಿಕೆಗಾಗಿ ಕನ್ನೋಡಕ್ಕೆ ಹೋಗುವದನ್ನು ಬಿಟ್ಟಿದ್ದರಿಂದ, ಲಾವಣ್ಯಮಯಿಯಾದ ತನ್ನ ಶ್ವದೇಶೀಯೇವತೆಯು ಸ್ವಗ್ರಹಿಯ ಮೂರ್ತಿಯ ದರ್ಶನಕ್ಕೆ ಇದುವರೆಗೆ ಎರವಾಗಬೇಕಾಯಿತೆಂದು ಅವನು ಪಶ್ಚಾತ್ತಾಪ ಬಡತೋಡಿದನು.

ಸಂಯುಕ್ತಿಯು ನನ್ನ ಪ್ರತಿನೀಗಿ ಮಾಲೆಯನ್ನು ದಾಕಿರುವಳಿವೆ? ಜಯ ಚಂದ್ರನು ಒಳ್ಳೆಯ ಮನಸ್ಸಿನೆಯಿಂದ ನನ್ನನ್ನು ಕರೆಯಿಸಿ ಅವಕನ್ನು ಬಿನ್ನಿಸಬಹುದಿಲ್ಲವೆ? ಅವಳು ಯೋಗ್ಯನಾಂತರದಲ್ಲಿನ ವರಿಸಿದ್ದಕ್ಕಾಗಿ ವಿವುಲಾದೇವಿಗೂ ಜಯ ಚಂದ್ರನಿಗೂ ಆನಂದವಾಗಿರಬಹುದಿಲ್ಲವೆ? ಇನ್ನು ಬೇಗನೆ ಸದ್ಗುರುಧಿಯಾದ

సంయుక్తులు సంయుక్తుగావాగి బ్రాహ్మణ క్రానాగుపశ్చాత్? ఎందు వ్యాఖ్య రాజను భూమికావాద కల్పనిగళించ ఆనందబడ్డతోడాడ్ని. అక్కరట్టు తిరమోబ్ధును:

“చేయా, చిత్రశేషాచేయివెందు కస్మాజదించ బందివచు.”

జపన ఈ మాతుగళన్ను కేళిచ కూడచే ప్యాధ్యిరాజను చట్టునే ఎచ్చు కుల్మతు:—

“ఫను? చిత్రశేషయు బందివువేళ్?”

“యోచు; మాయారాజరే, బందిరువను.”

“తవళన్ను బేగసే కరిచుచోందు బు”

ప్యాధ్యిరాజను లోగె సుధిద కూడపే ఆ పూకెను చిత్రశేషయున్న అల్లిగి కరితంచెను. ఆగ వ్యాధ్యిరాజను తికుర్తిపుంచ: —

“ఛత్రశేషే, కస్మాజదించ బందేయా? బు, కుకుకొ” ఎందు అవళన్ను అల్లిమే ఇంద్ర బందు ఆశనదళ్ల కుల్మతుకోశ్శు దేణి: — నిన్న గెళ తియు సుఖరథవాగిరువశే? స్వయంవరను సుసూత్రవాగి శగితే?”

“మాయారాజరే, ఎల్లవు ఆసధ్వవాగొఱొడగిరువచు.”

“చిత్రశేషే, ఇదేను దేళువే? యాకే ఆతప సంగతియేను ఫట్టి గిరువచు?” ఎందు ప్యాధ్యిరాజను గాబరియించ చేణచెను. ఆగ చిత్రశేషయు చౌకసంవిగ్ని మనస్సుకొగి: —

“నిమ్మ ప్రతిముం కోరట్లి సంయుక్తుచేంపుచుపు జూచె రూశిచ్చె ఉండ, జయచంచ్చు మాయారాజరు అవర మేల్ యతగొంపుతపురస్సు కూడా గృహదల్లి కూకిరువరు. మత్కుభు రాజవుకునస్సు వీసచొప్పిదరే బంధ విమోచనేమాడువేనేడూ, ఇల్లవిష్ట ఆమరణవాగి సచేమనేయ సంగడతి యాగిరచేకాగువడేందూ అవరు స్వష్టవాగి తమ్ము పుత్రీగి చేసిరువచు.”

చిత్రశేషయు ఈ మాతుగళు ప్యాధ్యిరాజను చ్ఛవయుశ్చ చ్ఛల్యచెంత చుంచ్చుతొడగిచ్చెపు. అవను ఈ దుష్టవాకేవియించ కచుచుపుతిసూదను. తమ్ముకొత్తిన పరేగే మాడిచోంచ్చె మనసోరూష్యశ్చ వ్యధువుచెంచు అవను ఈగ తిలిదను. సంయుక్తుయు తన్నవేంగుపశేందు స్వాసందగిలియి అత్యచ్ఛవాద తిఖిరవస్సేరింద్ర అవను ప్రబలవాద వాతాదుతియించ దుఃఖ గతిచల్లి బిందు తోకలాడతొడిదను. నిరాశేయించ అవన కౌముల వాద మనోవనపు కమురతొడగితు. సంయుక్తుయు సిర్పుయవాగి తన్నస్సు తొలగిదళేందు అవను దింఘార్మాయి చిట్టును.

“చిత్రశేషే, నాను సంయుక్తుయు ఆకయున్న వ్యాణవాగి చిడబేచేన్న నేయా?” ఎందు ఆతివనేయాజీగాన నాని గొంసా తింపా.

“ಮಹಾರಾಜರೆ, ಸೇವೆ ಒಂಗಿಕೆ ನಿರಾಶೆಯನ್ನು ತಳೆಯುವರಿ? ಸಂಯುಕ್ತ ದೇವಿಯವರು ಅಜೀವವಾಗಿ ನಿಮ್ಮವರೇ ಇರುವರು. ಜಾವಹೋಗುವ ವರೆಗೆ ಅವರು ತಮ್ಮ ಧೃಥಿಶ್ವಯವನ್ನು ಬಿಡಲಾರರು; ಶಿಳಚುಷ್ಟಿಯನ್ನು ಹೊಂದಲಾರರು.”

“ಜಯಂಚಂದ್ರರು ವಾತ್ಸಲ್ಯದ ಪುತ್ರಿಯ ಮನಸ್ಸಿನಂತೆ ನಡೆಯುವದಕ್ಕೆ ಸಿದ್ಧರಾಗಬಹುದೇನ್ನು?”

“ಆ ಮಾತು ಎಂದೂ ಆಗುವದಿಲ್ಲ. ಅವರು ನಿಮ್ಮ ವಿಷಯಕ್ಕೆ ದೀಪ್ರದ್ವೀಪ ತಾಳಿರುವರು.”

“ನಾನು ಅಂತಹ ಅಪರಾಧವನ್ನೇನು ಮಾಡಿದ್ದೇನಾದಿತ್ತಾ?” ಎಂದು ಷ್ವಾಧ್ವೀರಾಜನು ಸುಧಿದು, ಸಿಟ್ಟಿಸಿದು ಬಿಟ್ಟು:—“ಚಿತ್ರರೇಖೆ, ಖಿಗಿಷ್ಟ ಮೇಲೆ ಸಂಯುಕ್ತಾಯ ನಿಶ್ಚಯದ ಉಪಯೋಗವೇನ್ನು?”

“ಯಾಕೆ? ಸೇವೆ ನಿಮ್ಮ ಸ್ತ್ರಿಯತಮೆಯನ್ನು ಬಂಧಮುಕ್ತ ಮಾಡಲಾರೇನ್ನು?”

“ಹಾಗೆ ಮಾಡುವದರಂದ ಬಯಂಚಂದ್ರರ ಷ್ವಾಗ್ನಿಯು ಮತ್ತಿಸ್ತು ಪ್ರಜ್ಞಲಿಸಲಿಕ್ಕಿಲ್ಲವೇ? ಅದರ ಪರ್ಯಾವರಣವು ಅತ್ಯಂತ ಭಯಂಕರವಾದ ಪರಿಸ್ಥಿತಿಯಲ್ಲಿ ಪರಿಣಮಿಸಲಿಕ್ಕಿಲ್ಲವೇ? ಚಿತ್ರರೇಖೆ, ಕ್ಷಮಾಪ್ರವಾಮೋಹದ ಬಲಯಲ್ಲಿ ಸಿಲುಕಿ, ಕೊತ್ತಲ್ಪೂತ್ತಿರುವ ಗೃಜಕಲಹಾಗ್ನಿಗೆ ಎಲ್ಲಾಯನ್ನು ಎರಚಲಾರೆ. ಪ್ರಜಾರಕ್ತದಿಂದ ದೂಷಿತವಾದ ಸುಖೋವಭೋಗಗನ್ನು ಉಣಿಲಾರೆ.”

ಷ್ವಾಶ್ಯಯಾತ್ರೆಕ್ಕೆ ಸ್ವರ್ಪರಿಂದ ಉಸಿರುಗರೆಯುತ್ತ ಷ್ವಾಧ್ವೀರಾಜನು ಒಂಗಿ ಮಾತ್ರಾದಿಷ್ಟನ್ನು ಕೇಳಿ ಚಿತ್ರರೇಖೆಯು ಬೆರಗಾಡಳು. ಶೂರನೂ, ಗಂಭೀರನೂ ಅದ ಅವನು ಸಂಯುಕ್ತಾಯ ಬಂಧಮುಕ್ತಮಾಡಿ, ಅವಳ್ಳಿದುಖಿನನ್ನು ಪರಿಹಂಸುವೆನೆಂದು ಭಾವಿಸಿದ್ದ ಚಿತ್ರರೇಖೆಯು ಈ ಮಾತುಗಳಿಂದ ಷ್ವಾಫೇಗೊಂಡಳು. ನಂಬಿಸೆಚ್ಚಿದ್ದ ಅಬಲೆಯ ಗೋಳಿ ನುಂರಿಯುವದಕ್ಕೆ ಅವನು ಸಿದ್ಧನಾದನೆಂದು ಅವಳು ತ್ವೇಷಣೆಗೊಂಡಳು.

“ಮಹಾರಾಜರೆ, ಕ್ಷಮಾಪ್ರವಾಮದಲ್ಲಿ ಜ್ಞಿಸಿ ರಾಜ್ಯಶಕ್ತಿವನ್ನು ನಡೆಯಿಸುತ್ತಿದ್ದಿಗಿದ ಮೇಲೆ ರಕ್ತಪಾತಕಕ್ಕೆ ಅಂಜಿದರೆ ನಡೆಯುವದೆ? ರಕ್ತಪಾತ, ಹಿಂಸೆಗಳಿಗೆ ಅಂಚುತ್ತ ಹೋದರೆ ನಿಮ್ಮ ಕೈಯಾಳಿಗನ ರೋಧ್ಯಾಯು ನಿಮ್ಮ ಬಾಂಧುಯಲ್ಲಿ ಬೀಳುವದು ಕರಿಣವಾದಿತು. ಇಂದು ರಾಜರಿಷ್ಟವರು ಈ ಗುಣದಿಂದ ನಾಳಿ ಪದಭ್ರಷ್ಟರಾಗಬಹುದು. ರಾಜಕಾರಣದಲ್ಲಿ ಇಂತಹ ಷ್ವಾಗ್ನವಿದ್ದರೆ ಜೀವಿಸಿರುವದು ಕರಿಣವಾದಿತು. ಇಂತಹ ಗುಣಗಳನ್ನು ಅವಲಂಬಿಸಿದರೆ ಪ್ರಜಾಜನರಿಗೆ ಸುಖಸ್ವಾತಂತ್ರ್ಯಗಳು ಲಭಿಸಬಹುದೆ? ಅರಣ್ಯದಲ್ಲಿದ್ದು ಈಚಿಂತನೆ ಮಾಡುವವರಿಗೆ ಇಂತಹ ಗುಣವು ಶೋಭಿಸಬಹುದು. ಒಬ್ಬ ನಿರ್ವಾಧಿಯಾದ ಅಬಲೆಯು ಶಾರಾಗ್ನಹದಲ್ಲಿ ನಾನು ಸಿಣ್ಣಾರಣವಾಗಿ ಜೀವ ಬಿಡುವದನ್ನು ನೀವು ಕಣ್ಣನಿಂದ ನೋಡುವಿರೇನು?

నిరపరాధిగలగే దుఃఖమౌడువచుగా యోంగ్య దండనసైయన్న విధిసిద్ధులే, సజ్జనెరు బాళువదు దుస్తుర్వాదితు. ప్రజానోఖ్యక్కాగి రాజను యుళ్ళస బీంకల్లవే? యావ రాజ్యదల్లి ప్రజుగలగే దుఃఖనిదువదోఁ, యావ రాజ్యదల్లి ప్రజాజనరిగే సాత్యంత్ర్యవిల్లవేఁ, యావ రాజ్యదల్లి తాన్యాయదిండ ప్రజామింసేచూగువచేఁ: అంతట రాజ్యద రాజ్యసుగే యోంగ్య తాసనవన్న విధిసువదు సావాధోము రాజరాజు నిమ్మకతతప్యవల్లవే? స్ఫుయంవరక్కు సమ్మతియత్తు, తనగే బేశాద సతియన్న వరసిద్ధుక్కాగి శాశనవన్న మాఁడు వదు న్యాయసమ్మతవెనిసువదే? ముహారాజే, రాజునీతి నిపుణరాజు నిమగే అబలేయాద నాను చేటిగేను చేళలి? నిమ్మ సలువాగి సంయుక్తదేవి యపరు జీవిసిరువచు ఆక్ష్యమ్భ్యమిండ నిమ్మ మన్సుగే ఘనశరవాద దుఃఖమేదగువదేందు ఆవరు కారాగ్యమవన్న ఆనుభవిసుత్తిరువరు.”

జిత్త్రరేఖియ మాతుగఁడు ష్ట్రిక్స్రాజన చేఁలే ఒళ్ళియ పరిణామ వన్న అంటుమాడిదపు. అవను విషారమగ్ననాగి ఎష్ట్రో హోత్తినవరిగే తప్పస్సనాగి కుళతిద్దను. ఆగ జిత్త్రరేఖియు: —

“ముహారాజే, ఇగొళ్ళరి: నిమ్మ స్థియతమేయ సందేశవన్న మ్సు సోఁడిరి. సతియు సందేశవన్న ఇదే కోనెయుదాగి మాఁడువియో? కతతప్యప్రభావదిండ బంధవియోఁచమేయ పుణ్యభాగిగభాగి సౌఖ్యపడి రుమవియో?”

ఒకే సుడిను జిత్త్రరేఖియు సంయుక్తియ పత్రవన్న ఆవన కైయల్లి కోట్టిళు. స్థియసతియు సందేశవేనిరువదోఁ సోఁడబేఁచెందు ఆవను అవన్న తెగిదుకోఁడు ఓదక్కించిదను: —

స్థియసభా!

తమ్మ ఛరణ దయశనవు సనగే ఇదు వరిగూ ఆగల్లి; ఈ కతభాగినియ ముఖవన్నాదరూ నింవు సోఁకిల్ల. వస్తుస్థితియు ఒఁగిద్దుదూ పరస్పరల్లి ద్వాధవాద స్వీహవు సేలిగొండివున్న నేఁడివరే పూవు జన్మద ప్రేమ సంబంధద దృక్కుపు కళ్ళమందే కట్టించంతాగువదు.

స్థియసరా! ఎంతప బంధసదల్లి సిలుకిడ్డమా, దుధరవాద గండాం తరగళోదగువపెందు నిష్టతవిచ్చదరూ సేలిసిద ప్రేమవన్న కిత్తువదాగద్దన్న సోఁడిరపే ప్రణయవు ఎంతప అచేయహంబచు యార దృష్టిపథదల్లాదదూ బారదిరదు.

పురుణనాథ! తాయియియు కఁఁయలి, తండేయు బడియలి, సేరికోరే ఎంవరు చేఁష్టుసలి, గేళతియరు తిరస్సంసలి, హారవరు నగలి; నాను యార

ಹುಣಿಗೆ ಹೂಲಿಯನ್ನು ನಾಕಿರುವನೇರೇ ಅವರನ್ನೇ ವರಸುವೆನು. ಅದು ಪ್ರಯತ್ನ ಕ್ಷಾಧ್ಯವಳಿದ್ದರೆ ತಪರ ನಾಮನ್ಯಾರಣೆಯಲ್ಲಿ ಶೇಷಾಯ್ಯಾವನ್ನು ಕಳೆಯುವರು ಸನಗಿ ತಾಧ್ಯವಳಿವೇಂಬ ನೂತನ ಚೆಗನೆ ಜನನಿದರ್ಶಕ್ಕೆ ಒಂದಿರಬ್ಬಾಡು.

ಈ ದಯೆ ದೇವತೀಗಳಿ! ತಮ್ಮ ಪ್ರಜೆಗಳಿಗಿ ಬಾಲರುವೆಡು; ತಮ್ಮ ಮ್ಮೆ ದುರ್ತರಾಧ ಮನಕ್ಕೆ ಸೊಂಬಾದಿತೆಂದು ಕಾರಾಗ್ಗ ಕಡುಂಬವನ್ನು ಸಹಿಸುತ್ತಿಲಿರುವೆನು. ತಮ್ಮ ನಾಮನ್ಯಾರಣೆಯೇಂದ ಈ ಕಾರಾಗ್ಗ ಯದಳ್ಲಿ ನಡೆ ಸ್ಥಿಗ್ಗಾಯನಾದ ಆಧಂದ ವಾಗುತ್ತೆ ಲಿರುವಂತು.

ಜ್ಞಾನಸರವನ್ನಾರೆ! ತಮ್ಮ ನಾಮನ್ಯಾರಣೆಯಲ್ಲಿ ಉನಂದಬಂದವ ಭಾಗ್ಯದ ದಿವಸಗಳು ಬರೆದುಕೊಂಡಿಲ್ಲವೆಂದು ಮನಸ್ಯಾಯನ ನಾಕ್ಕಿಯಾಗ ನನಗೆ ಗೋತ್ತಾಗಿದೆ. ಪ್ರಾಕ್ತನ ಪರಿಷತ್ವದಿಂದ ದ್ಯುವಾಫಾತಕ್ಕೆ ಒಳಪಟ್ಟಿದ್ದರೂ, ಮಂದಿನ ಜನ್ಮದಲ್ಲಿ ದರೂ ತಾವೇ ಕಡೆಗೂಳಿಗಳೇ ಕೆಂಡು ಇಟ್ಟಿರುವ ಮೊರತು ಅಬಲಯಾದ ಸಾನು ಹೆಚ್ಚಿಗೆ ಮಾಡಲ್ಪಡುವು?

ಪರವಾತ್ಯನೆ ಅನುಗ್ರಹಪ್ರದರ್ಶಿ ಮಂಜ್ಞಿ ಡಿಸ್ಕ್ವಾಗಬರ್ಹದು; ವಿಷವು ಅಮೃತ ವಾಗಬಹುದು. ರೂಗಿಳಿದ್ದರೆ ಇರ್ಲೇ ಕ್ಷಾಧ್ಯಾಯ ದಾಂತಸ್ವ! ಇದೇ ಕಡೆಯ ಸಂಚೇತವು!

ತಮ್ಮ ಜರಗಾವಾಸಿ,

ಸಂಯುಕ್ತೇ.

ಪ್ರಾಧ್ಯಾರಾಜನೇ ಆ ಪತ್ರವನ್ನೊಂದು ಜುಂಬಿಸಿದನು; ಎಡಿಗೆ ಅಸ್ತಿಕೊಂಡನು! ಅನುವರ್ತನಾಗಳ ಸಮರಸ ಭಾವದಿಂದ ವರವರಣಾದಷ್ಟು!

೬೯ ಕೃತಧ್ಯಾತ್ಮ.

ಸ್ತುತಿಸ್ತು ರದ ಯುದ್ಧದಲ್ಲಿ ಇಸಬಯ ಚೋಂವಿ ಪ್ರಾಧ್ಯಾರಾಜನಲ್ಲಿ ಕ್ಷಮೆಯನ್ನು ಬೇಕಿ ಒಂಬಡಿಕೆ ನೂಡಿಕೊಂಡದ್ದುಗಿ ರಾಜಾಬುಧ್ಯಾನ ಶೋರಿಯು ಮುಖಭಂಗತ ನಾಗಿಷ್ಟನು. ಗರ್ಭಾನಿ ಮಂದಮೂರನು ಜಾಡಿಸೇಬು ಸಾಲೆ ದಂಡೆತ್ತಿ ಚೋಗಿ ಹಿಂದು ಸ್ತುತಿಸಿದ್ದು ಕಡೆತನಕ ನಿಜಯುರಾಲಿಯಾಗಿದ್ದು, ತಾನು ಪ್ರಾಧ್ಯಾರಾಜಜನಿಂದ ಎರಡು ಸಾಲೆ ಪರಾಘಾತನಾದಪ್ಪತ್ತಾಗಿ ಒಡಕ್ಕೋ ಸ್ನಾಂದುಕೊಂಡಿದ್ದನು. ಗದ್ಯಾನಿ ಮಹ ಮುಂದನ ಸ್ತುತಿಸಿರು ಸ್ತುತಿಭಾಗಿಸಿದಂದ ಶಾಮತ್ತಿದ್ದರೆಂದೂ, ತನ್ನ ಸ್ತುತಿಸಿಕರು ಜೀವ ಗಳ್ಳಾಗಿ ಮನಮುಟ್ಟಿ ಯುದ್ಧ ವಾದಕೆ ತನ್ನನ್ನು ಪರಾಜಯ ಪಡಿಸುವದಕ್ಕೆ ಕಾರಣಾಗಿರುವೆಂದೂ ಅಭಿನ್ನ ಗ್ರಂಥವನು.

ತನ್ನ ಸ್ತುತಿಸಿಕರಿಗೆ ಯೋಗ್ಯ ಶಾಸನ ಪಷ್ಟು ಸಿಂಹಸಿವ ಹೇಳಿರುತ್ತಿರುತ್ತಿರುವುದನಾಗಿ ಮೊರತು ದೊರೆಯಿದೆಂದು

ಅವನು ಸ್ಥಿತಿಯಿಸಿಕೊಂಡನು. ಅವನು ತನ್ನ ಸೈನಿಕರಿಗೂ ಪ್ರಸಿದ್ಧರಾದ ಸರದಾರ ಸೇನಾಪತಿಗಳಿಗೂ ಅಪವಾನಕಾರಕವಾದ ದಂಡನೆಗಳನ್ನು ನಿಧಿಸಿದನು. ಕೆಲವರ ಭಾಯಿಗೆ ಶೋಬರಿ ಕಟ್ಟಿ ಗಿರುವುಂಟು ರಾಜಧಾನಿಯ ತುಂಬ ವೆರೆಯಿಸಿದನು; ಮತ್ತೊಂದು ನೈತಿಕ ರಣಭಾವಿಯಿಂದ ವಲಾಯನ ಮಾಡಿದರೆ ದೇಹಾಂತ ಶಾಸನವು ನಿಧಿ ಸಲ್ಲಿದುವರೆದು ಎಲ್ಲ ಸೇನಾನಾಯಕರಿಗೂ ಸ್ತೋತ್ರಕ್ರಿಯೆಗಿಂತ ತಿಳಿಸಿದನು.

ವೃಧ್ಭೂತರಾಜನು ಷಶಿಧರಮು-ವನನ್ನು ಸೇನೆದು ತನಗೆ ಜೀವದಾನ ಕೊಟ್ಟಿದ್ದನ್ನೂ, ಅತ್ಯಂತ ಮುಯಾದೆಯಿಂದ ನಡೆಯಿಸಿಕೊಂಡ್ದರೂ ಶಹಾಬುದ್ದಿನನು ಮರೆತಿದ್ದನು. ವೃಧ್ಭೂತರಾಜನನ್ನು ಸಮಾಂಗಳಿಗೆ ದಲ್ಲಿ ಸೋಂಟಿಸಿ, ಅವನ ಜೀವವನ್ನು ಹೀರಿದ ಹೊರತು ತನ್ನ ಮನಸ್ಸಿಗೆ ಸಮಾಧಾನವಾಗುವಂತಿಲ್ಲವೆಂದು ಘೋರಿಯು ಅನ್ನ ತೋಡಿದ್ದನು. ತಂದು ಕೊಟ್ಟಿ, ವಚನವನನ್ನೂ ಒಂಬಡಿಕೆಯ ಕಟ್ಟಳೆಗಳನ್ನೂ ಅವನು ಇಷ್ಟರಲ್ಲಿಯೇ ಮರೆತುಬಟ್ಟಿನು. ವೃಧ್ಭೂತರಾಜನಿಗೆ ತನ್ನನ್ನು ಕಾರಾಗ್ವಹ ದಲ್ಲಿಸುವದಾಗಲಿ, ಕ್ಷಾತ್ರ, ರತನವಿಂದ ಕೊಲೆ ಮಾಡಿಸುವದಾಗಲಿ ಅಸಾಧ್ಯವಾಗಿ ಬಿಟ್ಟಿರದೆ, ಸ್ಥಿರವಾದ ಸ್ವೇಚ್ಛಿದಿಂದ ಬಢ್ಣಸನ್ನಾಗಿ ಮಾಡುವವರಿಂದ ಉಭಯತರಿಗೂ ಸುಖರವನೆಂದು ತಿಳಿದು ಬಂಧಫಿರೋಚನೆ ಮಾಡಿರುವನಂಬದನ್ನು ಅವನು ಈಗಾಗಲೆ ಮರೆತಿದ್ದನು. ಈ ಚಾರಿ ವರುನ, ಸೌರಕ್ಯವನ್ನು ಚೆನ್ನಾಗಿ ಮಾಡಿಕೊಂಡು ವೃಧ್ಭೂತರಾಜನ ಮೇಲೆ ದಂಡಿಸಿ ಮೊಂಗಳೇಕೆಂದು ಅವನು ಗೊತ್ತುಮಾಡಿಕೊಂಡಿದ್ದನು.

ಒಮ್ಮೆಯೆಲ್ಲವೆಂದರೆ ಏರಡಾವೃತ್ತಿ ಅವಜಯಪೋದಗಿದ್ದರಿಂದ, ಸ್ವತಂತ್ರವಾಗಿ ವೃಧ್ಭೂತರಾಜನೊಡನೆ ಯುದ್ಧ ಮಾಡುವದಕ್ಕೆ ಶಹಾಬುದ್ದಿನನು ಅಂಜತೋಡಗಿದ್ದನು. ಅವನಿಗೆ ಏರದ್ದೇವಿಯ ಅರಸರ ಸಮಾಯವು ಆವಶ್ಯಕವೆನಿಸಿತು. ತನಗೆ ಯಾರು ಸಮಾಯ ಮೂಡಬಹುದೆಂದು ಅವನು ನಾನಾ ವಿಧವಾಗಿ ಮೋಂಟಿಸಿತೋಡಿದನು. ಜಯಚಂಪ್ರಸಿಗೂ ವೃಧ್ಭೂತರಾಜನಿಗೂ ವೈಮನಸ್ಸು ಇರುವದಿಂದ ಜಯಚಂಪ್ರಸಿಂದ ನೀರವು ದೊರೆತರೆ ನಂಡಯಾತ್ರೆಗೆ ಜೊರಡುವದಕ್ಕೆ ಒಳತಾಗುವ ದೆಂದು ಅವನು ಭಾವಿಸಿದನು. ಒಮ್ಮೆ ಚಹಾಣ ಸಮಾಟಿನ ಮದವನ್ನು ಇಳಿಸಬೇಕೆಂದು ಅವನು ನಿಧಾರ ಮಾಡಿ ಸಂಗ್ರಹಮಾಡಿ ನಿಧತ್ವಯೆಯನ್ನು ಒಳ್ಳೆಯು ರಭಸದಿಂದ ಸಡೆಯಿಸಿದ್ದನು.

ಭಾರತಸ್ತು ಅಂತಹಕೆಲಕದ ತಪ್ಪೆಮನಸೆಯೆಂಬದನ್ನು ಶಹಾಬುದ್ದಿನನು ಮೊದಲಿನಿಂದ ಅರಿತವನಾಗಿದ್ದನು. ಅಸೇಕ ಜಾತಿ, ಅಸೇಕ ಧರ್ಮ, ಅಸೇಕ ಪಂಗಡ ಮೊದಲಾದವುಗಳಿಂದ ಕೂಡಿದ ದೇರವಲ್ಲಿ ಒದಕು ದುಟ್ಟಿಸಿ ಶಾಮ್ರಸಾಧನೆ ಮಾಡಿ ಕೊಟ್ಟುವದು ಅಸಾಧ್ಯವಲ್ಲಿವೆಂದು ಅವನು ತಿಳಿದನು. ರಾಜ್ಯದಾತೆಯಿಂದಲೂ ಅಧಿಕಾರದ ಲಾಲನೆಯಿಂದಲೂ ದ್ರವ್ಯದ ಲೋಭನಿಯಿಂದಲೂ ಹಿಂದೆಗಳು ಪರಿಷಾಗಿವ ಕೊರದೆಂದೂ ಅವನು ಭಾಷಿತೋಂಡನು.

ಹಿಂದುಸ್ತಾನದ ಪರವಶತೀಯ ಇತಿಹಾಸದಲ್ಲಿ ನೋಡಿದತ್ತ ಸ್ವಾರ್ಥಿಗಳೂ, ಗೃಹಭೇದಿಗಳೂ, ದೇಶವಿಫಾತಕರೂ, ರಾಷ್ಟ್ರಧರ್ಮವಿಹಿನರೂ ಆದವರ ಚಿತ್ತಗಳು ಬಹಳವಾಗಿ ಕಾಣುತ್ತಿರುವವು. ಇಂತಹ ದೇಶವಿಫಾತಕರೇ ದೇಶಾಭಿಮಾನಿಗಳ ಸತ್ಯವನ್ನು ಮಣ್ಣಗೂಡಿಸಿ, ಭಾರತದ ಸ್ವಾತಂತ್ರ್ಯ ಮಾರ್ಯಾಸನನ್ನು ಅಕ್ಕಗೊಳಿಸಿದರು. ಅಂತಹ ಜನರಿಂದಲೇ ಅಭಿನವ ಭಾರತವು ಸದ್ಯದ ಸ್ಥಿತಿಯನ್ನು ಹೊಂದಿರುವದು. ದೇಶದೊಂಬಿಗಳಿಗೆ ಸ್ವಾತಂತ್ರ್ಯಕ್ಕಿಂತಲೂ ವಾರತಂತ್ರ್ಯವೇ ಸ್ತ್ರಿಯವಾಗಿ ತೋರುತ್ತಿರಬಹುದೇನು? ಗರುಣಿ ಮಹಿಮಾದನು ಹದಿನೇಳು ಸಾರೆ ದಂಡಿತ್ತಿ ಬಂದು ಪವಿತ್ರವಾದ ದೇವಸ್ಥಾನಗಳನ್ನು ನೀಲಸಮು ಮಾಡಿ ಹೇರಳವಾದ ಹಣವನ್ನು ಸಾವಿರಗಟ್ಟಿ ಒಂಟಿಗಳ ಮೇಲೆ ಬಯಸ್ಯತ್ತಿದ್ದರೂ ಇಡಿಯ ಭಾರತವು ಒಂದಾಗಿ ಅವನನ್ನು ತಡೆಯಬಾರದೇಕೆ? ಬಿಂಬಿಭ್ರಂತಿ ಸತ್ಯಶಾಲಿಗಳು ಸ್ವಾಭಿಮಾನದಿಂದ ಮುಂದಾಗಿ ಮಣ್ಣಗೂಡಿದರೂ ಉಳಿದವರು ಕಣ್ಣಿಮುಚ್ಚಿಕೊಂಡು ಸ್ವಸ್ಥವಾಗಿ ಕುಳಿತುಕೊಳ್ಳುವದು ಯಾವ ಗುಣದ ದ್ವ್ಯಾಕತಕವೆಂಬದನ್ನು ವಾಚಕ ಮಹಾಶಯರೇ ನಿರ್ಧರಿಸಲಿ. ಅನೇಕ ಹಿಂದುಗಳಲ್ಲಿ ಇಂತಹ ಪರಾನುಕೂಲ ಸ್ವಕೀಯ ಪ್ರತಿಕೂಲ ಗುಣಗಳಿರುವದನ್ನು ಶಾಖಾಬ್ದಿನನು ಮನಗಂಡಿದ್ದರಿಂದಲೇ ಪ್ರಧೀರಾಜನಂತಹ ಸಂಗ್ರಹ ಕೇಂದರಿಯಾಡನೆ ಯುದ್ಧಮಾಡುವ ಸಿದ್ಧತೆಯಲ್ಲಿ ತೋಡಿಗಿದನು.

ಶಹಾಬುದ್ದಿನನು ಯಂಥದ ಸಿದ್ಧತೆಗೆ ತೋಡಿಗೆದ್ದು ಅವನ ಮಂತ್ರಿಯಾದ ಮುರಾಸನಬಾನನ ಮನಸ್ಸಿಗೆ ಬರಲಿಲ್ಲ. ಅವನು ಅತ್ಯಂತ ರಾಜನಿಷ್ಠನೂ ಸದಸ್ವವೇಕ ಬುದ್ಧಿಯವನೂ ಇದ್ದು ದರಿಂದ ನಿಸ್ಪಾತೆಯಿಂದ ತನ್ನ ಅಭಿಪ್ರಾಯವನ್ನು ತಿಳಿಸಿ ಸುಲತಾನನ ಮನಸ್ಸನ್ನು ತಿರುಗಿಸಬೇಕೆಂದು ವಿಚಾರಿಸಿಕೊಂಡಿದ್ದನು. ಕೀಲಗದಲ್ಲಿ ಈ ವಿಷಯವನ್ನು ತೆಗೆಯುವದಕ್ಕಿಂತಲೂ ಅವನು ಒಬ್ಬನೇ ಇದ್ದಾಗ ತೆಗೆಯುವದು ಒಳತೆಂದು ಶಾಸನಿಗೆ ತೋರಿದ್ದರಿಂದ, ಅವನು ಅರಮನೆಗೆ ಹೋದನು. ಆಗ ಶಹಾಬುದ್ದಿನನು ವಿಶ್ವಾಸಿ ಮಂದಿರದಲ್ಲಿ ಪವಡಿಸಿದ್ದನು. ಆಕಸ್ತಾತ್ಮಗಿ ಮುರಾಸನಬಾನನು ಬಂದದ್ದು ನೋಡಿ ಅವನು:—

“ವಜೀರ, ಬಸ್ಸಿರಿ, ಎಂದು ನುಡಿದು ಅವನನ್ನು ಬಳಿಯಲ್ಲಿ ಕುಳ್ಳಿಸಿಕೊಂಡು:—“ಸಹಜವಾಗಿ ಬಂದಿರೋ? ಏನಾದರೂ ಕೆಲವನಿದೆಯೋ?”

“ತಮ್ಮೊಂದನೆ ಎರಡು ಆವಾಲೋಚನೆಯ ಮಾತುಗಳಾದುವದಿದ್ದು ದರಿಂದ ಬಂದಿನು.” ಎಂದು ತಡವರಿಸುತ್ತ ಮುರಾಸನಬಾನನು ಹೇಳಿದನು.

ಶಹಾಬುದ್ದಿನನು ಒಳ್ಳೆಯ ವಚನಸ್ವಿಯೂ ನಿಷ್ಪೂರ ಸ್ವಭಾವದವನೂ ಇದ್ದನು. ಅವನೆಂದರಿನಲ್ಲಿ ಅವನ ಮನಸ್ಸನ ವಿರುದ್ಧವಾದ ಮಾತುಗಳನ್ನಾಡುವೆಂದು ಒಳ್ಳೆಯ ಕರಿಣವಾದ ಕೆಲವನಿಗೆತ್ತು. ಮುರಾಸನಬಾನನು ಅವನ ಸ್ಥಿತಿಗಳನ್ನು ಬಿಳಿವನಾಗಿದ್ದರೂ ತನ್ನ ಸರಳವಾದ ಅಭಿಪ್ರಾಯವನ್ನು ಹೇಗಾದರೂ

ಮಾಡಿ ಅವನ ಮುಂದೆ ಇಡುತ್ತಿದ್ದನು. ಆಪ್ತಾರೋಚನ್ಗಾಗಿ ಬಂದಿರುವನೆಂದು ಮುರಾಸನೆಖಾನನು ನುಡಿದ ಕೂಡಲೆ ಶಹಾಬುದ್ದಿನನು ಆತುರದಿಂದಃ—

“ಪಟೀರ, ಏನಿದು!”

“ಪೃಥ್ವೀರಾಜನೊಡನೆ ಯುದ್ಧಕ್ಕೆ ಹೊರಡುವದಕ್ಕಾಗಿ ಸೇನಾಸಿದ್ಧತೆಯನ್ನು ನಡೆಯಿಸಿರುವಿಲ್ಲ. ಖಾವಿಂದ, ನಾವಾಗಿ ವೊದಲು ಕಾಲು ಕೆದರಿದರೆ ಅನ್ಯಾಯ ವೈಸುವದು. ಮೊದಲು ವಚನಬಂಧರಾಗಿ ಹಿಂದಿನಿಂದ ಅದನ್ನು ಮುರಿಯುವ ದೆಂದರೆ ರಾಜಧರ್ಮದ ಭಲನೆ ಮಾಡಿದಂತಾಗುವದು. ಈ ನ್ಯಾಯಾನ್ಯಾಯಗಳ ವಿಚಾರವು ಒತ್ತಿಟ್ಟಿಗರಲಿ. ಪೃಥ್ವೀರಾಜನು ವೀರಾಗ್ರಣಿಯಿರುವದನು. ಅವನನ್ನು ಕೆಣಕಿ ಜಯಸಂಪಾದನೆ ಮಾಡಿಕೊಳ್ಳುವದು ದುರಾಪಾಸ್ತವಿರುವದು. ನಾವು ಎನ್ನು ರೀತಿಯಿಂದ ಯುದ್ಧದ ಸಿದ್ಧತೆಮಾಡಿದರೂ, ಎತ್ತಿಹೊದಪರಾಗುವೆನಾದ್ದರಿಂದ ಅಲ್ಲಿಯ ಜನರ ಸೆರವಿಲ್ಲದೆ ಜಯಸಂಪಾದನೆಯಾಗುವದು ಅಸಾಧ್ಯವಿರುವದು. ಭೀಮದೇವ ಜಯಚಂದ್ರಪೃಥ್ವೀರಾಜ ಸಮರಸಿಂಹ ಮೊದಲಾದವರಲ್ಲಿ ಒಡಕು ಹುಟ್ಟಿರುವದು. ಜಯಚಂದ್ರನಾಗಲಿ, ಭೀಮದೇವನಾಗಲಿ ನಮ್ಮನ್ನು ಸೆರವಿಗೆ ಕರೆಯುವದು ನಿಶ್ಚಯವು. ಆಗ ದಂಡತ್ತಿ ಹೋಗುವದರಿಂದ ಲಾಭವುಂಟಿಲ್ಲದೆ, ನಾವೇ ಏಕಾಕಿಯಾಗಿ ಪರದೇಶದಲ್ಲಿ ಹೋದರೆ ಪ್ರಸಂಗವಶಾತ್ ಸರ್ವಸಾರ್ಥಿವಾಗುವ ಪ್ರಸಂಗಪೋದಗದಿರಲಾರದು. ಯುದ್ಧದ ಸಿದ್ಧತೆ ಮಾಡುವದಕ್ಕೆ ನನ್ನದೇನೂ ಅಡ್ಡಿಯಿಲ್ಲ. ಹಿಂದು ರಾಜರಿಂದ ಸಹಾಯದ ಬಗ್ಗೆ ಬೇಡಿಕೆಯಾದ ಹೊರತು ಸ್ವತಂತ್ರರೀತಿಯಿಂದ ಹಿಂದುಸ್ತಾನದ ಮೇಲೆ ದಂಡತ್ತಿಹೋಗಬಾರದಿಂದು ನನ್ನ ವಿನಂತಿಯಡೆ.”

ಮುರಾಸನೆಖಾನನೆ ಮನಸ್ಸಿನಲ್ಲಿ ಯುದ್ಧದ ಸಿದ್ಧತೆಯನ್ನು ನಿಲ್ಲಿಸುವದಕ್ಕಾಗಿ ಜೇಳುವದಿದ್ದರೂ, ಆ ಮಾತು ಶಹಾಬುದ್ದಿನನ ಮನಸ್ಸಿಗೆ ಬರಲಿಕ್ಕಿಲ್ಲವೆಂದು ತಿಳಿದು, ಸದ್ಯಕ್ಕೆ ದಂಡಯಾತ್ರೆಯನ್ನು ನಿಲ್ಲಿಸುವದಕ್ಕಾಗಿ ಹೀಗೆ ಮಾತನಾಡಿದನು. ಅವನು ಎನ್ನು ನಿಸ್ಪೃಹವೈತ್ತಿಯನ್ನು ನಿಲ್ಲಿಸುವದಕ್ಕಾಗಿ ಹೀಗೆ ಮಾತನಾಡಿದನು. ಅವನು ಎನ್ನು ನಿಸ್ಪೃಹವೈತ್ತಿಯನ್ನು ನಿಲ್ಲಿಸುವದಕ್ಕಾಗಿ ಹೀಗೆ ಮಾತನಾಡಿದನು. ಅನ್ಯಾಯದಿಂದ ಪರದೇಶಗಳ ಮೇಲೆ ದಾಳಿ ಮಾಡುವದು ಯೋಗ್ಯವಲ್ಲವೆಂದು ನಿರ್ದಾರಣೆಯಿಂದ ಹೇಳಲಿಲ್ಲ. ಕ್ವಾದು ಮನೋವ್ಯತ್ಯಾಸವರ ಸೇವೆಯಲ್ಲಿ ತೊಡಗುವ ಸದ್ಗಂಗಳ ಗುಣಪ್ರಭಾವವು ನಷ್ಟವಾಗುವದೆಂದು ಇದರಿಂದ ಚನ್ನಾಗಿ ವ್ಯಕ್ತವಾಗುತ್ತದೆ.

ಎರಡುಂಪಾರೆ ಪಟ್ಟಿತಿಂದವನಾದ ಶಹಾಬುದ್ದಿನನಿಗೆ ಪಟೀರನ ಮಾತುಗಳು ತೀರ ಅಯಧಾರ್ಥವಾಗಿ ತೋರಲಿಲ್ಲ.

“ಪಟೀರ, ಹಿಂದುರಾಜರಿಂದ ಬೇಡಿಕೆಯು ಬೇಗನೆ ಬಂದರೆ ಒಳಿತಾಯಿತು. ಅವರು ತನ್ನನ್ನು ಸೆರವಿಗೆ ಕರೆಯಿದ್ದರೂ ಹೇಡಿಯಂತೆ ನಾನು ತಟಿಸ್ತಿನಾಗಿ ಕೂಲಿತುಕೊಳ್ಳುವದಿಲ್ಲ. ಆ ಮದಾಂಥ ಪೃಥ್ವೀರಾಜನನ್ನು ಪರಾಜಯ ಪಡಿಸಿದ ಹೊರತು ನನ್ನ ಹ್ಯಾದಯನು ಶಾಂತವಾಗುವಂತಿಲ್ಲವಾದ ರಿಂದ ನಾನು ಈನ್ನ—

ಖದ್ದಿತೆಯನ್ನು ನಡೆಯಿಸಿರುವೆನು. ಈ ಸಾರೆ ಯಂಥದಲ್ಲಿ ಅವನ ಶಿರಚ್ಛೀದ ಮಾಡಿದ್ದರೆ ಈ ಸುಲತಾನಿ ಸಿಂಹಾಸನವೆಕ್ಕೇರಲಿಕ್ಕಿಳ್ಳ."

ಶಹಾಬುದ್ದಿನನ ಹೃದಯಚಿತ್ರವು ಹೇಗದೆ ನೋಡಿರಿ! ಹಿಂದಕ್ಕೆ ಸೇರಿ ಸಿಕ್ಕಾಗ ಪ್ರಾಣದಾನ ಕೊಟ್ಟಿದ್ದರ ಪ್ರತಿಫಲವನ್ನು ವಿವರಿಸಾದ ರೀತಿಯಿಂದ ಕೂಡ ಬೇಕೆಂದು ಯೋಜಿಸಿದ ಫೋರಿಗೆ ಕೃತಫ್ಳನೆಂದು ಯಾರು ಅನ್ನ ಲಾರು? ದೊಡ್ಡಿ ಸ್ತುನ. ಮಾನ-ಮಯಾಂದೆಗಳಿಂದಲೂ, ಧರ್ಮಾಬುದ್ಧಿಯಿಂದಲೂ ಬಿಟ್ಟುಕೊಟ್ಟಿದ್ದಕ್ಕೆ ಅವನ ಗಂಟಲಿಗೆ ಗಾಣವಾಗಬೇಕೆಂದು ಶಹಾಬುದ್ದಿನನು ದುರಾಲೋಚನೆ ಮಾಡ ತೊಡಗಿದ್ದನು. ರಜಪೂತ ದೊರೆಗಳಲ್ಲಿ ಧರ್ಮಭಾವನೆಗಳು ಅತ್ಯಂತ ಜಾಗ್ರತ ವಿರುತ್ತಿದ್ದದರಿಂದಲೇ ಅವರು ಕೃತಫ್ಳನಾದ ಪರಕೀಯರ ಮೋಸಕ್ಕೆ ಗುರಿಯಾಗು ತ್ವಿದ್ದರು. ‘ಶರಂಪ್ರತಿಕಾರತ್ಯಮಾಚರೀತ’ ಎಂಬ ನಾಯಿದಂತೆ ನಡೆಯುವದು ರಾಜ ಕಾರಣ ಕುಶಲತೆಯ ಲಕ್ಷಣವಿರುವದು. ಹಾಗೆ ಜಾಗ್ರತೆಯಿಂದ ಹಿಂದುರಾಜರು ನಡೆಯುತ್ತಿದ್ದರೆ, ಭರತಭಾವಿಯ ಇತಿಹಾಸಕ್ಕೆ ಬೇರೆ ಸ್ವರೂಪವು ಪ್ರಾಪ್ತವಾಗು ತ್ವಿತ್ತೀಂದುನಿರಾತಂಕವಾಗಿ ಹೇಳಬಹುದು.

೧೪ ಸಂಯುಕ್ತಹರಣ.

ನುಘ್ಯರಾತ್ರಿಯ ಸಮಯವಾಗಿತ್ತು. ಕನೋಜ ರಾಜಧಾನಿಯಲ್ಲಿ ನಲ್ಲಿ ಕಡೆಗೆ ಶಾಂತತಾ ಸಾಪೂರ್ಜ್ಯವು ವ್ಯಾಪಿಸಿತ್ತು. ಭಿಂಷಣವಾದ ತಮ್ಮವು ಜಗತ್ತಿನ ತುಂಬ ಹಬ್ಬಿಕೊಂಡಿತ್ತು. ನಕ್ಕಲ್ಲ ಪ್ರಕಾಶಕ್ಕೆ ಸಹ ಇಂಬುಗೊಡದಂತೆ ಆಗಸದಲ್ಲಿಲ್ಲ ಮೋಡವು ಮುಸುಕಿದ್ದರಿಂದ ಅಂದಿನ ರಾತ್ರಿಗೆ ಮತ್ತಿಷ್ಟು ಭಯಾನಕತೆಯು ಬಂಡಿತ್ತು. ಇಂತಹ ಸಮಯದಲ್ಲಿ ಕೆಲವು ಜನರು ಸಂಯುಕ್ತೆಯ ಕಾರಾಗ್ವಹದ ಕಡೆಗೆ ನಡೆದಿದ್ದರು. ಕಾಯಾತುರತೆಯಿಂದ ಅವರು ಒಳ್ಳೆಯ ವೇಗದಿಂದ ಸಾಗಿದ್ದರು. ಅಷ್ಟರಲ್ಲಿ ಒಂದು ವ್ಯಕ್ತಿಯು:—ಇದೇ ಸಂಯುಕ್ತದೇವಿಯವರನ್ನಿರಿ ಸಿದ ಸೇರಿಮನೆಯು” ಎಂದು ನುಡಿದ ಕೂಡಲೆ ಆ ಜನರೆಲ್ಲರು ಅಲ್ಲಿಗೆ ಹೋದರು. ಆಗ ಕಾವಲುಗಾರರು ನಿದ್ರಾವಶರಾಗಿದ್ದರು. ಆ ಜನರು ಕಾವಲುಗಾರರ ಬಾಯಿಗೆ ಜೀಂಡುಹಾಕಿ ಪಿಣ್ಣಂಡಿ ಬಿಗಿದು ಚಲ್ಲಿದರು; ಆ ಮೇಲೆ ಕಾರಾಗ್ವಹದ ಬೀಗವನ್ನು ಮುರಿದು ಆ ಜನರಲ್ಲಿ ಇಬ್ಬರು ಒಳಗೆ ಹೋದರು.

ಸಂಯುಕ್ತೆಯು ಇನ್ನೂ ನಿದ್ರೆ ಹೋಗಿರಲಿಲ್ಲ; ಅವಳು ಚೆಂತಾಯುಕ್ತಾಗಿ ಕುಳಿತು ಬಿಟ್ಟಿದ್ದಳು. ಒಳಗೆ ಹೋದ ಇಬ್ಬರು ತಮ್ಮ ಕೈಯೊಳಗಿನ ಹಂಜು ಹೊತ್ತಿಸಿದ ಕೂಡಲೆ ಸಂಯುಕ್ತೆಯು ಭಯಭೀತಳಾಗಿ “ಯಾರವರು!” ಎಂದು ಕೇಳಿದಳು.

“ನಾವು ನಿನ್ನ ಅಂತಕರು!” ಎಂದು ಒಬ್ಬನು ನುಡಿದ ಕೂಡಲೆ ಸಂಯುಕ್ತೆ ಹೋಗಿ ಹೋಗಿ ಹೋಗಿ “ಎಂತ ಹಾಜರಿಗೆ?”

“ಹೊದು! ನಿಮ್ಮನ್ನು ಕೊಲೆ ಮಾರಾಡುವದಕ್ಕಾಗಿ ಜಯಚಂದ್ರ ಮಹಾರಾಜರು ನಮ್ಮನ್ನು ಕಳುಹಿಸಿರುವರು” ಎಂದು ಮತ್ತೆತ್ತಿಬ್ಬಣ ಹುಡಿದಳು.

“ಜಯಚಂದ್ರ ಮಾರಾಡು ನಿಮ್ಮನ್ನು ಕ್ಷಾತಿಪುರರೆ? ನನ್ನನ್ನು ಕೊಲ್ಲುವದಕ್ಕಾಗಿ ನನ್ನ ತಂದೆಯವರು ನಿಮ್ಮನ್ನು ಕಳಿಸಿದರೆ?”

“ಹೊದು” ಎಂದು ನುಡಿದು, ಎರಡನೇಯವನು—“ಸಂಯುಕ್ತದೇವಿಯವರೆ, ನೀವಾಗಿ ನಿಮ್ಮ ಮೃತ್ಯುವನ್ನು ಬರವಾಡಿಕೊಂಡಿ.”

“ಅದೇಕೇ?”

“ನೀನು ನಮ್ಮ ಮಹಾರಾಜರ ಹೆಗೆಯಾದ ಸ್ಥಾಪ್ತಿರಾಜನಮ್ಮ ವರಿಸುವ ನಿಶ್ಚಯ ಮಾಡಿದ್ದರಿಂದಲೇ ಅವರು ನಿನ್ನನ್ನು ಕೊಲ್ಲಲುಕುರ್ತಾದರು. ಈಗಲಾದರೂ ಏಫಾಗಿದೆ? ವ್ಯಧವಾಗಿ ಸಾಯುವದಕ್ಕಿಂತ ಮತ್ತೆತ್ತಿಬ್ಬ ರಾಜಪುತ್ರನನ್ನು ವರಿಸುವೇನೇಂದು ಹೇಳಬಾರದೆ? ನೀನು ಈ ಮಾತಿಗೆ ಒಸ್ಪಿದರೆ ಕೊಲ್ಲಬಾರದೆಂದು ಮಹಾರಾಜರು ತಿಳಿಸಿರುವರು” ಎಂದು ನೊಡಲನೇಯವನು ಮಾತನಾಡಲು, ಸಂಯುಕ್ತೆಯು ಸ್ವಷ್ಟವಾದ ಮಾತಿನಿಂದ—

“ಕೊಲೆಗಡಕರೆ, ನೀವು ನನ್ನನ್ನು ಅಗತ್ಯವಾಗಿ ಕೊಲ್ಲಿರಿ. ಅಸ್ತಿರವಾದ ಈ ಜೀವಿತಕ್ಕಾಗಿ ಸಾನು ತೀರಬ್ರಹ್ಮಕಾಗಲಾರಿನು. ನಾನೀಗ ಯಾವ ಮತ್ತಾತ್ಮನನ್ನು ನನ್ನ ಹೃದಯಮಂದಿರದಲ್ಲಿ ಸಾಫಿಸಿರುವೇನೋ, ನಿತ್ಯವೂ ಯಾವನ ಸ್ತೋರಣೀಯಿಂದ ಸ್ವಗೀರ್ಯ ಆಸಂದವನ್ನು ಹೊಂದುತ್ತಲಿರುವೇನೋ, ಆ ನನ್ನ ಹೃದಯಸಮಾಂಟ ನನ್ನ ಪದಚ್ಯುತ ಮಾಡಲಿಕ್ಕೆ ನಂಗಿ ಸಾಧ್ಯವಿರುವದಿಂದ. ಕೊಲ್ಲಿರಿ; ನನ್ನನ್ನು ಬೇಗನೆ ಕೊಲ್ಲಿರಿ! ನನ್ನ ಶಿರವನ್ನು ಪರಮಪೂರ್ಣರಾದ ಪಿತ್ರಗಳಿಗೆ ತೋರಿಸಿ, ಅವರ ಸೇತ್ತುಗಳನ್ನು ಸಾಫಲಗೊಳಿಸಿರಿ!”

“ದೇವಿ, ವಿಚಾರ ಮಾಡಿ ನೋಡಿರಿ. ಅಲ್ಲ ಕಾರಣಕ್ಕಾಗಿ ಅಮೂಲ್ಯವಾದ ಪ್ರಾಣವನ್ನು ತ್ಯಜಿಸಬೇಡಿರಿ. ಪ್ರತಿಮೇಗೆ ಮಾಲೆಯನ್ನು ಹಾಕಿದ್ದರಿಂದ ಸ್ಥಾಪ್ತಿರಾಜನನ್ನು ವರಿಸಿದಂತಾಗಲಿಬ್ಬ. ಅವನಿಗಿಂತಲೂ ಶ್ರೀಷ್ಟನೂ, ಸುಂದರನೂ ಬಲಿ ಸ್ತನೂ ಆದ ರಾಜಪುತ್ರನಿಗೆ ನಿಮ್ಮನ್ನು ಧಾರೆಯೆರೆದು ಕೊಡುವದಕ್ಕೆ ಮಹಾರಾಜರವರು ಸಿದ್ಧಿರಿವರು. ನೀವು ಅವರ ಸೈರಿಯನ್ನು ವರಿಸುವೇನೇಂಬ ಹಂಟಿಸಿದು ಜೀವಕ್ಕೆ ಎರವಾಗಬೇಡಿರಿ.”

“ಭಾವಂಡಾಲರೇ, ನನ್ನ ತಂದೆಯವರ ಕ್ಷಮ್ಮಗ ಪ್ರಾಪ್ತಿರಾಜರಿಗಂತೆ ಬಲಾರ್ಥಿ ಮೂ, ಶ್ರೀಷ್ಟರೂ, ಸುಂದರರೂ ಇಗ್ರಾಹಿ ಯಾರಾಡರೂ ಕಾಣುತ್ತಿರಬಹುದು; ಆದರೆ ನನ್ನ ದೃಷ್ಟಿಯಿಂದ ನೋಡಲಾಗಿ ಇದಿ ಇಗತ್ತಿಷ್ಟಲ್ಲಿ ಲಂಗಿ ಆವರೀ ಅವು ಶೀಯರಾಗಿರುವರು. ನನ್ನ ಹೃಡಯದೇವತೆಗಳು ಹೇಗಳ್ಳಿಕೇನು? ಅವರು ನನ್ನ ಹೃಡಯಾಗಿ ದೇವತೆಗಳೇ!”

“ನನ್ನ ಖುದ್ದಿ ಭೂಮಿಭಾಗಾಗಿ, ನಿನ್ನ ಕಾರ್ಯ, ನಿರಂತರಿ ಅನಿಂತನಾಗಿ,

ಪಿತ್ತು ದ್ವಾರಾಯಾದ ಸಿನ್ನೆನ್ನು ಅರ್ಕಿಣಿಯಾದೂ ಜೀವದಿಂದಿರಿಸಲಾಗಿನು” ಎಂದು ನೊಡಲನೇಯವನು ಸುಧಿದೆ, ತನ್ನ ಕತ್ತಿಯನ್ನು ಅವಳ ಹೇಳಿಸೆ ಗುಂಡನು.

ಆಗ ಸಂಯುಕ್ತಿಯು ಅನನೆಂಬಲನ್ನಲ್ಲಿ ಶಿರವನ್ನು ಬಗ್ಗಿಸಿ --“ಹೃದ್ದೈಮ! ಸಿನ್ನೆ ಕಾರ್ಯವನ್ನು ಹೇಗೆ ಪ್ರಾರ್ಪಿಸು?” ಎಂದು ಸುಧಿದು:--“ಪ್ರಾರ್ಪಿಸಾಜ! ಸ್ವಿಯಕರಾ! ಹೀಗೆ ದರುಪರಿಸು ಉಣಿನ್ನಿರ್ವಾಚರಿ ಅಗಲಿಭಿ! ಪ್ರಾರ್ಪಿಸಾಜ! ಪ್ರಾರ್ಪಿಸಾಜ!....”

“ದೇವಿ! ಸಿನ್ನೆ ಕ್ಕೆದೆಯ ಕರಿಕ್ಕಿಯು ಜನಾಗಿ ಅವಿಂತು. ನಾನೇ ನಿನ್ನ ಸ್ವಿಯಕರಾದ ಪ್ರಾರ್ಪಿಸಾಜ ಜಾಗ್ತಾಣನು!”

ಸಂಯುಕ್ತಿಯು ಈ ಮಾತುಗಳನ್ನು ಕೇಳದ ಕೂಡಲೇ ಸೆಟ್ಟಿಬಿಡ್ಡಣ. ತನ್ನ ಆಯುಷ್ಯದ ಅಂತಿಮ ಕ್ಷಣವೇದು ತಿಳಿದಿದ್ದ ಆವಳಿಗೆ ಈ ಮಾತುಗಳನ್ನೀ ಕೇಳಿ ಹೇಗಾಗಿರಿಯದು? ಅನ್ನರಲ್ಲಿ ಚಿತ್ರರೀಖಿಯು ಅಲ್ಲಿಗೆ ಬಂದು:—

“ಸಂಯುಕ್ತಾದ ದೇವಿರುವರೇ, ಇವರೇ ಸಿನ್ನೆ ನಾಧರಾದ ಪ್ರಾರ್ಪಿಸಾಜದು! ನಿಮ್ಮ ಮುಕ್ತಿಗಾಗಿ ಧಾರಿಸಿ ಬಂದಿರುವರು.”

ಸಂಯುಕ್ತಿಯು ಈಸೋರ್ನಾಷಾದಿಂದ ಕ್ಷಣಮೊತ್ತುಲಕ್ಷ್ಯದನ್ನು ದಳು. ಅವರು ತನ್ನ ಸ್ವಿಯಕರನ ಸಾದಗಳ ಮೇಲೆ ಮನ್ತ್ರಕನಿಂಬಿ--“ನಾಧರಿ! ಧನ್ಯಾಖಾದೆನು! ಧನ್ಯಾಖಾದೆನು!”

ಚಿತ್ರರೀಖಿಯು ನತಿಯು ಸಂದೇಶವನ್ನು ತಿಳಿಸವದರಾಗಿ ವಿಲ್ಲಿಗೆ ಹೋದಷ್ಟೂ, ಅವರು ಸಂಯುಕ್ತಿಯ ವಿಷಯದ ಎಲ್ಲ ಸಂಗತಿಯನ್ನು ಪ್ರಾರ್ಪಿಸಿಗೆ ತಿಳಿಸಿದ್ದಾ ವಾಚಕ ಮಹಾಶಯರ ಸ್ವರ್ವರ್ಹಿತ್ಯಾಲ್ಲಿರಬಹುದು. ತನ್ನ ವಿಷಯಕ್ಕೆ ಧ್ವಂಶತ್ವಾನ ವ್ಯಳ್ಳವಜಾಗಿ ಕಾರಾಗ್ಯಹದಲ್ಲಿ ಕೊಳೆಯೆ ತೊಡಗಿದ ತನ್ನ ಸ್ವಿಯತಮೆಯ ಬಂಧ ವಿಮೋಜನೆ ಮಾಡಬೇಕೆಂದು ಪ್ರಾರ್ಪಿಸಾಜನು ಸಸ್ಯಿಧ್ಯನಾಗಿ ಕನೋಜಕ್ಕೆ ಬಂದನು. ಅವನು ತನ್ನ ಎಲ್ಲ ಪ್ರಸ್ತುಪನ್ನು ರಾಜಧಾನಿಯ ಬಳಿಯ ಅರಣ್ಯದಲ್ಲಿ ಗುಪ್ತವಾಗಿರಿಸಿ, ಕೆಲಸ್ತ ಜನರೂಡನೆ ಮಧ್ಯರಾತ್ರಿಯಲ್ಲಿ ರಾಜಧಾನಿಯನ್ನು ಸೇರಿದನು.

ಸಂಯುಕ್ತಿಯು ಸಂಭಾಷಣ ನಡೆಯಿಸಿದ ಈರಲ್ಲಿ ನೊಡಲನೇಯವನೇ ಪ್ರಾರ್ಪಿಸಾಜನು; ಏರಡನೇಯವನು ಬಟ್ಟಿಂಡಾಗಿದ ಸರ್ದಾರನಾದ ಅಮರಸಿಂಹನು-ಹಿತರೇಖೆಯ ಪತಿಯು.

ಸಂಯುಕ್ತಿಯು ಆಸಂದದಿಂದ ಪ್ರಾರ್ಪಿಸಾಜನೆ ಪಾದಕ್ಕೆ ರೀಗಿದ ಕೂಡಲೇ ಅವನು ತನ್ನ ಸ್ವಿಯತಮೆಯನ್ನು ಹುಡಿದೆತ್ತಿ ಆಲಿಂಗಿಸಿ:—“ಸ್ವಿಯಿ! ನಿನ್ನ ಧ್ವಂಶಿಕ್ಷಣೆಯನ್ನೂ, ನನ್ನ ಮೇಲಿನ ಅಚ್ಚವಾದ ಪ್ರೇಮವನ್ನೂ ಸ್ತಾಪಿಸಿ ನಾನು ಧನ್ಯಾಖಾದೆನು!”

“ಅತ್ಯಾರೆ ಸಿನ್ನೆ ಪರಿಕ್ಕಿಯನ್ನು ಈ ಪ್ರಾರ್ಪಿಸಾಗಿ ಮಾಡಿ ಸ್ವಿಕರಿಸಬೇಕೆಂದು ಸ್ವಿಷ್ಟಾಯಿಸಿಕೂಂಡಿದೆಯೇನು?” ಎಂದು ಸುಧಿದು, ಸಂಯುಕ್ತಿಯು ಚಿತ್ರರೀಖೆಯನ್ನು ಕೂರಿತು—

“సేను నన్నె స్వభావ పరిచయపన్ను ఇవటిఁ జన్మగు పూడిఁఁక్కుట్లు సేంబంకి తీసేఁట్టుచే.”

“హేవా, బాయియీరిద యేఁళిచ్చక్కు ప్రత్యేక్కనాగి కండిచ్చక్కు లభ్యంతర విలువేను? ఒడియురు ఒరిగి జణ్ణి ఓడవేయపన్ను స్మీకరిస్త్కు నిక్కుటావనే తలోయువచేఁకే?”

“హో! నదేయిరి; ఇల్లి హేఁగఁఁయుక్క సిల్లుపుఁతిభునావే అవము చీగనే వాళ్ళనెన్ను కూడుచదు ఒకికరస్తు” ఎందు అమరసింహసు సుది యలు ఎల్లరూ, ఆఫ్సంచ మేరిపురు.

షృధ్యేరాజుఁ సాయుఁక్కుయుఁగ్ను తన్న సంగతిగిరస్తూ కలేదుకొంచు రోక్కమవాగి-వాగి రాజధానియించ హోరచిప్పను. ఆవను ఎష్టు గుష్టు ౧౧తి ఖుండ ఈ కుమా-వస్తు సేరపేరిసికోండిచ్చరా కారస్తూన్న హోరచిప్పతు. కూవలుగోరిర ముఁల్చుకొరసేయు కేలపవస్తు పూరుచుచ కొతపాలను అల్లగే ఏందు కూవలుగారచే సితియస్తు నోఁది ఈ సంగతియస్తు సేనావితిగి తిలు బిచసు. స్వల యొక్కిన్నెల్లి జయుఁఁచుస్తేసు కివిసుఁచెంగిన ఈ సంగతియు తోఁ ఖుండు. సంయుఁక్కుయుఁ ఈచ్చెల్లి ఇల్లిచెంతిప్పుఁ కేఁ అంచెను నాలూక కాపిగి కుచుచేయాఁగిన్ను కుచుచేయసు. రాజధానియు ఇఁయు అరణ్యిఁడిల్లి, స్వాచ్ఛివ్యా, అంచు ఈ కేలప వారాడిరెబఁఁచేంచు ర్చుఁ, దఱ సుంపు కెందరు. కూడపలే జయుఁఁచ్చెను తోఁవాపుఁనాగి ఆ స్వీస్తుచే దేశుఁ చెండ్చు, తోఁగు వచన్ను నిధిఁరిసి, కెందరఁఁలేరసుఁ స్వీస్తుపచ్చు సింపుడిచువదఁక్కు తిళిఁదసు.

శ్వాతేశాలవ సమయస్తు. సూయుఁసారాయుఁరెఱు ఉన్ను ఇంచయిఁ క్కిల్లి. అరుణాక్రూశదించ క్రూవాఁగిఁయు ముఁచ్చె కుంపదిత్తు. జయు డుఁపునుగా కాపరఁఁలేరప సేఁనావతియు స్వీస్తుపచ్చు తెగియుఁకొంచు రాజ ధాన్యింద చోరచిప్పదు.

శాగిబంద స్వీస్తు షృధ్యేరాజుఁపుఁచుఁ తిల్లిఁడసేఁయు జయుఁచుఁపు దేఁకుభానవిలుచువనాచను. స్వేరియు తన్న కాయుఁపస్తు నాధిసికొంచు సేందు ఆవను సింపునిఁచు దుఁత్కుసావను. మగి మేఁలుఁతూ చెంశియుఁగ్ను కారఁిఁడగిచను. పాళ్ళుఁదల్లి క్యేగి శిక్కుఁ తి ఆవన్ను కొళ్ళచేఁచేఁచు ఆవను నిక్కయుఁపూడిచ్చను. ఎరడూ బణగఁడు క్యేగి క్యేకొట్టు కాదికొఁడగి వస్తు కాపరఁఁలేరపనూ జయుఁచుఁపు తమ్ము స్వీనికిగి బుత్తేఇన కొఁడుత్తు కాదత్తొడగిచ్చరు. షృధ్యేరాజునూ, అమరసింహసు తమ్ము స్వీనికి చెన్ను ఘురియుఁచుతేఁఁడగిచ్చరు. యుఁచ్చు ఒళ్ళే భరక్కే బంతు. ఎరడూ స్వీన్నిగళు మ్మునురిచు ఇఁఁచేఁఁడగిప్పచ్చు. “తుంబాసు క్షుత్రియు వీరాశ్రమే

ಗೇ! ಕಾಬಳಾ! ಸಿನ್ಮೈ ನಿನ್ನೊಳಗೆ ಬಿಡಿದಾಡಿ ಹೈಜಿರಾಗುವದಕ್ಕೆಂತ, ಉಭಯ ಪಕ್ಷದವರು ಸಿನ್ಮೈ ಕ್ರತ್ಯಾಯನ್ನು ಪರಕ್ರಿಯ ಶತ್ರುಗಳ ಮೇಲೆ ಉಪಯೋಗಿಸುತ್ತ ಹೋಗಿದ್ದರೆ, ಭಾವಿಸಂತತಿಯು ದಾಸ್ಯಪಂಕದಲ್ಲಿ ತೊಡಕುತ್ತಿದ್ದಿಲ್ಲ. ನನ್ನೀಂತೆ ನಿನ್ಮ ತೇಜವೂ ಭೂತಳದಲ್ಲಿ ಜನರ ಕಣ್ಣ ಕುಕ್ಕಿ ಸುತ್ತಿತ್ತೇ”ಂದು ಹೋಗಳುವದ ಕಾವುಗಿ ಪ್ರಭಾಕರನು ಉದಯಾಚಲಪದ ಕೋಡಗಲ್ಲನ್ನೇ ರಿಧನು.

ಎರಡೂ ಪಕ್ಷದ ಸೈನಿಕರು ಶಾಯದಿಂದ ಕಾದುತ್ತಿದ್ದರು. ಯಾರಿಗೆ ವಿಜಯ ಶ್ರೀಯು ಮಾಲೀಯನ್ನು ಖಾಕುವಳಿಂಬದು ಇನ್ನೂ ತಿಳಿಯುವಂತಿದ್ದಿಲ್ಲ. ಅವ್ಯಾರಲ್ಲಿ ಕಹರಕಂತಿರವನು ಪ್ರಧಿಪೂರಾಜನ ಹಿಂದೆ ಬಂದು ಅವನ ಮೇಲೆ ಖಡ್ಗವನ್ನೇತ್ತಿ ದನು. ಅರಕ್ಷಣ ತಡೆದಿದ್ದರೆ, ಅವನ ಇಹಲೋಕಯಾತ್ರಿಯು ಮುಗಿದೇ ಹೋಗುತ್ತತ್ತು. ಆಗ ಕಹರಕಂತಿರವನ ಖಡ್ಗವನ್ನು ಯಾವನ್ನೇ ಒಬ್ಬ ಸೈನಿಕನು ತನ್ನ ಕೃಯೋಳಿಗಿನ ಖಡ್ಗದಿಂದ ಹೋಡಿದನು! ಕೂಡಲೇ ಅದು ಕೈಯಿಂದ ತಪ್ಪಿ ದೂರ ಹೋಗಿ ಬಿಡ್ಡ, ಇವನು ಶಸ್ತ್ರಹೀನನಾದನು. ಈ ಸಂಧಿಯನ್ನು ಸಾಧಿಸಿ ಆ ನವ ಸೈನಿಕನು ಆವನ ಮೇಲೆ ಭಾಲೆಯನ್ನೇ ಸೆದನು! ಕೂಡಲೇ ಈಕಹರಕಂತಿರವಸೇನಾ ಪತಿಯು ಗತಾಸುವಾಗಿ ಭೂಮಿಗೆ ಬಿಡ್ಡನು!

ಸೇನಾಪತಿಯು ಭೂಮಿಗೆ ಬಿಡ್ಡ ಕೂಡಲೇ ಸೈನಿಕರೆಲ್ಲರು ದಿಕ್ಕಾಷಾಲಾಗಿ ಓಡ -ತೋಡಿದರು. ಜಯಚಂಡ್ರನಿಂದ ಅವರನ್ನು ತಡೆಯುವದಾಗಲಿಭಿ. ಪ್ರಧಿಪೂರಾಜನ ಸೈನಿಕರು ಅವರನ್ನು ಬೆಂಷ್ಟಿ, ನುಗ್ಗ ಮಾಡಬೇಕೆಂದು ಯಶ್ವಿಸಿದರು; ಅದಕ್ಕೆ ಆವನು ಅಡ್ಡಿವಾಡಿದ್ದರಿಂದ ಅವ್ಯಾಕ್ಷೇ ಸಿನ್ಮೈನಾದರು.

ಪ್ರಧಿಪೂರಾಜನ ಮೇಲೆ ಬಂದ ವಿವಕ್ತಿನ್ನು ಪರಿಹರಿಸಿ, ಕಹರಕಂತಿರವಸೇನಾ ಪತಿಯನ್ನು ಸಂಹರಿಸಿದವರು ಯಾರೆಂಬದನ್ನು ತಿಳಿಮುಕೊಳ್ಳುವದಕ್ಕೆ ವಾಚಕ ಮಹಾಶಯರು ಆಶುರಪದ್ಮತ್ವಿರಬಹುದಳಿನೇ? ಸಮರಾಂಗಣದಲ್ಲಿ ಸಂಯುಕ್ತಿಯು ಪುರುಷ ವೇಷವನ್ನು ಧರಿಸಿ ಪತಿಯ ಮೃಗಾವಲಿಗಾಗಿ ನಿಂತಿದ್ದಳು. ಅವಳೇ ಕಹರ ಕಂತಿರವನನ್ನು ಸಂಹರಿಸಿದವರು! ಪ್ರಿಯತಮೆಯ ಈ ಸಾಹಸವನ್ನು ನೋಡಿ ಪ್ರಧಿಪೂರಾಜನಿಗೆ ಮಹಡಾಳಂದವಾಯಿತು.

ಸಂಯುಕ್ತಾಘರಣದಿಂದ ಕೃತಕೃತ್ಯನಾದೆನೆಂದು ಪ್ರಧಿಪೂರಾಜನು ವಿಜಯಾ ನಂದದಿಂದ ದಿಲ್ಲಿಯ ಹಾದಿಯನ್ನು ಹಿಡಿದನು. ಈ ಸಂಯುಕ್ತಾಘರಣವೇ ಭಾವಿ ಸ್ವಾತಂತ್ಯಾಹರಣಕ್ಕೂ, ಆಯ್ದ ಸಾವ್ಯಾಜ್ಯ ಸೂರ್ಯಾಸ್ತಕ್ಕೂ ಕಾರಣಿಭೂತ ವಾಗುವದೆಂಬದು ಆಗ ಯಾರಿಗೆ ತಿಳಿಯಬೇಕು?



ಒಣ ಒಳಜಗತ್ತದ ಉರಿ.

ಪೃಥಿವೀರಾಜನು ಸಂಯುಕ್ತೀಯನ್ನು ಗುರ್ತುವಾಗಿ ಒಯ್ದಿದ್ದರಿಂದಲೂ, ಸಮರಾಂ ಲಗಣದಲ್ಲಿ ತನ್ನನ್ನು ಪರಾಭವಗೊಳಿಸಿದ್ದರಿಂದಲೂ ಜಯಚಂದ್ರನು ಅವನ ಮೇಲೆ ಅಶ್ವಿಂತ ಸಂತಪ್ತನಾದನು. ಪೃಥಿವೀರಾಜನ ಕೃತಿಯು ಅವನ ಹೈದರು ದೊಳಗನ ಮತ್ತರಾಗ್ನಿಯನ್ನು ಪ್ರಜ್ಞಲಗೊಳಿಸಿತು; ಗೃಹಕಲಹದ ಜ್ಞಾಲೀಯನ್ನು ಜಾಜ್ಞಲ್ಯಮಾನವಾಗಿ ಮಾಡಿತು. ಅವನ ಬಿಸಿನೆತ್ತರೆದಿಂದರೇ ಜಯಚಂದ್ರನ ಹೈದರು ದಿಯ ಜ್ಞಾಲೀಯು ನೋಂದಬೇಕೆಂದಿತು. ತನೆಿಂಬುಖಿಗೆ ಪೃಥಿವೀರಾಜನು ಅಜಿಂಕ್ಯ ನೆಂಬದು ಅವನಿಗೆ ಮನವರಿಕೆಯಾದ್ವರಿಂದ ತನ್ನ ಪಕ್ಷದ ರಾಜರನ್ನೂ, ಪೃಥಿವೀರಾಜನಿಗೆ ಲಿಂಗಧಾರಿ ರಾಜರನ್ನೂ ಸಾಹೇಂಷಾಯಂದಿಂದ ಸಂಗ್ರಹಿತ್ತು ಸಿದ್ಧ ಮಾಡಿಕೊಂಡನು. ಈ ಸಾರೀಯ ಯುನ್ನದಲ್ಲಿ ಅವನನ್ನು ಇಹಲೋಕದಿಂದ ಹೊರೆದೂಡಿ ಅವನ ರಾಜ್ಯವನ್ನು ಸ್ವಾಧಿಃನ ಪರಿಸಿಕೊಳ್ಳಬೇಕೆಂದು ಜಯಚಂದ್ರನು ಮಹತ್ವಾಕಾಂಕ್ಷೆಯುಳ್ಳವನಾಗಿದೆನು. ಗುಜರಾಥದ ಅರಂಭನಾದ ಭೋಳಾರಾಮ ಭಿಮದೇವನೆಂಬ ಚಾಲುಕ್ಯ ವಂಶಿಯ ವೀರಾಗ್ರಣಿಯನ್ನು ತನ್ನ ಸಹಾಯಕ್ಕೆ ತೀಗುಕೊಳ್ಳಬೇಕೆಂದು ಅವನು ಪ್ರಯತ್ನ ನಡೆಯಿಸಿದ್ದನು. ಅದಕ್ಕಾಗಿ ಅವನ ರಾಜಧಾನಿಯಾದ ಅನುಭಾವಕ್ಕೆ ತನ್ನ ಪ್ರತಿನಿಧಿಯನ್ನು ಕಳಿಸಿದ್ದನು. ಭಿಮ ದೇಮದೇವನು ಬಹುತರವಾಗಿ ತನ್ನ ಪಕ್ಷವನ್ನು ಪಹಿಸುವನೆಂದು ಜಯಚಂದ್ರನು ತೀಂಗುಕೊಂಡಿದ್ದನು. ಬಹುಕೆಂದಿದೆ ಅವನ ತರ್ಕಾನ್ವ ನಿಜವಾಗಿತ್ತು. ಪೃಥಿವೀರಾಜನಿಗೂ ಅವನಿಗೂ ಸ್ವೇಮನಸ್ಸು ಇದ್ದಾರಿಂದ ಅದರ ಲಾಭವು ತನಗಾಗುವ ದೆಂದು ಅವನು ಭಾವಿಸಿದ್ದ ಯಥಾ ಯೋಗ್ಯವೇ ನರಿ. ಅವನಿಗೂ ಪೃಥಿವೀರಾಜನಿಗೂ ಯಾವ ಕಾರಣವಾಗಿ ವಿಮನಸ್ತಕಿಯುಂಟಾಗಿತ್ತೀಂಬದನ್ನು ತಿಳಿಸಿ ಮುಂದೆ ನಾಗುವದು ನೆಟ್ಟಿಗೆ.

ಅಭೂಗಡದ ಸರದಾರನಾದ ಸಲವರಾಮ ಪರಮಾರ್ಥನಿಗೆ ಮಂದೋದರಿ ಹಾಗು ಇಂಜಿನೀಕುಮಾರಿ ಎಂಬ ಇಬ್ಬರು ಕನ್ನೆಯಿಲಿದ್ದರು. ಅವನು ಮಂದೋದರಿಯನ್ನು ಭೋಳಾಭಿಮದೇವನಿಗೆ ಕೊಟ್ಟಿದ್ದನು; ಬಿಕ್ಕವಳಾದ ಇಂಜಿನೀಕುಮಾರಿಯನ್ನು ಪೃಥಿವೀರಾಜನಿಗೆ ಕೊಡಬೇಕೆಂದು ಅವನು ನಿಶ್ಚಯಿಸಿಕೊಂಡಿದ್ದನು. ಇಂಜಿನೀಕುಮಾರಿಯ ದೂಪವತ್ತಿಯೂ, ಗುಣವತ್ತಿಯೂ ಇರುವಳಿಂಬದನ್ನು ಭಿಮದೇವನು ಕೇಳಿ, ಅವಳನ್ನು ವಿವಾಹ ಮಾಡಿಕೊಳ್ಳಬೇಕೆಂಬ ಇಂಜಿಯುಳ್ಳವನಾದನು. ಅವನು ತನ್ನ ಮಂತ್ರಿಯಾದ ಅಮರಸಿಂಹನನ್ನು ಈ ವಿವಾಹವಾಗಿ ಮಾತನಾಡುವದಕ್ಕೆ ಅಭೂಗಡಕ್ಕೆ ಕಳುಹಿಸಿದನು. ತನಗೆ ಇಂಜಿನೀಕುಮಾರಿಯನ್ನು ಕೊಡಲಿಕ್ಕೆ ಬೇಕೆಂದೂ, ಕೊಡಲಿಲ್ಲಿಪ್ಪದಿದ್ದರಿ ಸಂಗ್ರಹಿತ್ತು ಸಜ್ಜಾಗಬೇಕೆಂದೂ ಅವನು ಮಂತ್ರಿಯೊಡನೆ ಹೇಳಿ ಕಳುಹಿಸಿದನು.

ಸಲಪರಾಮನು ಒಟ್ಟಿನಿಂದು ಮಾರಿಯನ್ನು ಪ್ರಧ್ವಿಂದಾಜಿಗೆ ಕೊಡುವದನ್ನು ನಿಶ್ಚಯಿಸಿ ವಚನಬದ್ಧನಾಗಿದ್ದನು. ಅದ್ದರಿಂದ ಅವನು ಭೀಮದೇವನೆ ನಿರ್ಣಯ ವನ್ನು ಅಲ್ಲಾಗಲೇದನು. ಅಮರಸಿಂಹನ ಎಲ್ಲ ಉಸಾಯಿಗಳು ವೃಧ್ವಾಗಿ ಸುವ್ಯಾಸೆ ಹಿಂದಿರುಗಬೇಕಾಯಿತು. ಸಲಪರಾಮನ ಮಗನಾದ ಜೈತಪಿಂಹನು ಶೂರನೂ, ಅಭಿಮಾನಿಯೂ ಇದ್ದುದರಿಂದ, ಭೀಮದೇವನನ್ನು ಯುದ್ಧಕ್ಕೆ ಆಯಾನ ಮಾಡಿದನು.

ಇಚ್ಛಿನಿಂಕುಮಾರಿಯೂ ಪ್ರಧ್ವಿಂದಾಜನೂ ಜರಸ್ತರರಲ್ಲಿ ಪ್ರಣಯನ್ನಾಗಿ ರಾಗಿದ್ದರು. ತನ್ನ ಪ್ರಜಾಯಿನಿಯನ್ನು ಭೀಮದೇವನು ಚೇಡಿದ್ದಕ್ಕಾಗಿ ಪ್ರಧ್ವಿಂದಾಜನು ಅವನ ಮೇಲೆ ಕ್ಷುಬ್ಧನಾದನು. ಯಂತ್ರಾಸಂಗಪ್ರವೇದಗಿದರೆ ತನ್ನಗೆ ನೀರವಾಗಬೇಕಂದು ಸಲಪರಾಮನು ಜೈತಪಿಂಹನೊಡನೆ ಪ್ರಧ್ವಿಂದಾಜಿಗೆ ಹೇಳಿಕೆಳುಹಿಸಿದ್ದನು. ಹಿಂದಕ್ಕೆ ಯುನ್ನಭಾವಿಯಲ್ಲಿ ತನ್ನ ತಂದೆಯಾದ ಸೋಮೇಶ್ವರನನ್ನು ಹಿಡಿದು ಕೊಲೆ ಮಾಡಿದ್ದರೆ ಡಾಗು ಇಚ್ಛಿನಿಂಕುಮಾರಿಯನ್ನು ಬಲುನೆಯಿಂದ ಒಯ್ಯಬೇಕಂದು ಪ್ರಯತ್ನಸುತ್ತಿರುವ ಭೀಮದೇವನ ಮೇಲಿನ ಸೇಡನ್ನು ತೀರಿಸಿಕೊಳ್ಳುವದಕ್ಕಾಗಿ ಅವನು ವರಸೂರಪುರಿಗೆ ಸಾರಾಯ ಮಾಡುವದಕ್ಕಾಗಿ ಸಂತೋಷದಿಂದ ಒಮ್ಮೆಕೊಂಡನು.

ಸಲಪರಾಮನಿಗೂ, ಭೀಮದೇವಪುರಿಗೂ ಯುದ್ಧ ಪ್ರಸಂಗಕ್ಕೆದಗಿ ಕಡೆಗೆ ಇಂದೆ ದೇವನು ಪರಾಜತನಾದನು. ಸಂಗ್ರಹನವಲ್ಲಿ ಸಲಪರಾಮನು ಮ್ಯಾತಿಯನ್ನೆழುದಿದನು. ಜೈತಪಿಂಹನು ತನ್ನ ಭಗ್ನಿಯನ್ನು ಪ್ರಧ್ವಿಂದಾಜಿಗೆ ಧಾರೀಯಿರೆದೆ ಕೊಟ್ಟಿನು. ಇದೇ ಕಾರ್ಯದಿಂದ ಪ್ರಧ್ವಿಂದಾಜಿ ಭೀಮದೇವರಲ್ಲಿ ಪ್ರಾರ್ಥಿಸುತ್ತಿರುವ ಸೇಡಂ ತೀರಿಸಿಕೊಳ್ಳುವ ದಕ್ಕಾಗಿ ಭೀಮದೇವನು ಹೊಂಚಣಾಕಿಕೊಂಡೇ ಕುಳಿತ್ತಿದ್ದನು. ಬಲಾಧ್ಯನಾದ ಅವನನ್ನು ಬಳ್ಳನೇ ಕೆಳಕುವದಾಗದಕ್ಕೆ ಪರಸಪಾಯ ಪ್ರತಿಷ್ಠೆ ಮಾಡತೊಂದ್ದನು. ಇಂತಹ ಸ್ಥಿತಿಯಲ್ಲಿ ಜಯಚಂದ್ರನ ವಿಸಂತಿಯನ್ನು ನೂನ್ಯನೂಡುವ ದಕ್ಕೆ ಅವನು ಹಿಂದೆ ನುಂದೆ ನೊಡುವನೇಕೆ? ಪ್ರಾರ್ಥಿಸು ಹೋಳ್ಳೂ ದೋಗಿಯು ಬಯಸಿದ್ದೂ ಒಂದಾಧಿ ಮೇಲೆ, ಕೇಳಬೇವದೇನು?

ತಾರುಣ್ಯ ದೇಶಿಯಲ್ಲಿದ್ದ ಪ್ರಧ್ವಿಂದಾಜನಿಂದ ವಯೋವಾನಕ್ಕುನುಗುಣವಾಗಿ ಕೆಲವು ಅನುಭಿತ ಕೃತಿಗಳು ಘಟಿಸಿದ್ದವು. ಅವನು ತನ್ನ ಕೃತೆಷಗನ ಎಷ್ಟೂಂದಿದ್ದಾರಿಗೆ ಅನೇಕ ಬಗೆಯಂದ ತೋಂದರೆ ಕೊಟ್ಟಿದ್ದನು. ಪರಾಕ್ರಮಿಯೂ, ರಾಜನಿಷ್ಠನೂ, ಕರ್ತವ್ಯಪೂರ್ಖಾವಶಾಲಿಯೂ, ರಾಜಕಾರ್ಮ ಧುರಂಧರನೂ ಆದ ಕೈಮಾಷನೆಂಬ ಮಂತ್ರಿಯನ್ನು ಅವನು ಕೊಲೆ ನೂಡಿಸಿದ್ದನು. ದಿಲ್ಲಿಯ ಸಾಮಾಜ್ಯದ ಆಧಾರಕ್ಕಂಬಾಗಿದ್ದ ಶಾಮುಂದರಾಯನನ್ನು ಅವನು ಎಷ್ಟೂಂದಿನವಗಳ ವರೀರಿಸಿಯಲ್ಲಿಟ್ಟಿದ್ದನು. ಹೀಗೆ ಕೆಲವು ಅನುಭಿತ ಕೃತ್ಯಗಳು ಪ್ರಧ್ವಿಂದಾಜನಿಂದ ಘಟಿಸಿದ್ದವು. ಅನುಕೂಲಪರಸ್ಪರ್ಯಾಯರಿವರಿಗೆ ಯಾವ ಭಗೆಯ ಆಜರಂಧಗಳಾದರೂ

ಪುಣಿ ಚೋಗುತ್ತನೆ; ಅದೇ ಪ್ರತಿಕೂಲ ಪರಿಸ್ಥಿತಿಯೊದಗಿತೆಂದರೆ ಕಡ್ಡಿಯು ಗುಡ್ಡಿ ಹಾಗಿ ಸ್ಥಿತಿತ್ವದೆ!

ಜಯಚಂದ್ರನು ನ್ಯಾಧಿತ್ಯೇರಾಜನ ಮೇಲೆ ಕುಸುಮಗೊಂಡಿದ್ದ ಎಲ್ಲ ಅರಸರನ್ನೂ ಸರವಾರ-ಮಾಂಡಲಿಕರನ್ನೂ ತನ್ನ ಕಡೆಗೆ ಬಿಸಿಕೊಂಡನು. ಭೀಮದೇವನೊಳ್ಳಿನು ತನ್ನ ಸಮಾಯಕ್ಕೆ ಬರಲುಪ್ಪಿದರೆ ಅಧ್ಯಕ್ಷ ಕೆಲಸವಾಯಿತೆಂದು ಅವನು ಭಾವಿಸಿಕೊಂಡಿದ್ದನು. ಇನ್ನುಲಿದ ಅಧ್ಯಕ್ಷ ಕೆಲಸವನ್ನು ಅವನು ಬೇರೆ ರೀತಿಯಂದ ಪಾಡಬೇಕಾಗಿತ್ತು. ಅಸುರಿರಾಜವನನ್ನು ತಹಿದ ಜಯಚಂದ್ರನು ಪ್ರಧಿತ್ಯೇರಾಜನನ್ನೂ ಅವನ ರಾಜ್ಯವನ್ನೂ ನಿನಾರ್ಮಗೊಳಿಸಿ, ತನ್ನ ಪ್ರೇಶಾಚ್ಯ ಭಾವನೆಯನ್ನು ತೃಪ್ತಿಪಡಿಸಿಕೊಳ್ಳಬೇಕಾಗಿತ್ತು.

ಭೀಮದೇವನು ಜಯಚಂದ್ರನ ವಿಸೆಂಟಿಗೆ ವೊನ್ನಾಮಾಡಿದನು. ಅವನು ಅಕ್ರೂತ ಸಂತೋಷದಿಂದ ಪ್ರಧಿತ್ಯೇರಾಜನೊಡನೆ ಯುದ್ಧಕ್ಕೆ ಸಜ್ಜಾದನು. ಅವನಂ ತರೆಕಾಬುಳ್ಳಿನ ಫೋರಿಯ ಸಮಾಯ ಬೇಂಡಬೇಕೆಂದು ಅವನು ಜಯಚಂದ್ರನಿಗೆ ತಿಳಿಸಿದನು. ಜಯಚಂದ್ರನಾದರೂ ಆದೇ ಘವಣಿಕೆಯಲ್ಲಿದ್ದನು. ಶಹಾಬುಳ್ಳಿ ಸನಸ್ನೆ ಸಮಾಯಕ್ಕೆ ಕರೆಯಿಸಿಕೊಳ್ಳಬೇಕೆಂದು ಭೀಮದೇವನು ತಿಳಿಸಿದ ಕೂಡಲೇ, ಅವನು ತನ್ನ ಸರವಾರನಾದ ಕುವರಸಿಂಹನನ್ನು ಗಿಡುನಿಗೆ ಕಳಿಸಿದನು.

ಗಿರಿಖಿಯಲ್ಲಿ ಫೋರಿಯ ಯುದ್ಧದ ಸೌರಕ್ಯರು ಒಳ್ಳಿಯ ಭರದಿಂದ ಸಾಗಿತ್ತು. ಪ್ರಧಿತ್ಯೇರಾಜನೊಡನೆ ಯುದ್ಧ ಮಾಡಬೇಕೆಂದು ಅವನ ಬಾಹುಗಳು ನ್ಯಾರಣ ಹೊಂದಬೇಕೊಡಿದ್ದವು. ಶಂಗಾರ್ಮಹಾದೂರಾಲನಾದ ಪ್ರಧಿತ್ಯೇರಾಜನೆದು ಇಗೆ ಏಕಾಕಿಯಾಗಿ ಎದುರಾಳಿಯಾಗಿ ಸಿಲ್ಲಿನಿಂದು ಅನ್ಯದೇಶವಾದ ಹಿಂದುಸ್ತಾನದಲ್ಲಿ ಅಹಿತವೆಂದು-ಅವನ ಮುಂತ್ರಿ ಸೇನಾಪತಿ ಮಂಡಳವು ಅಭಿಪ್ರಾಯವಿಶ್ವಾಸಿರಿಂದ, ಯಾರಾದರೂ ತನ್ನನ್ನು ಸಹಾಯಕ್ಕೆ ಕರೆಯುವರೋ-ಎನ್ನೋ ಎಂಬದನ್ನು ಅವನು ಈತರದಿಂದ ನಿರೀಕ್ಷಿಸಿತ್ತೂದಿಗಿದ್ದನು. ಪ್ರಧಿತ್ಯೇರಾಜನೊಡನೆ ಯುದ್ಧ ಮಾಡುವ ದ್ವಾರಾ ಜಯಚಂದ್ರ-ಭೀಮದೇವ ವೋದಲಾದ ಬಿಳಾಧ್ಯರು ಸಿದ್ದರಾದ ಮೇಲೆ, ಅವರಿಗೆ ಸರವಾರಿ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವದಕ್ಕೆ ಅವನು ಇಂಜಿಯಂವನೆ?

ಜಯಚಂದ್ರನ ಪ್ರತಿನಿಧಿಯಾದ ಕುವರಸಿಂಹನೆ ಶಹಾಬುಳ್ಳಿನನೆ ಓಲಗೆಕ್ಕೆ ಬಂದಂತು. ಅವನು ತನ್ನ ಒಡೆಯನು ಕೊಟ್ಟಿದ್ದ ವಿನಂತಿಹತ್ತಿಕೆಯನ್ನು ಸುಲಭ ನನ ಸ್ವಾಧೀನ ಮಾಡಿ—

“ಬ್ರಾವಿಂದ, ಜಯಚಂದ್ರ ಮಹಾರಾಜರು ನಿಮ್ಮ ಮೇಲೆಯೇ ಅವಲಂಬಿಸಿ ಕುಳಿತ್ತಿರುವರು. ನಿರ್ವಂತ ಅವರಿಗೆ ಸರವಾದರೆ, ನಿಮಗೆ ಅದರ ಲಾಭವು ದೊರೆಯಿದಿರಲಾರದು. ನಿಮಗೆ ಪ್ರಧಿತ್ಯೇರಾಜನು ಹೇಗೆ ವೈರಿಯಿರುವನ್ನೋ, ಅದರಂತೆ ನಿನುಗಾದರ್ಥಕ್ಕಿರುವನು. ನೇಡಿದ ಸಭಿಯಲ್ಲಿ ನಿಮ್ಮಂತಹ ಬಿಳಾಧ್ಯ ರಾಜರಿಂದ ಕಷ್ಟ

ಯನ್ನು ಬೇಡಕಚ್ಚಿದ ಬಗ್ಗೆ ಸಿಮ್ಮೆಲ್ಲಾದರೂ ಸೇಡು ತೀರಿಸಿಕೊಟ್ಟುವ ಭಾವನೆಯು ಹುಟ್ಟಿರಲಿಕ್ಕೆ ಬೇಕು. ಹೇಗಾದರೂ ಮಾಡಾಂಥನಾದ ಪ್ರತಿರಾಜನನ್ನು ಯುದ್ಧದಲ್ಲಿ ಶೋರಿಸಿ ಕೊಳ್ಳಲಿಕ್ಕೇ ಬೇಕಾಗಿರುವದು. ನೀವು ಮಾರಾಜರ ವಿನಂತಿಯನ್ನು ಮನ್ನಿಸುವಿರೆಂದು ಹಂಬಿರುವೆನು.”

ಶಹಾಬುದ್ದಿನನು ಜಯಚಂದನ ಪತ್ರಪನ್ನೋಡಿದನು. ಅವನು ತನಗೂ ಹೃದ್ರೀರಾಜನಿಗೂ ವೈರಣ್ಯದ ದುಷ್ಪಿದ ಸಂಗತಿಯನ್ನು ಸಂಪೂರ್ಣವಾಗಿ ವರ್ಣಿಸಿ, ತನಗೆ ಸಹಾಯ ಮಾಡುವ ಬಗ್ಗೆ ಬಲುಕರಿಯಾಗಿ ಬೇಡಿಕೊಂಡಿದ್ದನು. ಸಹಾಯಮಾಡಿದ್ದಕ್ಕೆ ಯೋಗ್ಯ ಪ್ರತಿಫಲವು ದೊರೆಯಿದರೂ ರದೆಂದು ಅವನು ಪತ್ರದಲ್ಲಿ ವಿಶ್ವಾಸ ವಾಗುವಂತೆ ಬರೆದಿದ್ದನು. ಪತ್ರದ ಸಂಗತಿಯನ್ನು ನೋಡಿ ಫೋರಿಯು ಸಂತೋಷಬಟ್ಟಿ:

“ಕುವರಸಿಂಹ, ಕಾಫರರನ್ನು ಸಂಬುವದಕ್ಕೆ ಮನನನ್ನು ಹಿಂಜರಿಯುತ್ತದೆ. ಪ್ರಸಂಗ ವಿಶೇಷದಲ್ಲಿ ನೀವೆಲ್ಲರೂ ಒಂದಾಗಿ ನಮ್ಮನ್ನು ಸಂಕಟಕ್ಕೆಂದುಮಾಡುವ ರೆಂದು ನನಗೆ ನಂಬಿಗೆಯಾಗಿದೆ. ಹಿಂದಿನ ಯಂತ್ರದಲ್ಲಿ ನಿಮ್ಮ ಮಹಾರಾಜರು ಸಹಾಯ ಮಾಡಿದ್ದರೆ, ನನಗೆ ಕ್ರಮೆ ಬೇಡುವ ಪ್ರಸಂಗಪೂರ್ವಗುತ್ತಿರಲಿಲ್ಲ. ಜಿತ್ರ ರೇಖೆಯು ಕನೋಜದಲ್ಲಿ ಎಷ್ಟ್ಯಾ? ದಿವಸಗಳ ವರಗೆ ಇದ್ದಳಿಂದು ಕೇಳುತ್ತೇನೆ. ಈ ಮಾತು ನಿಜವಿದ್ದರೆ, ಅವರು ಅವಳನ್ನು ನನ್ನ ಕಡೆಗೆ ಕಳಿಸಬಾರದೇಕೆ? ನಿಮ್ಮರಾಜನಿಗೆ ಸಹಾಯವು ಮಾತ್ರ ಬೇಕು; ಆದರೆ ಸಹಾಯ ಮಾಡುವಂತೆ ಜನರ ಮನಸ್ಸನ್ನು ಹೇಗೆ ಒಲಿಸಿಕೊಳ್ಳಬೇಕೆನ್ನುವೆನು ತಿಳಿಯುವದಿಲ್ಲ.”

“ಖಿದಾವಂತ, ಈ ಸಾರೆಯ ಸಂಗ್ರಹದಲ್ಲಿ ಎಲ್ಲರ ಇಂಜಿಗಳು ತಾವಾಗಿಯೇ ಪೂರ್ಣವಾಗುವವು. ಈ ಮಾತನಲ್ಲಿ ಸಂದರ್ಭಪದಬೇಂಡಿರಿ.”

ಶಹಾಬುದ್ದಿನ ಫೋರಿಯು ಪ್ರತಿರಾಜನ ಮೇಲೆ ದಂಡೆತ್ತಿ ಬರುವದಕ್ಕೆ ಒಸ್ಪಿದನು. ಗೃಹಕಲಹದ ಹೊತ್ತುತ್ತಿರುವ ಅಗ್ನಿಯು ಮತ್ತರದ ಗಾಳಿಯಿಂದ ಖಾರಿಯಾಗಿ, ಕುನುಸಿನ ಎಷ್ಟ್ಯಾಯು ನರಜಲ್ಲು ಬ್ರಿಂಜಿ ಅತ್ಯಂತ ಪ್ರಜ್ಞಲಿಕವಾಯಿತು. ಈ ಜಾಜಲ್ಯಮಾನವಾದ ಒಳಜಗಟದ ಖರಿಯು ಭಾರತದ ಸ್ವಾತಂತ್ರ್ಯಸೂರ್ಯ ಸನ್ನು ಅಸ್ತಗೊಳಿಸಿರುವದೆ?

ಒಟ್ಟಿನ್ನು ಲೋಲುವ ಸರೇತ;

“ಸುಂಯುಕ್ತಿ, ನೀನು ಒಂದಾಗಿನಿಂದ ಮಹಾರಾಜರ ಪುನರ್ನು ಒಂದು ಬಗ್ಗೆ ಯಾಗಿರುವದು. ಅವರು ನೊದಲು ಎಷ್ಟ್ಯಾ ಕರ್ತವ್ಯದಕ್ಕಾರಿದರೋ, ಈಗ ಅಷ್ಟೇ, ಕಿಂಬಹುನಾ ಅವಕ್ಕಿಂತ ಹೆಚ್ಚಾಗಿ ಕರ್ತವ್ಯಪರಾಜ್ಯಾಖಾದ್ವಾರಿರುವರು. ರಾಜ್ಯಕರಟ ವನ್ನು ಸಾಗಿಸುವವರು ಈ ಪರಿಯಾಗಿ ವಿಷಯ ನಿಮಗ್ನರಾಗುವದು ಅನುಷ್ಠಾ

ವಹುವೆ? ಅವರ ಮೇಲೆ ಎಮ್ಮು ಕರ್ತವ್ಯಭಾರವಿರುವದೆಂಬುದರ ಪರಿಸ್ಥಿತಿ ನಿನಗೂ ಚಂಡೂ ಇದ್ದಂತೆ ಕಾಣಬೇಕಿಲ್ಲ. ಅನರ್ಕೆಚೆಪಿಗೆ ಸಿಲುಕೆ ಅದರಂತೆ ಹೀವಾಡುವ ನಿನ್ನನ್ನು ನೋಡಿ ಸನ್ನುಲ್ಲಿ ಸಂತಾಪವು ಹುಟ್ಟಿರುವದು. ದಿಲ್ಲಿಯ ಸಾಮಾಜಿಕಕ್ಕೆ ಈಗ ವೀರಗಳು ಹೇಳ್ಣಿಗ್ರಹಿತರುವರು. ಇನರ ಮೇಲೆ ನಿಮ್ಮ ತಂಡೆಯು ಬೆಂಕಿಯನ್ನು ಕಾರುತ್ತಿರುವನು. ಶಿಕ್ಷಾಬುದ್ಧಿನಿರ್ಭೂರೂಪರೂಪ ದಂಡೆತ್ತಿ ಬರಬೇಕೆಂಬ ಪ್ರಯೋತ್ತಿ ಸಡೆಯಿಸಿರುವನಂತೆ! ಇಂತಹ ಪ್ರಸಂಗದಲ್ಲಿ ರಾಜಕಾರಣದ ಕಡೆಗೆ ಯೂರೋಪಿನಿದರ್ಶಿ ಅನೇಧ್ರವಾಗುವದೆಂಬ ಮಾತ್ರ ನಿನಗಾದರೂ ತಿಳಿಯಬಾರದೆ? ಯಾವದೊಂದು ದುಭಾವನೆಯಿಂದ ನಾನು ಹೀಗೆ ಮಾತನಾಡುವೆನಿಂದು ನೀನು ತಿಳಿಯಬೇಡ. ವಿಷಯಾಂಧರಾದ ಪತಿಗಳನ್ನು ವಿವೇಕಿಗಳಾದ ಸತಿಯರು ಹಾದಿಗೆ ತರಬೇಕ್ಕಳಿಲ್ಲ? ನಂಗಿಂತಲೂ ನಿನ್ನ ಮಾತಿನ ಮೇಲೆ ಮಹಾರಾಜರು ಹೇಳ್ಣಿಗೆ ಗೆಯನ್ನಿಡುವದರಿಂದಲೇ ಅವರನ್ನು ಜಾಗ್ರತೆಗೊಳಿಸುವದಕ್ಕಾಗಿ ನಿನಗೆ ಹೇಳಿರುವೆನು.”

“ಅಕ್ಕಾ, ಇಟ್ಟಿನೀಡೇವಿ, ನೆನೆಗಳು, ತಿಳಿಯುವದಿಲ್ಲವೆಂದು ನಿನ್ನ ಕಳ್ಳನೆಯಿ ಬುವದೆನು? ನಾನು ಎಮ್ಮು ರೀತಿಯಿಂದ ವೇಳಿದರೂ ಮಹಾರಾಜರು ರಾಜ್ಯ ಕಾರ್ಯದಲ್ಲಿ ಮನಸ್ಸು ಹಾಕಬಾಗಿರುವರು. ಅವರು ಈಗ ಕಾರ್ಯಭಾರದ ವಿಷಯ ವಾಗಿ ಮನಸ್ಸು ತೆಗೆದಿರುವದರಿಂದ ರಾಜ್ಯದಲ್ಲಿ ಶಿಥಿಲತೆಯುಂಟಾಗಿರುವದು; ವೀರ ಗಳ ಪ್ರಂಡಾಟಕೆಯು ಸೊಲ್ಲಿ ಕೇಳಿತೊಡಗಿರುವದು; ‘ಅದರೆ ಮಾಡಲೇನು? ನಿನ್ನ ಮಾತನ್ನು ಅವರು ಕೇಳುವದೇ ಇಲ್ಲ; ಈ ಸಂಧಿಯಲ್ಲಿ ಏನಾದರೂ ರಾಜ್ಯಕ್ಕೆ ಅನೇರ್ಪೋದಗಿದರೆ, ಅವರ ಅವಧಾರವು ನಿನ್ನ ತಲೆಯ ಮೇಲೆ ಬರುವದೆಂಬ ಭಯವು ನಂಗಾ ವಿಶೇಷವಾಗಿರುವದು. ವನವಿಹಾರ-ನೌಕಾವಿಹಾರ ಮೊದಲಾದ ವಿಲಾಸಗಳಲ್ಲಿಯೇ ಅವರು ಕಾಲಕಳೆಯತ್ತೊಡಗಿರುವದರಿಂದ ರಾಜ್ಯದಲ್ಲಿ ಅವುವ ನೀಯು ನೆಲೆಗೊಳ್ಳಬೇಕಿರುವದು. ಅವರು ರಾಜ್ಯಭಾರದ ವಿಷಯವಾಗಿ ಅನಾ ಸಕ್ರಿಭಾವವನ್ನು ತಳೆದಿರುವದರಿಂದ ಅಸೇಕ ಬಗೆಯು ಸಂಕಟಗಳೊಡಗುವ ದುಕ್ಕಿಹ್ನು ಗಳು ತೋರತ್ತೊಡಗಿರುವವು. ಅದಕ್ಕಾಗಿಯೇ ನಾನು ಮೇಲಿಂದ ಮೇಲೆ ಅವರನ್ನು ಜಾಗ್ರತೆಗೊಳಿಸುತ್ತಿರುವೆನು. ಅಕ್ಕಾ, ಅವರು ನಿನ್ನ ಮಾತನ್ನು ಅಲಪ್ಪಿಸುತ್ತಿರುವಾಗ ಯಶ್ವವೇನಿರುವದು?”

“ಏನು? ಮಹಾರಾಜರು ನಿನ್ನ ಮಾತನ್ನೂ ಕೇಳುವದಿಲ್ಲವೆ? ಸುಳ್ಳಿಮಾತನ್ನು ದುಡುವನ್ನು ನಿನಾಂ ಕ್ಷೇತ್ರದಲ್ಲಿ ಮಾತನ್ನು ಅವರಿಗೆ ದೇವಾಳ್ಯಿಗಿಂತಲೂ ಮಾಗಿಲಾಗಿರುವದು. ನಾನು ಮಣಿರಗ್ರಹ ಭಾವನೆಯಿಂದ ಹೀಗಾದುವೆನಿಂದು ತಿಳಿಯಬೇಡ. ಈವ ದಂಪತ್ತಿಗಳಾದ ನಿಮ್ಮ ವಿಷಯೆದಲ್ಲಿ ಅಸ್ತ್ರೀತಿಯುಳ್ಳವರು ನಾನಿಲ್ಲವೆಂಬ ಮಾತ್ರ ನಿನಗಾದರೂ ಗೊತ್ತಿರುವದು. ಅವರನ್ನು ಹಾದಿಗೆ ತರುವದು ನಿನಗೆ ಅಸಾಧ್ಯವಿರುವದಿಲ್ಲ.”

“ಅಕ್ಕಾ, ನಿನಗೆ ಹಾಗೆ ತೋರುತ್ತಿರುಬಹುದು. ಅದು ನಿನ್ನ ಮಾತನ್ನು

ಕೇಳುತ್ತಿರುವದು ನಿಜವು. ಅವರನ್ನು ಜಲವಿಹಾರಕ್ಕೆ ಕರೆದರೆ ಸಿದ್ಧ ರುವರು; ಉವ್ವಾನದಲ್ಲಿ ತಿರುಗಾಡಲಿಕ್ಕೆ ಕರೆದರೆ ತತ್ತ್ವಣಿದಲ್ಲಿರ್ಯೇ ಬರುವರು; ಆದರೆ ಓಲಗಕ್ಕೆ ಹೋಗಿರಿಂದರೆ, ಕಣ್ಣ ಕೆಂಪಗೆ ಮಾಡುವರು”

“ಸಂಯುಕ್ತಿ, ನಿನು ಇಂದು ಮಹಾರಾಜರೊಬ್ಬೆನ್ನೇ ಕೈಗಡದ ಸಿಟ್ಟಿನ್ನು ತಾಳಿ ಕೊಂಡು ವೆಟಿಸು.”

“ಆಗಲಿ, ನಿನ್ನ ಹೆಳಕೆಯಂತೆಯೇ ನಡೆಯುವೇನು.”

ಸಂಯುಕ್ತೆಯೂ ಇಚ್ಛಿನೀ ಕುಮಾರಿಯೂ ಈ ಬಗೆಯಾಗಿ ಮಹಾತನಾಷ್ಟತ್ವ ಕುಳಿತ್ತಿದ್ದರು. ಪೃಥಿವೀರಾಜನ ಮನಸ್ಸನ್ನು ರಾಜಕಾರಣದಲ್ಲಿ ತೊಡಗಿಸಬೇಕೆಂದು ಆ ಸವತಿಯರು ಯತ್ನಿಸತ್ತೊಡಗಿದ್ದರು. ವಿಷಯವ್ಯಾಮೋಹದಲ್ಲಿ ಸಿಲುಕಿ ಕರ್ತವ್ಯ ಹರಾಜುಖಿನಾದ ಅನನ್ಯ ಹಾದಿಗೆ ತರಿದ್ದರೆ ಕೇಡುಂಟಾಗದಿರದೆಂದು ಅವರು ಭಾವಿಸಿದ್ದರು. ಅವರೀರ್ವರೂ ಒಡಮೆಟ್ಟಿದವರಂತೆ ನಡೆಯುತ್ತಿದ್ದರು. ಅವರಲ್ಲಿ ಯಾವ ಬಗೆಯ ಮತ್ತರದ ಗಾಳಿಯೂ ಪ್ರವೇಶಿಸಿಟ್ಟಿಲ್ಲ. ಪೃಥಿವೀರಾಜನಾದರೂ ಈರ್ವರಲ್ಲಿ ಸರಿಯಾಗಿ ಪ್ರಮಾಣೇವನಾಗಿದ್ದನು. ಇಚ್ಛಿನೀದೇವಿಗಿಂತ ಸಂಯುಕ್ತೆಯು ಚಿಕ್ಕವಿಳಿದ್ದು ರಸಿಕಳಿದ್ದಳು. ನೂತನ ಪ್ರಜಾಯವಿಳ್ಳದರಿಂದ ಅವನು ಸಂಯುಕ್ತೆಯೊಡನೆ ಹೆಚ್ಚಾಗಿ ಮಾತ್ರಕಥೀಗಳನ್ನು ನಡೆಯಿಸುತ್ತಿದ್ದನು. ವಿನೋದಿನಿಯಾದ ಅವಳಲ್ಲಿಯೇ ಪೃಥಿವೀರಾಜನು ಹೆಚ್ಚು ವೇಳೆಯನ್ನು ಕಳೆಯುತ್ತಿದ್ದನು. ಇಚ್ಛಿನೀಕುಮಾರಿಯು ಪತಿಯ ಈ ನಡತೆಯನ್ನು ನೋಡಿ ಅಸೂಯೆಗೊಳ್ಳುತ್ತಿರಲ್ಲಿ. ಸವತಿಯಾದ ಸಂಯುಕ್ತೆಯನ್ನು ಕಂಡರೆ ದ್ವೇಷ ಭಾವವನ್ನು ತಳೆಯುತ್ತಿದ್ದಿಲ್ಲ. ಪತಿಯು ಕರ್ತವ್ಯ ಹೀನನಾದುವರಿಂದ ಮಾತ್ರ ಅಂಥಿಂದಿನ ಚಡವಡಿಸುತ್ತಿದ್ದಳು; ಈ ವಿಚಾರವು ಸಂಯುಕ್ತೆಯಲ್ಲಾದ ದರೂ ಹುಟ್ಟಿತ್ತು. ಅಂತೆಯೇ ಇಂದು ಅವರೀರ್ವರು ಪತಿಗೆ ಬುದ್ಧಿಗಲಿಸಬೇಕೆಂದು ನಿರ್ಧರಿಸಿಕೊಂಡಿದ್ದರು.

“ಸಂಯುಕ್ತಿ, ಇಂದು ನಿನ್ನ ದರ್ಶನವೇ ಅವರೂಪವಾಗಿರುವದಲ್ಲ? ಇಷ್ಟ ಹೊತ್ತಿನ ವರಿಗೆ ಎಲ್ಲಿದ್ದಿ?” ಎಂದು ಪೃಥಿವೀರಾಜನು ಅಲ್ಲಿಗೆ ಬಂಧು ಸಂಯುಕ್ತೆಯನ್ನು ಕೇಳಿದನು.

“ಇಲ್ಲಿಯೇ ಇದ್ದೆನು” ಎಂದು ಸಂಯುಕ್ತೆಯು ಹೇಳಲು, ಇಚ್ಛಿನೀಕುಮಾರಿಯು

“ಯಾಕೆ? ಸಂಯುಕ್ತೆಯನ್ನು ಒಂದು ಪ್ರಕರ ಕೂಡ ಬಿಟ್ಟಿರುವದು ನಿಮಗೆ ಅಗುವದಿಲ್ಲವೇನು?”

“ಹಾಗ್ಲಿ. ಇಂದು ಯಾಕೋ ಜೀಸರವುಂಟಾಗಿದೆ. ಯೆಮುನೆಯಲ್ಲಿ ನೊಕಾವಿಹಾರ ಮಾಡಿದರೆ, ವಿಶಾಂತ್ರಿ ದೊರಕೆಂದು ಇಷ್ಟ ಹೊತ್ತಿನವರಿಗೆ ಇವಳಿಗಾರಿಯನ್ನು ನೋಡಿದೆನು.”

“ನೊಕಾವಿಹಾರಕ್ಕೆ ಇವಕೇ ಹೀಗು?”

“ಪ್ರಯಿಸಿ, ಸಂಯುಕ್ತೆಯಲ್ಲಿದೆ ಜಲವಿಹಾರವು ಆನಂದದಾಯಕವಾಗಬಹುದೆ?”

“నాను ఒరువేసు శభీయిరి” ఎందు ఇళ్ళినిఁకునూరియు నగుత్త నుదిదళు.

“నీనూ నడే.”

“సంయుక్తయు బందరే నాను ఒరువేళ్లు.”

“ఇళ్ళిని, హింగి భేదభావవన్ను కల్పిసబేడ. నాను ఈవేరల్లియూ శచాన ప్రేమవుళ్లవనాగిరువేసు.”

“ఆదరూ సంయుక్తయే సిమగి మేలింద మేలి బేకు.”

“పేళిగళియుత్త కుళతుకొళ్లువంతిల్ల. వినోదవు నౌకియల్లియే నడియలి. ఇందు సంయుక్తయు దత్తనవే? ఇల్లద్దక్కుగి బహిలే బేసర వుంటాగిరువెదు. ఈవేరూ నడేయిరి; యమునా తథాకచ్చే హోగోణ.”

“హోగోణవంతి; కుళతుకొళ్లరి. నింతే మాతాడతొడగిరువిరల్ల?” ఎందు సంయుక్తయు పతియ కరవన్ను ఒడిదు, మంజశద మేలి కుళ్లరిసి తానూ కుళితశు. ఆ మేలి ఇళ్లినిఁకునూరియు పతియ బల భాగదల్లి కుళతుకొండు:—

“నీండిరి. నిఁవు సంయుక్తయ సూత్రద గొంబేయాగిరువిరి; హింగిద్దు ఈవేరల్లి సమునాగి ప్రేమవుళ్లవనాగిరువేనేనీందు దేశువిరి. నిమ్మ ఈ భేదభావవు ఒడిదు శాఙువంకిరువదిల్లవే?”

“ఇళ్ళిని, కాస్యనాడ తొడగిదియా?”

“ప్రియ నాథురీ, ఆ మాతిరలి. నిఁవు యావాగలూ విలాసదల్లియే వేళిగళియ తొడగి రాజశారణద కడిగి తీర దులుక్కిసింహిడగిరువిరి. ఈ నిమ్మ ఆజరణియు అనిష్టకారకప్పునే?” ఎందు సంయుక్తయు పతిగి ప్రత్యే మాడిదళు.

“సంయుక్త! నిన్న మాతిన ఆధ్యాత్మిక ఆగలొల్లదు! నీను ఏను దేశువే?”

సంయుక్తయ మాతుగళన్ను కేళ స్వాధీని విస్కితనాగి, హింగి నుదిద కూడలి, ఇళ్లినిఁకునూరియు నడువే బాయి కాశి:—

“నిమగి హింగి తిలియువెదు? దేశదల్లి యావ యావ శారస్తాన్గణు నడెదిరువపెంబడన్ను తిలిదుకొళ్లుపదచ్చే నిమగి ఆవశాతవే ఇళ్లి.”

“మనస్సిగి నడువ మాతన్ను డబేడ. ఇళ్ళిని, స్వష్టనాగి మాతనాడ బారదే?”

“ప్రియకరా! నిమ్మ మేలి సాగ బదువదక్కుగి నన్న తండెయై ఖీమదేననూ సిద్ధ తెమన్న నడెయిసిరువదైంబ వాతీయిరువుడు. నిఁవు కేవల స్వష్టిందవ్వత్తియల్లియే కాలహరణ మాడతొడగియదిండ, దేశ

ದಲ್ಲಿಯಾದರೂ ಅವ್ಯವಸ್ಥೆಯು ನೀಲಿಗೊಳ್ಳುತ್ತೊಡಗಿರುವದು. ಇನ್ನು ಮೇಲಾದರೂ ರಾಜ್ಯಭಾರದ ಕಡೆಗೆ ಲಕ್ಷ್ಮಿಗೊಡಿರಿ."

ಸಂಯುಕ್ತೆಯು ವಿನೆಯದಿಂದ ಹೀಗೆ ಸುಣಿದ ಕೂಡಲೆ ಪ್ರಧಿರಾಜನು ನಿಸಂಸದಕ್ಕನು. ತನ್ನ ಪಶ್ಚಿಮೆರ ಮಾತಿನ ಮರ್ಮವು ಈಗ ಅವನಿಗೆ ಚೆನ್ನಾಗಿ ತಿಳಿಯಿತು. ಪರಕ್ಕೆಯರ ದಾಳಗಳಿಗೆ ಬೆದರಿ ಅವರು ಹೀಗೆ ಮಾತನಾಡುವರೆಂದು ಅವನ ಕಲ್ಪನೆಯಾಯಿತು. ಈಗ ಆವನು ಸಂಯುಕ್ತೆಯನ್ನು ಕುರಿತು:—

“ಸ್ತ್ರಿಯು, ನನ್ನ ಮೇಲೆ ದಂಡಿತ್ತಿ ಬರುವ ಎದೆಂದು ಆದಾವನದು? ಒಂದು ವೇದಿ ಬಂದರೂ ಆದಕ್ಕೆ ನಾನು ಭಯ ಪಡುವೆಂತಹ ಅಳ್ಳಿದೆಯವನೆಂದು ನೀನು ತಿಳಿದಿರುವೆಯಾ? ಮಂಟ್ಟೀ, ಈ ಪ್ರಧಿರಾಜನು ಯಾರಿಗೂ ಸೌಪ್ರಾಣಿಕುವಂತಹ ನಿರುವದಿಲ್ಲ, ತಿಳಿಯಿತೆ? ರಾಜ್ಯಭಾರದ ವಿಷಯಕ್ಕಾಗಿ ನೀನು ಮಾತನಾಡಿದ್ದು ನಿಜವು. ಮಂತ್ರಿ-ಸೇನಾನಾಯಕರು ಅತ್ಯಂತ ಧೋರಣಿಗಳೂ, ಪ್ರಮಾಣಿಕರೂ, ಸಾಮಾನ್ಯವು ರೂ ಇರುವವರಿಂದ ರಾಜ್ಯವ್ಯವಸ್ಥೆಯನ್ನು ಆತ್ಮತ್ವಮು ರೀತಿಯಿಂದಿರಿ ಸುವರೆಂಬ ಸಂಭಿಗೆ ಇರುವದು. ಈ ವಿವಯದಲ್ಲಿ ಯಾರೂ ಒಂತೆ ಮಾಡುವಂತಿಲ್ಲ” ಎಂದು ಪ್ರಧಿರಾಜನು ಸುಣಿಯುತ್ತಿರು. ಡಾಷರಾಜಕನು ಅಲ್ಲಿಗೆ ಬಂದು, ಜಾಮುಂಡರಾಯ ಸೇನಾಪತಿಗಳು ತಮ್ಮ ದಶನಕ್ಕಾಗಿ ಬಂದಿರುವರೆಂದು ಹೇಳಿದನು. ಈಗ ಪ್ರಧಿರಾಜನು ಅವನನ್ನು ಒಳಗೆ ಕಳಿಸುವದಕ್ಕಾಗಿ ಆಳ್ಳಿ ಮಾಡಿದನು.

ಕೂಡಲೆ ಜಾಮುಂಡರಾಯನು ಒಳಗೆ ಬಂದು ಮೂರು ಮೂರು ಬಾರಿ ಬಾಗಿ ನೆಮ್ಮಾರ ಮಾಡಿ:—“ಮಾರಾಜರೆ, ಗುಷ್ಟಾಕಾರನು ವಿಲಕ್ಷಣವಾದ ವಾತೆಯನ್ನು ತಂದಿರುವನು; ಅದನ್ನು ತನ್ನದುಂನಲ್ಲಿ ಅರಿಕೆಮಾಡಿಕೊಳ್ಳುವದಕ್ಕಾಗಿ ಬಂದಿರುವನೆನು.”

“ಆದೇನು?” ಎಂದು ಪ್ರಧಿರಾಜನು ಉತ್ತಂತೆಯಿಂದ ಕೇಳಿದನು.

“ತಮ್ಮ ವಿರುದ್ಧವಾಗಿ ಭಯಂಕರವಾದ ಕಾರಣಾನನ್ನು ರಚಿಸಲ್ಪಡತೊಡಗಿರುವದಂತೆ!”

“ಸ್ವಷ್ಟಿವಾಗಿ ಹೇಳಿರಿ; ಜಾಮುಂಡರಾಯ, ನನು ಕಾರಣಾನನ್ನು ನಡೆದರುವದು!”

“ಜಯಚಂದ್ರ ರಾಜರು ನಮ್ಮ ಮೇಲೆ ದಂಡಿತ್ತಿ ಬರುವ ವಿಚಾರದಲ್ಲಿರುವ ರಂತೆ. ಅವರು ಭಿಮದೆವನನ್ನು ತಮ್ಮ ಕಡೆಗೆ ಮಾಡಿಕೊಂಡು, ಶಂಕಾಬುದ್ಧಿನ ಫೋರಿಯ ಸಹಾಯ ಬೆಂಡಿರುವರಂತೆ.”

“ಶಂಕಾಬುದ್ಧಿನನು ನನ್ನ ವಿರುದ್ಧವಾಗಿ ಜಯಚಂದ್ರರಿಗೆ ಸಹಾಯ ಮಾಡುವನೆ? ಅಶಕ್ಯವು; ಈ ಮಾತು ಥೀರ ಅಶಕ್ಯವು. ನಮ್ಮೊಡನೆ ಒಡಂಬಡಿಕೆ ಮಾಡಿಕೊಂಡವನು ತಿರುಗಿ ಬೀಳಲಾರನು. ಅವನು ಜೀವದಾನ ಮಾಡಿದನು. ಮತ್ತೆನು. ಇಂದೂ ಕೃತಷ್ಟಾನಾಗಿಲಾರನು.

ಮಹಾರಾಜರೆ, ಅವನು ಸೈನ್ಯದ ಸಿದ್ಧತೆ ನಡೆಯಿಸಿರುವನೇಂದು ಗೊತ್ತಾಗಿರುವದು. ದಂಡಯಾತ್ರೆ ಮಾಡುವದಿರಿದಿದ್ದರೆ ಈ ಬಗೆಯಾಗಿ ಸೈನ್ಯದ ಸಿದ್ಧತೆಯೇಕೆಬೇಕಾಗುವದೂ ಸೀಮ್ಯಾಂತಿ ಅವನು ಸರ್ವಮಹಿಂದ್ರವನಿದ್ದರೆ ಇತಜ್ಞತೆಯುಳ್ಳವನಾಗಿರುತ್ತಿದ್ದನು. ಅವನು ಕವಟಿಯೂ ಕಾರ್ಯಾಸಾಧಕನೂ ಕೃತಷ್ಣನೂ ಇದ್ದುದರಿಂದ, ಒಯುಚಂದ್ರ ರಾಜರ ವಿನಂತಿಯ ಮೇರಿಗೆ ಪಂಚತ್ತಿ ಬರಬಹುದಾಗಿ ಕಾಲುವದು. ತಮ್ಮ ಹರುಳ್ಳಾಗಿ ದಂಡತ್ತಿ ಬರಬೇಕೆನ್ನುವ ಕಾರಣಾನವ್ಯಾಖ್ಯಾಯ ಭರದಿಂದ ನಡೆದಿರುವದೆಂದು ಗುಪ್ತತಾರನು ಪತ್ರವನಾನ ತಂದಿರುವದರಿಂದ ಜಾಗ್ರತೆಯಿಂದಿರುವದು ಒಳ್ಳೆಯು.

ಈಮುಂಡರಾಯನು ಹೀಗೆ ಮಾತನಾಡುವ ಕೂಡಲೇ ಪ್ರಧೀರಾಜನು ಶೈವಗೋಂಡನು. ಶತ್ರುಗಳು ದಂಡತ್ತಿ ಬರುವರೆಂದು ಅವನು ಭಯಂಭೇಕನಾಗಿರುವನೇಂದು ಪ್ರಧೀರಾಜನು ತಿಳಿದನು. ಆಗ ಅವನು ಸಿಹಿರತೆಯಿಂದ:—

“ಅದಕ್ಕೆ ಹೀವೇಕೆ ಇಮ್ಮು ಭಯಂಗೊಳ್ಳಬಿರಿ? ನಿಷ್ಪತ್ತಾನಾಪತಿಗಳಿದ್ದು ಸೈನ್ಯದ ನಿಧಿತೆಯನ್ನು ಚಂಡಾಗಿ ಇದುವಡಕ್ಕೆ ಆಗುವದಿಲ್ಲವೇನು? ಎಲ್ಲ ಕಡೆಯಲ್ಲಿಯೂ ನನ್ನ ಲಕ್ಷ್ಯವೂ ಮಾಗೆ ಪೂರ್ಣಸಚೇಕು? ಏಷಿ ಭಾರತೂ ನಿಮ್ಮ ಯಾಗೂ ಮಂತ್ರಿಗಳ ಮೇಲೆ ರುವದು. ನನಗೆ ಇಳಿದ ಗೊಂಡಲದಲ್ಲಿ ಬೀಳುವದಕ್ಕೆ ಸದ್ಯಕ್ಕೆ ಅವಕಾಶಪಡ್ಲಿ.”

ಪ್ರಧೀರಾಜನ ವರಾತುಗಳನ್ನು ಕೇಂದ್ರ ಉತ್ತಮಂಡರಾಯನು ನಿಸ್ತಿತನಾದನು. ಹೆಸರುತ್ತಿಲ್ಲಾಲುವನಾದ ಇವನು ಸ್ವಕರ್ತರಾಷ್ಟುನನ್ನು ಪ್ರಾಣಿರಾಗಿ ಮರೆತು ನಡೆಯುತ್ತಾಡಿದ್ದರಿಂದ ಅವನು ವಿಷಾದಗೊಂಡನು. ಅರಸನೆಮಾರಿಗೆ ಹೆಚ್ಚು ಮಾತನಾಡುವ ಯೋಗ್ಯತೆಯು ಅವನಲ್ಲಿಇದರಿಂದ ನಿರುತ್ತಾರನಾಗಿ, ಅಲ್ಲಿಂದ ಹೊರಟು ಹೊಂದಿನು.

“ಕಂಂತುಕ್ಕೆ, ಇಂಥಿ ಹೀ, ನಡೆಯಿರಿ: ನೌಕಾಪಿಹಾರಕಾಗಿ ಯಾವುದೂ ತಿಳಿರಕ್ಕೆ ಹೋಗೋಣ.”

ಎಂದು ಪ್ರಧೀರಾಜನು ತನ್ನ ಪಶ್ಚಿಯರಿಂದರನ್ನು ಕರೆದುಕೊಂಡು ಹೊರಟಿನು. ಶತ್ರುಗಳು ದಂಡತ್ತಿ ಬರುವರೆಂಬ ಸಂಗತಿಯು ಗೊತ್ತಾದರೂ ಆ ವಿಷಯ ಲೋಲುವ ಸರೇರಿಸಿಗೆ ಅರವ ಹರಿಪರೂ ಇದ್ದಾಗಿ. ಪಿಷಯಾಂಥರಿಗೆ ಇಂತಹ ಸಂಗತಿಗಳ ಬಗ್ಗೆ ಮನಸ್ಸು ಯಾಕುವದಕ್ಕೆ ಅವಕಾಶವೆಲ್ಲ!”

೧೨ ಮಣ್ಣಪಾಲಾಗುವ. ಮನೋರಾಜ್ಯ.

ಇದೆಂತಹ ಶಾಮಸ ಹೃದಯವು! ಇದೆಂತಹ ರಾಕ್ಷಸೀ ಲಾಲಸೆಯು! ಇದೆಂತಹ ಅಧಮತನವು! ಇದೆಂತಹ ಸಿತ್ಯಾಧಮವು! ಇದೆಂತಹ ರಾಷ್ಟ್ರಾಭಿಮಾನವು!

ಸ್ವಾಂತಿಕಾಗಳು ಪ್ರೇಮಬಂಧನಕ್ಕೂ ಇಗಾಗುವದು ಅಪರಾಧವೇ? ಅನ್ಯಾಯವೇ? ನ್ನಾಂವರಕ್ಕೆ ಒಪಿಗೆಯನ್ನು ಕೊಟ್ಟು, ಕನ್ನೆಯು ತನ್ನ ಹೇಮಸಾತನನ್ನು ಹಾ

ಸಿದರೆ ಅದಕ್ಕಾಗಿ ಇಂತಹ ಕೋಲಾಹಲನೇಕೆ? ಇದೆಂತಹ ತಾಮಸ ಹೈದರಯವು!

ನಿಷ್ಠಾರಣವಾಗಿ ವೈರವನ್ನು ಕಲ್ಪಿಸಿ, ಶರಿರ ಸಂಬಂಧದಿಂದುಂಟಾದ ಬಾಂಧವ್ಯವನ್ನೂ ಸ್ವಜನಾನುರಾಗವನ್ನೂ ಮರೆತು ಅಸೂಯಾಪರನಾಗಿ ರಾಜ್ಯಲೋಭಕ್ಕೊಳಿಬಂತಿಷ್ಟು ಹಂನಬಂದಂತೆ ಗೊಂದಲವನ್ನು ಬ್ಳಿಸುವದು ನೀತಿಯೆ? ರೀತಿಯೆ? ಇದೆಂತಹ ರಾಕ್ಷಸೀ ಲಾಲಸೆಯು!

ಶಾಸು ಪಾಂಡಲಿಕನಿಷ್ಟರೂ ಸಾರ್ವಭಾವನಿಗಿಂತ ಹೇಚ್ಚಾಗಿ ಪೂನದೊರೆಯ ಬೇಕೆಂಬ ದುರಭಿಮಾನದಿಂದ ವೈರ ಬಳೆಯಿಸಿ, ರಾಷ್ಟ್ರದಲ್ಲಿ ದ್ವೀಷಾಗ್ನಿಯನ್ನು ಪ್ರಜ್ಞಲಗೊಳಿಸಿ, ಸಾಫ್ರಾಸಾಧನೆ ಮಾಡಿಕೊಳ್ಳುವದಕ್ಕಾಗಿ ಪ್ರಯತ್ನಿಸುವದು ಇದೆಂತಹ ಅಧಮತನವು!

ಆನ್ಯ ಬಂಧನಗಳನ್ನೂ ಆನ್ಯ ಕಾರಣಗಳನ್ನೂ ಬದಿಗಿರಿಸಿ, ಹೊಟ್ಟಿಯ ಕರಳನ ಮೇಲೆಯಾದರೂ ದಯಾಪರನಾಗುವದು ಉಚಿತವಲ್ಲವೇ? ಮಂಗಳು ನಿರಪರಾಧಿಯಿಷ್ಟರೂ ಅವಳನ್ನು ಆಪತ್ತಿಗೆ ಗುರಿಮಾಡಬೇಕೆನ್ನುವದೂ, ಅವಳು ವೈಧವ್ಯವಂತಹಲ್ಲಿ ಸಿಲುಕೆಷ್ಟನ್ನು ನೋಡುವದಕ್ಕಾಗಿ ಆತುರಬಡುತ್ತಿರುವದೂ ಇದೆಂತಹ ಪಿತ್ತುಧಮ್ಮವು?

ಒಳಗಿನ ಜಗತ್ಕಾಗಿ ಹೊರಗಿನವನನ್ನು ತಂದು, ಅವನಿಂದ ಸಹಾಯಹೊಂದಿಸ್ತುಕ್ಕಿಯರ ಮೇಲಿನ ಸೇಡು ತೀರಿಸಿಕೊಳ್ಳುವದು ಹಿತಕರವೇ? ಪ್ರಸಂಗವಶದಿಂದ ಪರದೇಶಿಯು ತನ್ನನ್ನಾದರೂ ಪರದೇಶಿಯನ್ನಾಗಿ-ಮಾತ್ರಾಭೂಮಿಗೆ ಹೊರತಾಗಿ-ಮಾಡುವನೆಂಬದನ್ನು ಮರೆತು, ಅದೂರ ದೃಷ್ಟಿಯಂದಾಜರಿಸುವದು ಇದೆಂತಹ ರಾಷ್ಟ್ರಭಿಮಾನವು!

ಜಯಚಂದ್ರ! ತಾಮಸಹೈದಿಯರೂ, ರಾಕ್ಷಸೀ ದುರಾಕಾಂಕ್ಷೆಯವನೂ, ಸರಾಧಮನೂ, ಸ್ವಜನದೋಖಿಯರೂ, ರಾಷ್ಟ್ರಕಾರಿಯರೂ ಆವ ಸಿನ್ನಲ್ಲಿ ಮನುಷ್ಯತ್ವವಿರುವದೆಂದು ಅದಾರು ಹೇಳುವರು?

ಮನುಷ್ಯನು ವಿವೇಕಭ್ರಂಷನಾದನೆಂದರೆ ಅವನಿಂದ ಎಂತಹ ಹೀನ ಕೃತಿಗಳಾದರೂ ಘಟಿಸುತ್ತವೆ. ವಿಚಾರಶಕ್ತಿಯೇ ನಾಶವಾದ ಮೇಲೆ ಉಚಿತಾನುಚಿತಗಳ ಜ್ಞಾನವು ಹೇಗೆ ಬರಬೇಕು? ಮನುಷ್ಯನ ಮನೋವ್ಯತ್ಯಿಯು ಸ್ವಾಭಾವಿಕವಾಗಿ ಕೀಳುತ್ತಿರುವ ಕೆಳಸದ ಕೆಳಗೆ ಎಳಿಯತ್ತಿದ್ದರೆ, ವಿವೇಕವು ಆ ಮನೋಲಹರಿಯನ್ನು ತಡೆಯುತ್ತದೆ. ದುಭಾವನೆಗೆ ಪ್ರೇತಾಹನೆ ಹೊರಿತು ಆ ವಿವೇಕ ಬುದ್ಧಿಯೇ ನಷ್ಟವಾದ ಮೇಲೆ, ಮನುಷ್ಯನಿಂದ ಎಂತಹ ಕೃತಿಗಳು ಘಟಿಸಲಿಕ್ಕಿಲ್ಲ? ಸದ್ಯದಲ್ಲಿ ಜಯಚಂದ್ರನ ಸ್ಥಿತಿಯಾದರೂ ಹೀಗೆಯೇ ಆಗಿತ್ತು. - ಪ್ರಧ್ಯಾರಾಜನ ನಾಶ ಮಾಡುವ ಕಾರ್ಯದಲ್ಲಿ ತನ್ನ ಸರ್ವಸ್ವವು ವಿಧ್ಯಾಸವಾದರೂ ಆವಿಗೆ ದುಃಖವಾಗುವಂತಿದ್ದಿಲ್ಲ.

ಪತಿಯ ಮನೋಭೂಮಿಕೆಯು ಇಂತಹ ಕುತ್ತಿತ ಪ್ರಕಾರಗಳಿಂದ ಕಲಂ-ಕೀಕಣಾಗಿದರೂ ವಿಪುಲಾದೇವಿಯು ಮಾತ್ರ, ವಿವೇಕಭಷ್ಟಾಗಿರಲಿಲ್ಲ. ಘಟಿಸಿ

హోడ మాతిగాగి అష్టాందు దింఫాచ్చైష తళెయువదు ఆవళ్ల మనస్సిగే సరియాగి తోరలిల్ల. సంయుక్తేయ వివాచదింద ప్రథితీరాజును స్ఫుర్తియై నాదనేందూ, ఆవన మేలి క్షుభువాగువదు యోగ్యవల్లిందూ ఆవళు భావి ఖిద్దఖు. తన్న ఆలియసస్ను ఆలియువదకూగి కాళగద తళెహదియు బీళొణిడ గిద్దన్ను నోరడి తాళలారదే, ఆవళు ఒండేసవనే తళములిసతొడిద్దఖు.

విపులాదేవియు విమనస్కృతాగి ఉపురిగెయు మేలి కుళితిద్దఖు. ఆవళ మనస్సినల్లి నానా ప్రకారద అతుభువిచారతరంగగళు తాళలాడతొడిద్దపు. కోణముల హృదయద అవళ అంటికరణవు దుఃఖాగ్నియింద కమరతొడిగిత్తు. సేత్రగళు బాణపూరితవాగిద్దపు. విమనస్కృతేయు! నిన్న సదిశ్చైయు పూర్వవాగబహుదే? దహ్యవాన హృదయవు శాంతవాగబహుదే? సాధిప్పయే! నిన్న సుఖ-శాంతిగళే ఇది భారతద సుఖ-శాంతిగళు. నిన్న హృదయవు శాంతవాగబహుదే? సాధిప్పా! నిన్న స్వానందపరపూర్వాగించుదే? నిన్న తళములునవ మాత్రహృదయవు తంపువదేయబహుదే? యారు బల్లరు? భవి ష్టత్కాలీన ఆజ్ఞాత స్థితియన్ను అదారు కండవరు?

“విపులే, విషణ్ణుముద్రేయదేశే? కన్యాకుబ్బద అభ్యుదయ కాలవు సమాపిసిరువదన్ను సోరడి ఆనందముద్రేయింద నన్న మనస్సన్ను సంబ్రమ గొలుసచే, హింగ విమనస్కృతాగువదేశే?”

“ఏను?, విషణ్ణుముద్రేయేశేన్ను విరా? విమనస్కృతాగువదేశేందు కేళువిరా? హృదయమందిరదల్ల అగ్నియన్నికై, మేలి ఎణ్ణెయన్ని రజ్జతొడగి, భీషణవాద ఖురియన్నె చ్ఛిసి, మత్తే దుఃఖవేశేందు కేళువిరా?”

పతియ మాతిగే విపులాదేవియు ఈ మేరిగే ఉత్సరవన్ని త్తు ప్రలాపిస తొడగిదలు. ఆవళ సేత్రగళింద గంగా-యమునెగళు ప్రవాహగట్టి కరిదు, ఆవళ ఖురప్రదేశదల్ల బీళతొడిద్దపు. ఆవళ అంతరంగద జ్యోతియన్ను బాహ్యజలవు హింగ శాంతవాడువదు? ఆవళ సుచుత్తిరువ హృదయవు ఉరు ప్రదేశదల్ల బీళన దుఃఖాత్మగళింద శాంతవాగబహుదే? కాద ప్రదేశద మేలి ఆల్ప జలవు బీళువదరింద మత్తిష్ట తాపదాయకవల్లదే, ఆదరింద శాంతతెయు చూరెయువదే?

పత్తియ మాతినింద జయింపునిగి సరమాళ్యయిపేనిసితు. తాను ఖుత్సకతెయిందలూ, ఈపేయిందలూ ప్రారంభిసిద మహాక్రుఢునిస్లీ జయవు దొరెతు తన్న స్థిరవాద అభ్యుదయవాగువదేంబదన్ను నెనెదు ప్రఫుల్లవదనెయాగదే, ఇవళు హింగేశే దుఃఖితాగిరువళింబదు ఆవనిగే తిళయదాయితు. ఆవళాదిద మాతిన మమవు ఆవనిగి ఎష్టూ తిళయ లిల్ల. ఆగ ఆవను నిస్సితవాటియింద:—

“‘ನಿಂದಿ, ನಿನು ಶರೀರಾಡತೊಡಗಿರುವೆ? ಸಿಂಹಾರಣವಾಗಿ ಉದ್ದಿಗ್ನಿತೆಯುಕೆ? ಪ್ರಲಾಪಹೇಳೆ?’”

“ಅಭಿವಂತೆ ಮಾಡಿದವರಾದ ನಿಂದಿ ಈಜಾಪಿಗೆ ಕಾರಣಕೇಂದು ಕೇಳಿದರೆ ನಾನೇನು ಹೇಳಲಿ?” ಎಂದೂ ಸುಧಿಯು, ವಿಶ್ವಾಭಾರ್ಚೆಂಪರ್ಯು ನಿರೀಯ ಸರಗಿಸಿಂದ ಕಂಬಿಸಿಗಳನ್ನು ಒಟ್ಟಿಗೆ ಬಿಂಬಿಸಿಕೊಳ್ಳುತ್ತಿಃ—“ಈಗ ನಿಮ ಯಾಧ್ಯಾದ ಸಾರಣೆಯನ್ನು ನಡೆಯಿಸಿರುವದೆಂದು? ಯಾರ ನೇಲೆ ವಂಡಿತ್ತಿ ಹೊಗಬಿಕೆನ್ನುವಿಲಿ?”

“ಸ್ವಿಯಿ, ಅರಿಯದವಳಿಂತೆ ನಿನು ಬೀಗೆ ಬುದ್ಧಿಪೂರ್ವಕವಾಗಿ ಕೇಳಿತೊಡಗಿರುವೆಯೋನು?”

“ನನ್ನ ಅಭಿಪಿನ ಕಾರಣವನ್ನಾದರೂ ನಿಂದಿ ಐಂದಿಷ್ಟಪೂರ್ವಕವಾಗಿ ಕೇಳಿತೊಡಗಿರುವಿನಿ. ಈ ಪರಿಯ ಹೇವ-ವಂಧಗೇಂದ ಕಾನ್ತಾಕುಳ್ಳ ರಾಜ್ಯವು ಹೆಚ್ಚಿಳಿ ವಡೆಯುವದೆ? ನಮ್ಮ ಮನಸ್ಸಿಗೆ ನಂಬ್ಯಾಮವುಂಟಾಗುವದೆ? ಮಗೆನ್ನು-ಹಾತ್ತಿಲ್ಲದ ಪುತ್ರಿಯಾದ ಸಂಯುಕ್ತಿಯನ್ನು ವೈಧವ್ಯಪಂಕದಲ್ಲಿ ಕೆಡಹುವದಕ್ಕಾಗಿ ಇಮ್ಮು, ದಿಂಫೌಸಾಹನ ಸಾಹನ ಸಿಡಿದುವದಳ್ಳಿನೆ? ಪುರಿದ್ದು, ಮತ್ತೀ ಅಭಿವರ್ದೇಕೆಂದು ಕೇಳಿಪರಿಭ್ರಮವೆ? ಮೊಟ್ಟಿಯ ಕರಳನ್ನು ಕೊಯ್ದುತ್ತೀರುವಗುವದು ನೂಡಿ ಅಳಿದೆ ಸಗಬೀಕ್ರಿಯೆ? ಮೊಟ್ಟಿಯನ್ನು ಸುಟ್ಟಿ, ಧಗಧಿಗಿನಾತ್ಮಿಗುವ ದುರ್ವಾಸಾಗ್ನಿನ್ನು ಸುಂದರಿಗಾದ್ದಕ್ಕೆ ಶಿಖಿತ್ವಕುಳಿತ್ತು ಕುಳಿತ್ತು ನಿಂದಿದುವ ನಾನು ನಾನು ಸೋಣಿ ಸಗಬೀಕ್ರಿಯಾಗಿ ಇಂಧನವಾಗಿಬಿಳ್ಳಿಲಿ?”

“ನಿಷಲೆ, ನಿನು ಭ್ರಮಿಷ್ಟ್ಯೇರುವೆ! ಸಂಯುಕ್ತಿಯು ಮನೋಹ ವನ್ನು ತಳೆದುವರಿಂದ ನಿನಗಂದು ಮಿವಾಗುತ್ತಿಲ್ಲರುವದು. ಯಾರು ತಾಯಿ-ತಂದೆಗಳ ಮಾತನ್ನು ಜೀಂಧಿಸುವದೋ, ಯಾರು ಪಿತ್ರಾಧಮವನ್ನು ಬಧಿಗಿರಿಸಿ ದುರಾಜಾಗಿಗಿಳಾಗಿ ಸಿಡಿಯುವದೋ, ಯಾರು ಪಿತ್ರಾಧ್ಯೇಯಾಂತರ್ಗೀಯುವದಕ್ಕೆ ನಿಧಿರಾಗುವದೋ ಅಂತರಿಗೆ ಮಕ್ಕಳಿಂದು ಏಕ ಅನ್ನ ಬೇಕು? ಅವರ ವಿಷಯದಲ್ಲಿ ಸದಯಾಂತಿಕಾರಣವನ್ನು ತಳೆಯುವದೆಂಕೆ? ಅವಕು ನನ್ನ ಮನಸ್ಸಿನ ಪರಿಷ್ಠಿವಾಗಿ ಆ ಸರಾಧಮ ಷ್ವಾಸಿಯ ಕೊರಳಲ್ಲಿ ಎಂದು ಮಾಲೀಯನ್ನು ಹಾಕಿದ್ದೋ, ಅಂದೇ ವೈರಿಯಾಗಿರುವಳು. ಆ ರಕ್ಷಿತಿಯಾದ ಸಂಯುಕ್ತಿಯು ಇಡೀನು, ಸತ್ಯದೀನು? ಷ್ವಾಸಿಯನ್ನು ಯೊಷ್ಣಿದಲ್ಲಿ ಕೊಳ್ಳಲಿಂಬೇಕು! ಸಂಯುಕ್ತಿಯು ವೈಧವ್ಯದಲ್ಲಿ ಕೊಳ್ಳಲಿಯಲೇಬೇಕು! ಅವಳ ಸಾಭಾಗ್ಯವನ್ನು ನಾಶಮಾಡುವದಕ್ಕಾಗಿಯೇ ಈಗಿನ ಭಿಂಷಣವಾದ ವ್ಯಾಪಕ ರಚಿಸಲ್ಪಡತೊಡಗಿರುವದು. ಷ್ವಾಸಿಯ ಜಿಸಿಸ್ತೆ ರದಿಂದಲ್ಲಿ ರುಧಿರಪಿಷಾಸಿಯಾದ ನನ್ನ ಅಂತರಾತ್ಮಾ ತೃಪ್ತಿಯಾಂದತ್ತಕ್ಕದ್ದಿರುವದು! ನನ್ನ ಆನಂದವೇ ನಿನ್ನ ಆಧಂದವಲ್ಲವೆ? ನನ್ನ ಅಭ್ಯಾಸಯವು ನಿನಗಂ ಸಂತೋಷಕಾರಕವಲ್ಲವೆ? ಪರಮ ಸಾಧ್ಯಾಯಾದ ನಿಂದಿ ಪತಿಯನ್ನು ಅನುಸರಿಸದೆ ಸಿಡಿಯೆಂಕೆ? ನಿನು ಸಂಯುಕ್ತಿಯ ವಿಷಯವಾಗಿ ತಂಬಿಸದೆ ನನ್ನಿಂತೆ ಕೇರಿರುವ ಷ್ವಾಸಿಯನಾಗು. ಸಮರಭಾನೀಯಲ್ಲಿ ಪ್ರಮತ್ತು ಷ್ವಾಸಿಯನ್ನು ಮೊಡಿಯುವನ್ನು; ಇಲ್ಲವೆ ಮೊಡಿಯುವನ್ನು. ಈ ನನ್ನ ಷ್ವಾಸಿಯನ್ನು ತ್ರಿಕಾಳಾಧಿಕಾರಾದ ಸತ್ಯವಾಗಿರುವದು!”

“ಸ್ತು ತ್ಯವಾದ ದೃಢನಿಶ್ಚಯವಿದು! ನಿಮ್ಮ ನಿಶ್ಚಯವನ್ನು ಸೋಡಿ ಯಾರಿಗಾ ದರೂ ಆನಂದವಾಗುವಂತಿದೆ!” ಎಂದು ಕುದಿಯುವ “ಮನಸ್ಸಿನಿಂದ ವಿಪುಲಾ ದೇವಿಯು ಸುಡಿದು:—ನನ್ನ ಪ್ರಾರಬ್ಧ ಯೋಗಕ್ಕೆ ಯಾರೇನು ಮಾಡುವದು! ಇದ್ದಂಬು ಮಗಳು ಸುಖದಿಂದ ಸಂಸಾರಮಾಡುತ್ತಿರುವನ್ನು ಸೋಡಬೇಕೆಂದು ವಿಧಾ ತನ ಇಚ್ಛೆಯಿಲ್ಲದಿದ್ದರೆ ನನ್ನ ಪ್ರಯತ್ನಕ್ಕೆ ಯಶವಾದರೂ ಹೇಗೆ ದೊರೆಯುವದು?”

ನಿಟ್ಟುಸಿರು ಗರೀಯುತ್ತಿ ವಿಪುಲಾದೇವಿಯಾಡಿದ ಮಾತುಗಳಿಂದ ಜಯ ಚಂದ್ರನು ರೋಷಗೊಂಡನು. ಕೃತಷ್ಣು ಖಾದ ಮಗಳ ಮೇಲೆ ನಿರಭರವಾಗಿ ಪ್ರೇಮ ಗೊಂಡಿರುವಕೆಂದು ಅವನು ಪತ್ತಿಯ ವಿಷಯಕ್ಕೆ ಸಿಂಪ್ರಾದನು. ಅಸ್ತಿವೈರಿಯಾದ ಪ್ರಾಧ್ಯೇರಾಜನನ್ನು ವರಿಸಿ, ತನ್ನನ್ನು ತಾನೇ ನಾಶಮಾಡಿಕೊಳ್ಳಲೇತ್ತಿಸಿದ ಮಗಳ ಮೇಲೆ ಅನುರಾಗವನ್ನು ತೋರಿಸುವದು ಅನುಚಿತವೆಂದು ಅವನು ಭಾವಿಸಿದ್ದನು. ಅವಳ ಮೇಲೆ ಅಂತಹಕರಣವಿಟ್ಟರೆ ಪ್ರಾಧ್ಯೇರಾಜನನ್ನು ದಂಡಿಸುವದು ಆಗುವದಿಲ್ಲ ವೆಂದು ತಿಳಿದುಕೊಂಡೇ ಅವನು ತನ್ನ ಹೃದಯವನ್ನು ಕಲ್ಪಿಗಿಂತಲೂ ಕಲ್ಲು ಮಾಡಿದ್ದನು.

“ವಿಪುಲೇ! ನೀನು ಮಗಳ ಮೇಲೆ ಅಸ್ಮೀಂದು ವಾತ್ಸಲ್ಯವಳಿಷ್ಠರೆ ಇಲ್ಲಿಂದ ಈಗಲೇ ತೆರಳು. ಮಗಳನ್ನು ಕೂಡಿಕೊಂಡು ಸೌಖ್ಯದಿಂದಿರುವದಕ್ಕೆ ನಾನೇನು ಬೇಡವೆನ್ನುವದಿಲ್ಲ. ನೀಚ ಪ್ರಾಧ್ಯೇಯನ್ನು ಅವನ ವಂಶಸ್ಥಿತವಾಗಿ ನಾಶ ಮಾಡುವದಕ್ಕೆ ತಕ್ಕ ಪ್ರ್ಯಾಹವು ರಚಿತವಾಗಿರುವಾಗ ಇಲ್ಲದ ವಾಯಮೋಹದಿಂದ ಕರ್ತವ್ಯವರಾಬ್ದಿವಿನಾಗಲಾ? ಭವಷ್ಯತ್ವಾಲೀನ ಅಭ್ಯರ್ಥಯಕ್ಕೆ ಎರವಾಗಲಾ?”

ವಿಪುಲೆಯು ಈ ಮಾತುಗಳನ್ನು ಕೇಳಿ ಕೋರ್ಧಗೊಂಡಳು; ಕೋಸಾವೇಶದಿಂದ ಉನ್ನತ್ತಳಾದಳು. ಆಗ ಅವಳು ತ್ವೇಷದಿಂದ:—

ನಿಮಗೆ ವಿನಾಶಕಾಲನೋದಗಿರುವದರಿಂದಲೇ ಇಂತಹ ವಿಪರೀತ ಬುದ್ಧಿಯು ಹುಟ್ಟಿರುವದು. ಇಚ್ಛಿಯಿನ್ನು ಪ್ರಾಧ್ಯೇರಾಜನು ವರಿಸಿದನೆಂಬ ಅಸಾಯೆಯಿಂದ ಭೀಮದೇವನು ನಿಮಗ ಸಹಾಯ ಮಾಡುವದಕ್ಕೆ ಸಿದ್ಧನಾಗಿರುವನು. ನೀವಾದರೂ ದಿಲ್ಲಿಯ ರಾಜ್ಯವು ದೊರೆಯಲಿಲ್ಲಂಬ ಹೊಟ್ಟೇಕೆಂಬೆಂದ ಚಹಾಪುಣ ಸಮುಟಿಸೋ ದನೆ ಕಾದುವದಕ್ಕೆ ಸಚಾವಿಗಿರುವಿರಿ. ಎಲ್ಲವನ್ನೂ ಬಡಿಮು ಬಾಯಿಯಲ್ಲಿ ಹಾಕಿಕೊಳ್ಳಬೇಕಂಬ ಉದ್ದೇಶದಿಂದ ಶಹಾಬುದ್ದಿನ ಹೋರಿಯು ನಿಮಗೆ ಸಹಾಯ ಮಾಡಲೂಪ್ರಿಯವನು. ಯಾವ ದುರಾಶಿಗೆ ಒಳಗಾಗಿ ನೀವು ಈಗ ಕೋಲಾಹಲವನ್ನೇಬ್ಬಿ ಸುವರಿರುವಿರೋ ಅದರಿಂದ ನಿಮಗೆ ಲಾಭವಾಗದೆ, ಹಾನಿಯೋದಗುವದು ಸಿಕ್ಕಿಯವು. ಇಬ್ಬರ ಸಾಧ್ಯಯವು ಮತ್ತೊಬ್ಬರಿಗೆ ಆದಾಯವೆಂಬಂತೆ ನಿಮ್ಮದುಷ್ಟತೆಯು ಫೂರಿಗೆ ಫಲದಾಯಕವಾಗುವದು. ಪ್ರಾಧ್ಯೇರಾಜನು ನಿಮ್ಮ ರಾಜ್ಯವನ್ನು ತೆಗೆದುಕೊಂಡಿರುವನೇ? ಹೊಕ್ಕಿಸವನ್ನು ಹಾಳುಮಾಡಿರುವನೇ? ಮಾಂದಲಿಕರಾದ ನಿಮ್ಮಿಂದ ಕಾಣುತ್ತಿರುವ ದಣವನ್ನು ಸಹ ಇತ್ತೀಚಿಗೆ ಕೇಳುವದನೇ ಬಿಟ್ಟಿರುವನು. ಇಂತಹ ಮಹಿಂದ್ರಾಂಶು

ಭಾವನಲ್ಲಿ ಈ ಹಳಿಯ ದ್ವೇಷಭಾವನೆಯನ್ನು ತಹೆಯಚೇಕಾದರೆ, ಏನೋಂ ಒಂದು ಕೇಡುಗಾಲಿತ್ತಾಗಿರುವದೆಂದು ಏಕೆ ತೀಳಿಯಬಾರದು?"

"ವಿಶ್ವಾ! ಸಂಪ್ರಮಾದ ದಿವಸದಲ್ಲಿ ಅಶುಭ ಪೂರ್ತಿಗಳನ್ನು ಡಚೇಡ. ಷ್ಟೈಪ್ಪೀ ರಾಜನ ವಧಿಯಾಗಿ, ಆಯಾಂಶಕಾರ್ತದ ಸಾರ್ವಭೌಮನೆನ್ನಿಸಿಕೊಳ್ಳುವ ಸುವರ್ಣ ಸಂಧಿಯು ಹೇಗನೆ ಒದಗುವದಿರುವದು. ಇಂತಹ ಸುದಿನಗಳಲ್ಲಿ ಕ್ವಾಟಿಕಪೂರ್ವ ಅಲ್ಲವೂ ಆದ ದುಃಖನ್ನು ಚಟ್ಟಿಕೊಳ್ಳುವರೇ! ಪ್ರಸವ ವೇದನೆಯನ್ನು ಸಹಿಸಿದರೆ ಶ್ವರ್ಮೀಷ್ಠವದ ಅನಂದವು ಹೇಗೆ ಆಗುವದೋ, ಅದರಂತೆ ಕುಮಾರಿಯಾದ ಸಂಯುಕ್ತಿಗೆ ವೈಘಷಿಷ್ಠವೇದಿಗಿದ ದುಃಖನ್ನು ಸಹಿಸಿದರೆ, ನೀನು ಆಯಾಂಶಕಾರ್ತದ ಸಾರ್ವಭೌಮನ ಸಾಮಾಜಿಕ ಧೂಗುವೆ!"

"ಅಹಹಾ! ಮುಣ್ಣಾಂಶಾಲಾಗುವ ಮನೋರಾಜ್ಯನೇ!" ಎಂದು ವಿಶ್ವಲಾದೇವಿಯು ಖಾದ್ಯಾರ್ಥಿಗಳಿಗೆ ಹೇಳಿ.

೧೪ ಅನುಸಂಧಾನ.

ಶಾಹಾಬುದ್ದೀನ ಫೋರಿಯು ಹೇರಳಾದ ಸೈನ್ಯದೊಂದಿಗೆ ಗಿರುಸಿಯನ್ನು ಬಿಟ್ಟು ಹೊರಿಟ್ಟಿನು. ಅವನ ಅನೋಫ್ರಾದ ಸೈನ್ಯದ ತುಳಿತಕ್ಕೆ ಆಯಾಂಶಕಾರ್ತವು ವಿಘ್ಯಂಸ ವಾಗುವದೆಂದು ಸ್ವದೇಶಾಭಿಮಾನಿಗಳಾದ ರಜಪೂತ ದೊರೆಗಳು ಭಯಗೊಂಡಿದ್ದರು. ಜಯಂತ್ಯಾಂಶ-ಭಿಮದೇವಾದಿ ದೇಶ ಫಾತಕಿಗಳು ಅವನ ಆಗಮನವನ್ನು ಉತ್ತರಾತ್ಮಕ ಪಕ್ಷಿಯಂತೆ ನಿರೀಕ್ಷಿಸತ್ತೊಡಗಿದ್ದರು!

ಶತ್ರುಭಲವು ಹಿಂದುಸ್ತಾನದ ಮೇರೆಯಲ್ಲಿ ಕಾಲಿಟ್ಟಿದ್ದರೂ ಷ್ಟೈಪ್ಪೀರಾಜನಿಗೆ ಅದರ ಪರಿವೆಯೇ ಇಡ್ಡಿಲ್ಲ. ಅವನು ವಿವರಾನಂದದಲ್ಲಿ ನಿಮಗ್ನನಾಗಿದ್ದನು. ಹೊರಗೆ ನಡೆದ ಕೋಲಾಹಲವು ಸ್ವೀಲೋಲನಾದ ಅವನ ಕಿವಿಗೆ ಕೇಳುತ್ತಿರಲಿಲ್ಲ. ಮಂತ್ರ-ಸೇನಾನಾಯಕರ ಉಪದೇಶವು ವಿವರಾನಂದದಲ್ಲಿ ಉನ್ನತನಾದ ಅವನನ್ನು ಎಚ್ಚುರಗೊಳಿಸಲು ಸಮರ್ಪಿತವಾಗಿದ್ದಿಲ್ಲ.

ದಿಲ್ಲಿಯ ಮೇಲೆ ಸಾಗಿ ಬರುವದಕ್ಕಾಗಿ ಹೊರಟಿ ಶಾಹಾಬುದ್ದೀನನು ಈಗಾಗಲೆ ಹಿಂದುಸ್ತಾನದ ಸೀಮೆಯನ್ನು ಸೇರಿದ ಸಂಗಡಿಯನ್ನು ಸಂಯುಕ್ತೆಯಾ ಇಚ್ಛಿಸೀ ಕುಮಾರಿಯಾ ಕೇಳಿ ಗಾಬರಿಯಾದರು. ಮುಂದೆ ಭಯಂಕರವಾದ ಗಂಡಾಂತರ ಪ್ರೋದಗುವಂತಿದ್ದುದನ್ನು ಸಹ ತಮ್ಮ ಪತಿಯು ದುರ್ಬಳಿಸುತ್ತಿರುವದನ್ನು ನೋಡಿ, ಅವರಿಗೆ ಅಕ್ಕಂತ ಯೇದವೆನಿಸಿತು.

ಪ್ರಯುಕರಾ! ಸಿಮ್ಮೆ ಸ್ವಭಾವವು ಇಸ್ಟೇಕೆ ವಿವರಾನಾಸವನ್ನು ಹೊಂದಿತು? ನಿಮ್ಮ ಅಜಾಗ್ರತೆಯಿಂದ ನೀವೂ ನಿಮ್ಮ ರಾಜ್ಯವೂ ನಿನಾಗಮವಾಗುವ ಸ್ವಸಂಗ ಹೇಳಿದಿತು. ರಾಜಕಾರಣದಲ್ಲಿ ನೀವು ಈ ರೀತಿಯಾಗಿ ಉದಾಸೀನತೆಯನ್ನು

ಹೊಂದುವದರಿಂದ ಯಾವ ಬಗೆಯ ಅನಧ್ಯವೋದಗುವದೆಂಬದನ್ನು ಕಲ್ಪಿಸಿರುವ ರೀಸು? ಹೋರಿಯು ಉಪಕಾರಕೆತ್ತುಗಳಾದ ನಿಮ್ಮಲ್ಲಿ ಕೃತಜ್ಞತೆಯುಳ್ಳವನಿರುವ ನೇಂದು ಆಡಿ ತೋರಿಸಿದ್ದಿರಲ್ಲವೇ? ನೋಡಿರಿ! ಅವನ ಕೃತಜ್ಞತಾಭಾವವು ಹೇಗೆದೆ! ಹೋರಿಯ ಕೈಯು ಹೇಗಿರುವದೆಂಬದನ್ನು ನಿಷ್ಟ ಕೇಳಿ ಅರಿತಿಲ್ಲವೇ? ಧರ್ಮಪ್ರಸಾರರಾಜ್ಯಾಸ್ತಪ್ರಸ್ತಿಗಾಗಿ ಅವನು ಎಂತಹ ಕೃತಿಗಳನ್ನಾದರೂ ಮಾಡುವದಕ್ಕೆ ಹೇಸುವ ದಿಲ್ಲಿ ಸಾಧುಭಾವದ ಪ್ರತಿಯರಾದ ನಿಷ್ಟ ಧರ್ಮಕ್ಕೆ ಕಟ್ಟಿದ್ದು ಮೋನ ಹೋಗುವಿರಿ? ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬದರ ವಿಚಾರವನ್ನು ನಿಷ್ಟ ಮಾಡುವದಿಲ್ಲ. ಹೀಗಾಗಿ ಶತ್ರುಗಳ ಕವಟೆಪರಯೋಗದಿಂದ ನಿಮ್ಮ ಫಾತವಾಗುವದು. ನಿಂತೆ ಸ್ವಭಾವದ ಪ್ರೀರಿಗಳಿಗೆ ಕ್ರಮಾದಾನ ಮಾಡಿ ಆತ್ಮವಂಚಕತನವನ್ನು ಹೊಂದುವದು ಇದೆಲ್ಲಿಯ ನ್ಯಾಯ? ಇದೆಲ್ಲಿಯ ಧೋರಣಿ? ಪ್ರಿಯರೇ, ಈಗಲಾದರೂ ಸಿದ್ಧತೆಯಲ್ಲಿ ತೋಡಿರಿ. ನಿಮ್ಮ ಉದಾಸೀನತೆಯಿಂದ ರಾಜ್ಯಕ್ಕೆ ರಾಜ್ಯವೇ ನಾಶವಾಗುವದೆಂಬದನ್ನು ಲಕ್ಷ್ಯದಲ್ಲಿ ಡಿರಿ!”

ಶಹಾಬುದ್ದಿನನು ಕೃತಫ್ಳನಾಗಿ ತಮ್ಮ ಮೇಲಿ ಸಾಗಿಬಂದಧನನ್ನು ನೋಡಿ ಪ್ರಧ್ಯೇ ರಾಜನು ಸಂತಪ್ತನಾಗಿದ್ದನು; ಅವನಿಗೆ ಕ್ರಮಾದಾನ ಮಾಡಿದ್ದು ಒಳತಾಗಲಿಲ್ಲ ವೆಂದು ಪಶ್ಚಾತ್ತಾಪಪಡತೋಡಿದ್ದನು. ಅವನು ಸಂಯುಕ್ತಿಯಾಡಿದ ಮಾತುಗಳಿಂದ ಪೂರಾ ಎಚ್ಚತ್ತನು. ತನ್ನ ಕ್ಷಾತ್ರತೇಜವನ್ನು ತೋರ್ವಾಡಿಸಿ, ಹೋರಿಯ ಮದವನ್ನಿಳಿಸಬೇಕೆಂದು ಅವನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡನು.

“ಪ್ರಿಯೆ, ನಾನು ಅನುಷಿಡತ ಕಾರ್ಯವನ್ನು ಮಾಡಿದಂತಾಯಿತು. ಹೋರಿಯ ಮೇಲಿ ದಯೆಯನ್ನು ತೋರಿಸಿದ್ದರೆ, ಇಂತಹ ಪ್ರಸಂಗನ್ನೇದಗುತ್ತಿರಲ್ಲಿ. ಮಾತು ಮಿಂಚಿ ಹೋಗಿದೆ; ಈಗ ಚಿಂತಿಸಿದರೆ ಆಗುವದೇನು? ಯುಕ್ತಿ-ಪ್ರಯುಕ್ತಿಗಳಿಂದ ಎಲ್ಲ ಪ್ರತಿಯೆ ಅರಸರನ್ನು ಕೈಯಲ್ಲಿ ತೆಗೆದುಕೊಂಡು, ಅವನೊಡನೆ ಸಂಗ್ರಹಯುಕ್ತಿ ಅಳಿಯಾಗಬೇಕು.” ಹೀಗೆ ಪ್ರಧ್ಯೇರಾಜನು ನುಡಿಯುತ್ತಿರಬು, ಅವನ ಬೀಗ ನಾದ ಸಮರಸಿಂಹ ರಾವಳನು ಅಲ್ಲಿಗೆ ಬಂದೆನು. ಈ ಸಂಕಟ ಸಮಯದಲ್ಲಿ ಚಿತೋರ್ದಾಧಿಪತಿಯ ಆಗಮನದಿಂದ ಅವನಿಗೆ ಮಹಡಾನಂದವಾಯಿತು. ಅವನು ಸಮರಸಿಂಹನವನ್ನು ಸನ್ಯಾಸಿ ಕುಳಿರಿಸಿಕೊಂಡು, ಹೋರಿಯು ಪಂಡಿತಿ ಹೊರಟ ಸಂಗತಿಯನ್ನು ತಿಳಿಸಿದನು.

“ಪ್ರಧ್ಯೇರಾಜರೆ, ಈ ಸಂಗತಿಯನ್ನು ನಾನು ಕೇಳಿರುವೆನು. ಗೃಹಭೇದಿಗಳಾದ ಸ್ವಜನರು ಹೋರಿಗೆ ಸಹಾಯಕರಿಸುವದರಿಂದ ಜಾಗ್ರತ್ತಕೀರ್ತಿಯನಿಂದಿರುವದು. ನಮ್ಮವರು ಶಹಾಬುದ್ದಿನನಿಗೆ ಸಹಾಯ ಮಾಡಿದ್ದರೆ, ಅವನಿಗೆ ನಿಮ್ಮ ಮೇಲೆ ದಂಡಿತ್ತಿ ಬರುವದಕ್ಕೆ ಎದೆಯೋ ಆಗುತ್ತಿದ್ದಿಲ್ಲ. ಕ್ಷಮ್ಮತರವಾದ ಸ್ವಾಧ್ಯಕ್ಷಾಗಿಯೂ, ಪರೋಕ್ಷಪ್ರಯೋಗನ್ನು ನೋಡಿ ಅನೂಯಿಗೊಳಿಗಾಯೂ, ಒಳಜಗ ಇದ ಮೂರುಕಾಗಿಯೂ ನೇರಮನೆಯೇ ಶತ್ರುಗಳನ್ನು ತಂದು, ಸ್ವದೇಶದ ನಾಶಕ್ಕೆ ಹೀಗೆ

ಸಿದೆ ಜಯಚಂದ್ರಾದಿ ಅಥವು ಕೃತ್ಯಾಯಿರಿಗೆ ಏನೇನ್ನ ಬೇಕೋಂ ತಳಯಿದಾಗಿದೆ! ನೀವು ಅದನ್ನು ಬೇಗನೆ ಸ್ವೇನ್ನ ಹಿಡ್ಯುಲ್ ತೆಯಲ್ಲಿ ತೊಡಗಿರಿ. ನಿಮ್ಮ ಸ್ನೇಹಿಗಳೂ ಮಾಂಡಲಿಕ ರೂ ಅದ ಎಲ್ಲ ಕೃತ್ಯಾಯ ಅರಸರಿಗೆ ಸಂಗ್ರಾಮಕ್ಕೆ ಬರುವದಕ್ಕಾಗಿ ನಿರೂಪ ಕ್ಳಾಸಿರಿ.”

ಸಮರಸಿಂಹನು ಹೀಗೆ ನುಡಿದ ಕೂಡಲೆ ಹೃಧ್ಯುರಾಜನು ವಿಚಾರಮನ್ನಾಡನು. ಕೆಷ್ಟೆದೆಯ ಏರನಾದ ಅವನು ಫೋರ್ಮಿಗೆ ತಿಲಾಂಕವಾದರೂ ಬೆದರಿದ್ದಿಲ್ಲ; ಸ್ವಾಕ್ಷರೆಯರು ಅಂತೆ ಕಲಹವನ್ನೆಬ್ಬಿಸಿ, ಆತ್ಮಫಾತಮಾಡಿಕೊಳ್ಳುವ ಯಾದವಿಯನ್ನು ಉಪನ್ಯಾಸ ಮಾಡಿದ್ದರಿಂದ ಅವನು ಬಹುಪರಿಯಾಗಿ ಏಂದುಕೆತ್ತಿದ್ದಿಗ್ಗಾನು. ಆಗ ಅವನೇ ಮನಸ್ಸಿನಲ್ಲಿ ಒಂದು ವಿಚಾರವು ಹುಟ್ಟಿತು. ಕೂಡಲೆ ಅವನು ಸಮರಸಿಂಹನ್ನು ಕುರಿತು ಕುತ್ತಿಕೊಳ್ಳಿದೆ:—

“ಸಮರಸಿಂಹಜೇ, ಒಬ್ಬ ಪ್ರತಿನಿಧಿಯನ್ನು ಜಯಚಂದ್ರರಾಜರ ಬಳಗೆ ಕಳಿಸಿ ಅನುಸಂಧಾನ ಮಾಡಿಕೊಂಡರೆ ಒಳಿತಾಗುವದಿಲ್ಲವೇ? ಅವರ ಹೇಳಿಕೆಯುಂತೆ ವರ್ತಿಸೆ ಲಿಕ್ಕೆ ನಾನು ಸಿದ್ಧಿ ನಿರುವೆನು. ಒಳಿತಗಳೆಂದ ಉರಿಯಿಂದ ಪ್ರಜಾಕ್ಷಯಗೊಳಿಸುವೆಂದು ನನ್ನ ಮನಸ್ಸಿನಲ್ಲಿಲ್ಲ. ಅವರೂ ನಾವೂ ಒಂದಾದೆವೆಂದರೆ, ಕರ್ಮಾಭುದ್ಬೀನನು ಒಂದ ದಾರಿಗೆ ಮಂಕವಿಲ್ಲವೆಂಬಂತೆ ತಿರುಗಿ ಹೋಗುವದೇ ನಿಜವು.”

“ಮಹಿಲಾರ್ಗಣ್ಯನಾದ ಜಯಚಂದ್ರನು ಒಡಂಬಡಿಕೆಗೆ ಒಪ್ಪಿಲಾಕೆಸಿಂದು ನನಗೆ ನಂಬಿಗೆಯಾಗಿರುವದು. ಪರಕ್ಕೆಯನಾದ ಕರ್ಮಾಭುದ್ಬೀನನಿಗಿಂತಲೂ, ಜಯಚಂದ್ರನಲ್ಲಿ ಸೇಡು ತೇರಿಸಿಕೊಳ್ಳುವ ಭಾವನೆಯು ಅತ್ಯಂತ ಜಾಗ್ರತ್ವವಿರುವದರಿಂದ, ಅವನು ಒಪ್ಪಂದಕ್ಕೆ ಸಮ್ಮತಿಸುವನೇ? ವಸ್ತು ಸ್ಥಿತಿಯು ಹೀಗೆದ್ದರೂ ಪ್ರಯುತ್ತಿಸಿ ನೋಡುವದು ನಮ್ಮ ಕರ್ತವ್ಯವು. ಪ್ರಯತ್ನಕ್ಕೆ ಫಲವನ್ನು ಕೊಡುವವನು ಪರಮಾತ್ಮನು” ಎಂದು ಸಮರಸಿಂಹನು ನುಡಿಯಲು, ಸಾಯಂಕ್ರಾತ್ಯಯು:—

“ನನ್ನ ತಂಡೆಯವರು ಹೈದ್ರಾವಾದ ಮನೋಷ್ಟುತ್ಯಾವಂದರುವದೇನೋ ನಿಜವು; ಆದರೆ ಮಹಾರಾಜರು ಸವಿಸಯವಾಗಿ ಪ್ರಾರ್ಥಿಸಿದರೆ ಇವರ, ನಿನಂತಿಯನ್ನು ತಿರಸ್ಯಾರಿಸುವಂತಹ ದ್ವಾರ್ದು ನನ್ನ ತಂಡೆಯವರಲ್ಲಿಂಬ ವಿಶ್ವಾಸವು ನಂಗಿರುವದು. ಕೃತಾಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುವವರಕ್ಕೆ ಅಡ್ಡಿಯೇನು?”

“ಪ್ರಿಯ, ಒಮ್ಮೆಯೋಕೆ? ಸಹಸ್ರಾರ್ಥಿ ವಿಕ್ರಾಂತನೇ ಮಾಡಿಕೊಳ್ಳುವೆನು. ಅತ್ಯಂತ ಸಾಹಸದಿಂದ ಸಾಧ್ಯವಾಗಲಕ್ಕೆ ಕಾರ್ಯಾನ್ವಯ ಸಾಮೋಧಾರ್ಯದಿಂದ ಸುಸಾಧ್ಯವಾಗುವಂತಿದ್ದರೆ, ಅಂತರೆ ಸುಸಂಧಿಯನ್ನು ನಾನು ವ್ಯಾಧಾವಾಗಿ ಹೋಗಿ ಗೊಂಡುವಂತಹ ಮೂರ್ಖನಿರುವನೇ? ಒಂದಿಂಡಾಗದವ ಅಮರಸಿಂಹನ್ನು ತಗಲೆ ಕನೋಡಕ್ಕೆ ಕಳಿಸುವೆನು” ಎಂದು ಹೃಧ್ಯುರಾಜನು ಅಂದನು.

“ಅಮರಸಿಂಹರೇ ಈ ಕಾರ್ಯವನ್ನು ಇಡೀರಿಸುವವರಕ್ಕೆ ತಕ್ಕಂತಹಿರುವರು. ಮಹತ್ವದ ವಿಷಯಗಳಾಗಿ ಕರ್ತವ್ಯಕುಶಲರಾದ ಧೂತರಸ್ನೇ ನಿಯಮಿಸ ಶಕ್ತಿ” ಎಂದು ಸಂಯುಕ್ತಾಯು ನುಡಿದು, ಅತುರದಿಂದ:—

“అమరసింహరు బందిరువరై?”

“ఒకోఇ! నిన్నెయే బందిదువరు.”

“ఖీగిడ్డరి చిత్రశేయ కుటు వాతే మన్ను రుహువనక్కగి ననగే ఇదు వరిగి భిక్షియాగదిరలేను కారణ?”

“బండాగినించ అవరిగి ఆనువే ఇభ్ల. స్త్రీవనన్ను సువ్యవహిత పడి సువ కాయుచల్లి ఛాముండరాయుంగి నేరవాగువనక్కగి తవరన్ను నియమించిరువేను” ఎందు నుడిదు, ప్రధ్యారాజును: --

“చిత్రశేయు తన్న క్షేమవాతేయన్ను రుహువదక్కగి అమరసింహరిగి తిళించుకొంతి. అవరు నన్నెదురిసల్లి నిన్నెయే హోళిదరు; ఆదరీ కాయు బాహుల్యదల్లి నిస్సైతియాగి ఈ వినయవన్ను స్వస్తగి హోళువదుల్సియాము.”

“యుధ్యస్తంగసేవిదగాగ చిత్రశేయు ఒట్టించాగడదట్లిదువదు ఫోతుకవేందు హోరతోడగిరువదు. యాకండి, కూరియు ఆనం ప్రాప్తిగాగి సాహస వాడదే ఇరలాతను” ఎందు సంయుక్తియు నుఱిదికొడలే, ప్రధ్యారాజును: —

“అవళన్ను ఇల్లగో కలెంచువ వ్యవస్థి వోడిచర్చాంతు.”

అమరసింహ పరమాదను ప్రధ్యారాజున పత్రవన్ను తేగిముకొండుసంధానక్కగి క్షేమాజనక్కు బంపెను. అల్ల జయుచంప్రస యుధ్య సిష్టకేయు ఒళ్లియ భరద్వాద నదెదిత్తు. అవను శయాబుడ్లను స్త్రీన్నువన్ను కూడువదక్కగి వారనేయ దినువే హోరచువచ్చిదరించ, ఆవిర్మాంత కార్య మూడువదరల్లి నిమగ్నసాగిచ్చును. ఆగ అమరసింహు ప్రధ్యారాజున పత్రవన్ను అవన స్వాధీన వాడిదను. జయుచంప్రసు ల పత్రవస్తోంది సంతప్తునాగి, ఆదన్ను హరిదు చెల్లి: —

“నిమ్మ సావాళ్లామనిగి ఇష్టురల్లియే బుఢి బందికొను?”

జయుచంప్రసు క్రుఢ్యనాగి హిగే నుఱిదికొడలే, తమరసింహసు వినయదిందు: —

“ముకూరాజరై!”

“నానేల్లియ ముఘారాజను? నాను నిమ్మ నార్థభోమనమాండలికస్తుల్లావే?”

“ముకూరాజరై! సిప్పిన భరద్వాల్లి ముసెబంచెంతే సచుయచేండి. అంత కలజవు ఖభయతర నాక్కు కారణవేంబదమ్ము నిమగే ఇందు రుచించేకాగ్గు నీపు నమ్మ ముఘారాజరిగి మూపందిరాగిరుచిరి. ఏరియురాద నీపు చిక్కువే అపరాధగళన్ను క్షేమించుక్కరే సాధియువచే? క్షేమించుక్కరే క్షేమిసువదక్కగి అవరు తన్న పత్రచల్లి పిసంతి వోడికొడిరువరు.”

“ఆమరసింహ, నిన్ను ఒకటియనిగి పరాక్రమద ముదపు బక్షశవాగిరు వదు. ఆవసన కొబ్బర్నై సముద్రాగణదల్లి విధ్వంస నూడిద హోరతు గళ్లం తరెవిల్ల. ఆ నీఁచెను కపక్కివింద నన్ను కుమారియన్ను ఒఱ్మి రువును. ఇంతవే కుఖాంగారసోడనే ఆసుంధానే? ఆగాగాను! ఆవసన సాఫ్ఫ్ నేగి ఖుత్తెరవన్ను సంగ్రమదల్లియే కొదువెను.”

“జయచంద్రరాజరీఁ, నిమ్మ చందికనద పరిణామువేనాగువదేంటి దన్ను నీఁశ్శు నిమసల మునసిపిందలూ సముత్తా బుద్ధియిందలూ విచారిసి నోందిరి. ప్రధింరాజరిగి కేడు బగెయువదరింద బుద్ధిప్రేవశకవాగి గండాం తరెవన్ను తందుకొండంతాగువదిల్లివే? నిమ్మ జామాకర కుతెంకనేయన్ను నీవు మాపువదిల్లివే? మగళ సౌభాగ్యద కడిగి నేనాండువదిల్లివే? రెణదల్లి జయోవజయిగళు దేనాధినవాడవ్యగాగిరువచ్చ. నిమ్మాపరల్లి యారు సోఇతమో యారు గియరో దుక రికామహే ఘటిసువదు. ఒళజగతదింద శహాబుద్ధిసిగి లాభ మాడికొండువదరల్లి యాప ప్రచురణాథవిరువదు? మహారాజరీఁ, యుధ్యద హవాసవన్ను బిట్టుబిడిరి. రాగి నూడువదెరింద ఖుభుయుతర కుల్యాణవాగువదు.”


“అమరసింహ, సంయుక్తియన్ను మగళేందు నాను తిళదిల్ల. కీరిద్ద మేలి ఆ కుఖాంగార ప్రధింయు జేగి ఆలియనాగువను? తందెయు ఆజ్ఞ్యయన్ను మారి నడియువ మగళు నుగళి? రాజుముదదింద గురు-హిరియర మాన లండన మాడువవన సుఖ-దుఃఖద కడిగి నావేక లక్ష్మిగోచబేచు? శ్వాధిగేరాజ్యద ముదపు బక్షశవాగిరువదు; తొయ్యాద రేప్పుయు అపార శ్వాధిగేరాజ్యద ముదపు బక్షశవాగిరువదు; అవన ఆహంకారవన్ను నాతమాడదిద్దరి సమ్మ బొళు ఒల్తా వాగిరువదు. అవన ఆహంకారవన్ను నాతమాడదిద్దరి సమ్మ బొళు ఒల్తా గువదే? మోఽసదింద నన్ను వాక్షల్లుద శ్వత్రియాద సంయుక్తియన్ను శచ్ఛేదియ్యు అవళన్ను వాణిసువను. ఇదర సేడన్ను తీరిసికొళ్లి విధ్వరే ననగి క్షత్రియసేందు అదారు ఆన్నచేచు? సాను నన్ను స్వాధాక్యాగి సోఇయన్ను బరమాడికొండిరువెను. దల్లియ సామ్రాజ్యద అధిపత్రులాలసేయు నన్నుల్లి బక్షశవాగిరువదు. రాజుపూర్తిమాడికొండు సమూటిసేందెనిసికొళ్లి బేచాదరీ, మగళగి వైధవ్యహీడగువదేందు యోఃచిసువదు యోఃగ్రహిసువదే?”

జయచంద్రన మాతుగళన్ను కేళ అమరసింహసిగి సబేదాశ్చయివేసి కితు. ఆసురీ రాజుత్యస్సేగొళగాగి అవను నీఁచెతనదింద దేశమైష మాడలేత్తిసిద్దన్ను నోండి అవను బంగపరియాగి కళవళవట్టిను. ఆగ అవను సంతప్తునాగిద్దరూ అదన్ను హోరగి తోరగేసాడచే, నిసయదిందలూ మామిఫ్ఱెతసుదిందలూ:—

“ನುವಾರಾಜರೇ, ನಿಮ್ಮ ಈ ಆಕಾಂಕ್ಷೆಯು ಆತ್ಮಂತ ಫಾತುಕವಿರುವದು. ನೀವು ತಹಾಬುಪೊನೆನನ್ನು ಸಂಭರುವಿರಿ; ಅಂತೆಯೇ ಇಂತಹ ಮಾತುಗಳು ನಿಮ್ಮ ಬಾಲಿಂದ ಬರುತ್ತವೆ. ಕೇವಲ ರಾಜ್ಯಲೋಖನಿಂದ ಫೋರಿಯು ನಿಮಗೆ ಸಹಾ ಮಾಡುವದಕ್ಕು ಪಕ್ಕಿಮಿಸಿರುವನನ್ನಿಲ್ಲದೆ, ಅವನು ನಿಷ್ಪತ್ತಿ ಹೃತಿಯಿಂದಲೂ ಫಲಾಶೆಯನ್ನು ಮಾಡುವೆಯೂ ಇದುವಸೆಂದು ಗ್ರಹಿಸುವದು ಬಹಳ ತಪ್ಪಾಗಿರುವದು. ಜೀವದಾನ ಕೊಟ್ಟಿ ಗೌರವಿಸಿದ ಪ್ರಧ್ಯಾರಾಜರ ಮೇಲೆ ತಿರುಗಿ ಬಿಡ್ಡವನಾದ ಫೋರಿಯು, ನಿಮ್ಮ ಮೇಲೆ ತಿರುಗಿ ಬಿಳಿಲಿಕ್ಕಿಲ್ಲವೆಂದು ಯಾರು ಹೇಳಬೇಕು? ಸಂಗ್ರಹಿಸಿದಲ್ಲಿ ಸಿಂಹ ಜಯತಾಲಿಗಳಾದರೂ ದಿಲ್ಲಿಯ ಸಾಮ್ರಾಜ್ಯವು ನಿಮಗೆ ದಕ್ಕುವದೆಂದು ತಿಳಿಯಬೇಡಿರಿ.”

“ಅವುರಸಿಂಹ, ನಿನೆಗೆ ಎಲ್ಲವೂ ತಿಳಿಯುತ್ತದೆ. ನೀನು ಹೆಚ್ಚಾಗಿ ಹೇಳಬೇಡಿಗಿ. ನಿನು ಸುಖ-ದುಃখಗಳ ಬಗ್ಗೆ ಚಿಂತಿಮನನ್ನು ನೀನು ಮಾಡಬೇಡ. ನಿನ್ನ ರಾಜನಿಗೆ ಇಷ್ಟೇ ತಿಳಿಸು; ರಣದೇವತೆಯ ಸಮುಖದಲ್ಲಿ ಸಂಧಿಕಾರ್ಯವನನ್ನು ಮಾಡುವದರಲ್ಲಿ ಬರುವದೆಂದು! ಪ್ರಧ್ಯಾಯ ಶಿರವನ್ನು ಕನ್ಯಾಕುಭ್ರದ ರಾಜ್ಯದಲ್ಲಿಲ್ಲ ಮೇರೆಯಿಸದಿದ್ದರೆ ನಾನು ಜಯಿಂದ್ರನೇ ಆಖಿ!”

ಅನುಸಂಧಾನವು ವ್ಯಾಘರಾದದ್ದರಿಂದ ಅವುರಸಿಂಹನಿಗೆ ಬಹಳೇ ವಿಷಾದವಾಯಿತು. ಆಗ ಅವನು ಜಯಿಂದ್ರನ ಮೇಲೆ ತ್ವೇಷಗೊಂಡು—“ಜಯಿಂದ್ರ ಮಾರಾರಾಜರೆ, ನಿಮ್ಮಲ್ಲಿ ಇಂತಹ ದುಖ-ಧಿಯು ಹುಟ್ಟಿದ್ದನ್ನು ನೋಡಿ, ನಿಮಗೆ ವಿನಾರಕಾಲವು ಸನಿಹಿತಿರುವದೆಂದೇ ಅನ್ನಬೇಕಾಗಿರುವದು. ನಿಮ್ಮ ಹೇಳಿಕೆಯಂತೆ ನಡೆಯುವದಕ್ಕೆ ಸಾರ್ಥಕಾವಾಗಿ ಸಿದ್ಧಿ ರಂಗಾಗ, ಅವಕ ವಿನಂತಿಯನ್ನು ತಿರಸ್ತುರಿಸಿ, ಸಮರಕ್ಕೆ ಸಿದ್ಧಿ ರಾದಿರಲ್ಲವೇ? ಅಂತೂ ಗೃಹಕಲಹದ ಬೇಗೆಯನ್ನು ಹೊತ್ತಿಸಿ, ರಾಜ್ಯವನ್ನು ರಾಳುಮಾಡುವದಕ್ಕೆ ಸಿದ್ಧಿ ರಾದಿರಿ!” ಎಂದು ಅವುರಸಿಂಹನು ಸುಧಿದು, ಅಲ್ಲಿಂದ ಹೊರಟು ಹೋದನ್ನು!



೧೨ ಸ್ತಾನೀರ್ವೈರಜ ರಣಭೂಮಿಯಲ್ಲಿ!

ಸ್ತಾನೀರ್ವೈರಜ ಸಮರಪಾಠಗಳು. ಭಾಷ್ಯದಲ್ಲಿ ಅಧ್ಯಕ್ಷರು ಪರಿಹಾರಕ್ಕಾಗಿ ಪಶ್ಚಿಮ ಶರಧಾಯಾಲ್ಲಿ ದೂರದೂರಿಗಳು ಕಂಡಿದ್ದಾನು. ಪ್ರಿಯಕರನ ಆಗಮನ ಸಂಭ್ರಮದಿಂದ ಪಶ್ಚಿಮಾಂಗಸ್ಥಿಯ ಹಿನ್ನೆಸ್ತ ಅರಕ್ಕೆ ತೆಯಸ್ಸು ತೋಂಡಿತ್ತು. ಕಡುವಿಸಿಲಿನ ತಾಪದಿಂದ ಬಿಂಬಿಸಿದ ಸ್ತಾನೀರ್ವೈರಜ ಉತ್ತರಾಂತ ಉತ್ತರಾಂತ ಮುಖ ಮಂದ ಲಹರಿಯಿಂದ ಆನಂದಮಯ ವಾಗಿ ಕಿರಿತಾಟಿಪ್ಪ ಘೃಸಿಗ್ರಿಯುತ್ತೇ ಸಭ ವಾತ್ರಾಂಗಣದಲ್ಲಿ ಉತ್ಸಾಂಗ ಮಾಡತೊಡಗಿ ಪ್ರಾಪ್ತ. ಸ್ತಾನೀರ್ವೈರಜ ರೆಣಭೂಮಿಯಲ್ಲಿ ಬೀಡು ಬಿಟ್ಟುಪ್ಪ ಸೇನಾಸಮಾಖಕ್ಕೆ ಸ್ವಷ್ಟಿಯ ಸಾಂಧ್ಯ ಸೌಂದರ್ಯದ ಕಡಿಗೆ ಲಕ್ಷ್ಯವೇಲ್ಲಿ?

ಯಂತನೆ ಶ್ವಾಸದ ವಿಷಿಣಭಾಗದಲ್ಲಿ ಜಯಚಂದ್ರನ ಸ್ತೋತ್ರವು ತಳಪೂರಿತ್ತು. ಸಮುದ್ರವಲ್ಲಿ ವ್ಯಾಖ್ಯಾನಾಜ, ಸಮರ್ಪಣೆ, ಅವರಸಿಂಹ, ಚೈತಸಿಂಹ ಮೊದಲಾದ ಘರ್ಮಾಂಥಿಗಳು ಹೊರಾಘಾಸಿಗಳೂ ಆದ ಅರಸರ ಯಾಗು ಸಣ್ಣ ದೊಡ್ಡ ಮಾಂಡಲಿಕರ ಮತ್ತು ಸರದಾರರ ಶ್ವಾಸಗಳು ಬೀಡುಬಿಟ್ಟುಪ್ಪಾಗುತ್ತಿದ್ದವು. ಜಯಚಂದ್ರನು ತನ್ನ ದೇವಿಯಸ್ಯ ಮುಂಭ್ರಾತ್ರಿವರಕವಾಗಿ ಎತ್ತರವ ಸ್ಥಳದಲ್ಲಿ ಮೊದಿಖಿದ್ದನು. ಅವನೆ ಮೀತಣಾದ ಶ್ವಾಸ ಉಪನಿಷತ್ತಿಯಂದ ತಲ್ಲಿ ಡತೊಡಗಿತ್ತು. ಭಾರತದ ಭಾವಿಸಂತ ತಿಯ ಸ್ತಾನೀರ್ವೈರಜರಿಯು ಒಬ್ಬ ಕುಶಾಂಗರೆನಾದ ಜಯಚಂದ್ರನಿಂದ ಅಸ್ತ್ರಂಗತಿ ನಾಗುವ ಸಮಯ ಸಂಘಟಿಸ್ತು ಸ್ವಾಸ್ಥಿಸಿದ್ದ ಮೂರ್ಕಿ ಸೋಡಿ, ದಿವಾಕರನ ಮುಖವು ಸಂತಾಪಾತ್ಮಿಕೆಯಿಂದ ಅರಕ್ಕೆ ಮುನ್ನ ಉಂಟಾಗಿತ್ತು. ಅವನು ಹೇಸಿತನೆಂದ ಆ ದೇಶದ್ವೀರ್ಹಾಗಳ ಮುಖವನ್ನು ಸೋಡಂಪಡಕ್ಕೆ ಹೇಸಿಕೊಂಡವನಾಗಿ ‘ಧ್ಯಾನಂ’ ಎಂದು ಪಶ್ಚಿಮಾಂಬುದ್ವಯನ್ನು ದುಮುಕಿದನು.

ಅನುಸಂಧಾನದ ಪ್ರಯೋಜನವು ತಿಳಂಗವಾದರೂ ತಿಗಿ ಯಿಂಥ ಪ್ರಸಂಗ ವ್ಯೋಮಿಷ್ಟಪಂದ, ವ್ಯಾಖ್ಯಾನಾಜನು ತನ್ನ ಸ್ತೋತ್ರವು ಮಾಂಡಲಿಕರೂ ಆದ ಅರಸರ ರಹ್ಮಾನ್, ಸರದಾರಪರಸ್ಥಿ, ಸರಾಯಕ್ಕೆ ಕರೆದನು. ಭಾರತದ ಸ್ತಾನೀರ್ವೈರಜನ್ನು ಇಸುವದಕ್ಕಾಗಿ ಆವಸ್ಥಿಗೆ ಒಂದುನೂರಾಂ ಪವತ್ತು ಬಿಂದುರಾಜರು ನೀರವಾದರು. ಅವನು ತನ್ನ ಆವೋಧಾರಾದ ಬಲದೊಂದಿಗೆ ಸ್ತಾನೀರ್ವೈರಜ ಬಳಿಯ ಮುಂಥ ಭೂಮಿಯಲ್ಲಿ ಬೀಡು ಬಿಟ್ಟಿನ್ನು.

ರಾಜುಭೂಮಿನ ಫೂಲೀರು ಮನ್ಮಾಂಗತವು ಪ್ರಧ್ಯಾರಾಜನಿಗೆ ಗೊತ್ತಾಗಿತ್ತು. ಭಾರತದಲ್ಲಿ ಯಂತನೆ ರಾಜಸತ್ಯಿಯನ್ನು ಪ್ರಸಾರಿಸಬೇಕನ್ನು ವಿಷಾರಿಯ ಸಾಹಸ ವಾನ್ಯ ವ್ಯಾಖ್ಯಾನಾದ ಪರವಾದಕ್ಕಾಗಿ ತಿಳಂಗ ಟೊಂಕ ಕಟ್ಟಿದ್ದರೂ, ತನ್ನ ಪಕ್ಷಕ್ಕೆ ಜಯ ಪ್ರಾಂತ್ಯಾಗಿ ಮನಸ್ಸಿನಂತೆ ಕಾಯುವಾಗುವದೆಂಬ ವಿಶ್ವಾಸವು ಇರಲಿಲ್ಲ. ಜಯ ಚಂದ್ರ-ಭೀಮದೇವಾಧಿ ಪ್ರಯಲ ಹೈತ್ರಿಯ ಆರಾಧನೆ ಫೂರಿಯ. ಪಕ್ಷವನ್ನು ನೀಡಿ ತಾರಿಂದ ಪ್ರಸಂಗವಿಶಾಖೆ ತನ್ನ ಪಕ್ಷಕ್ಕೆ ಅರಜಯವ್ಯಾದಿಗರೆ, ಸಂಣಾಮನ್ನ

ಭವು ಕರವಾಗುವದೆಂಬವನ್ನು ಅವನು ತಿಳಿದ್ದನು. ಭವಿತ್ವತ್ವಾಲಿನ ಆಸ್ಥಾವನ್ನು ತಪ್ಪಿಸಬೇಕಾದರೆ ಸ್ವಾಮಿ ರಾಜರೆ ಶ್ರೀರೂಪಕೃಂಬದ ಯೋರಾಡಬೇಕಾಗುವ ದೆಂದು ಅವನು ತಿಳಿದ್ದನು.

ಮಧ್ಯ ದಾತ್ರಿಯ ಸಮಯವಾಗಿತ್ತು. ಸಾಕು ಸಂಪೂರ್ಣ ದರ್ಶನದ್ವಾರಾ ಯೋಜಿಸಿ ಎಷ್ಟು ವಾಣಿಗೆ ಲ್ಲಿಯು ಸೈನಿಕರು ನಿಂತುವ ಪರಾಗಾದ್ದರು. ರಾಜಸ್ವಾರ್ಥಿಗಳ ಕಾವಲು ಕಾರುವೊತ್ತ ಒಳ್ಳೆಯ ಜಾಗ್ರತೆಯಿಂದ ಕಾವಲುಗೆಲಿಸ ಪೂರುತ್ತಿದ್ದರು. ಆಗ ಜಯಚಂದ್ರನ ಶಿಬಿರವ ಕಡೆಗೆ ಇಬ್ಬರು ಅಶ್ವಾದೋಃಗಳಾದ ತರುಣರು ಹೇಗೆ ದಿಂದ ಸಾಗಿದ್ದರು. ಅವರ ಆಗಿ ರಕ್ಷಕರೂದರೂ ಹುಂಬಾಲಿಸಿ ಸದೆಂದ್ದರು. ಕೆಲವು ಹೊತ್ತಿನಲ್ಲಿ ಅವರು ಜಯಚಂದ್ರನ ನಿವಾಸದ ಬಳಿಗೆ ಬಂದರು. ಆಗ ಕಾವಲು ಗಾರರು ಅವರನ್ನು ಕುರಿತು—

“ನೀವು ಯಾರು?”

“ನಾವು ಗುಪ್ತಭಾರತೀಯರು.”

“ಇಲ್ಲಿಗೇ ಬಂದಿರಿ?”

“ಕೆಲವು ಮಹತ್ವದ ಸಂಗತಿಗಳನ್ನು ಜಯಚಂದ್ರನ್ನು ಮಾಡಿರಾಜಿಗೆ ತಿಳಿಸಬೇಕಾಗಿರುವದರಿಂದ ಬಂದಿರುವವನು.”

ಆಗಂತುಕರು ಹೀಗೆ ಸುಧಿದ ಕೂಡಲೇ ಕಾವಲುಗಾಗಾಗ್ನೀ ಹೀಗೆ ಹೇಳಿಗೆ ಈ ಸಂಗತಿಯನ್ನು ಜಯಚಂದ್ರಾಗಿ ತಿಳಿದ್ದನು. ಆಗ ಜಯಚಂದ್ರನು ಮುಂಚದ ಮೇಲೆ ಒರಿದ್ದನು. ಅವನು ಇನ್ನೂ ನಿದ್ರಾನೇವಿಯ ಹೆರಸಾಗಿರಿಲ್ಲ. ಕಾವಲು ಗಾರರ ಮಾತುಗಳನ್ನು ಕೇಳಿ, ಆ ತರುಣರನ್ನು ಒಳಗೆ ಕಳಿಸುವವಕ್ಕಾಗಿ ಆಷ್ಟೀಯ ಸ್ವಿತ್ತನು. ಆಗ ಅವನು ಹೊರಗೆ ಬಂದು ತರ್ವಾದೆಸುಗಾಗಾದ ಆ ತರುಣರನ್ನು ಒಳಗೆ ಹೋಗ ಹೇಳಿದರು. ಕೂಡಲೇ ಅವರು ಕುದುರೆಗೆಂದೇಂದು ಆಷ್ಟಾಗಳನ್ನು ಕಟ್ಟಿ ಹಾಕಿ, ದೇರೆಯನ್ನು ಹೊಕ್ಕಿದು.

ಜಯಚಂದ್ರನು ಆಗಂತುಕ ತಪ್ಪಿಜಾರ ಪೂರ್ವ ಪ್ರತಿಕ್ಷೆ ಉಪಯುಕ್ತ ಕುಳಿತ್ತನು. ಅವರು ಒಳಗೆ ಬಂದ ಕೂಡಲೇ, ಆದರೆ ಆ ಅವತರಿತರನ್ನು ಕುಡಿತ್ತು—

“ನೀವು ಯಾರು?” ಎಂದು ಕೊಳ್ಳಿದನು.

ಆಗ ಒಬ್ಬ ತರುಣನು ಜಯಚಂದ್ರನಾಗಿ ನಂಬಣ್ಣಿಸಿ, ಅಳ್ಳಿಸು ಸಂತನು; ಮತ್ತೊಬ್ಬನು ಮುಂದಕ್ಕೆ ಹೋಗಿ ಅವನ ಸಾದಗಳ ನುಂಬ ಮನ್ನು ಕವಿಸಿ ಗಧಿದ ಸ್ವರದಿಂದ:—

“ತುತಾ! ನನ್ನ ಅಪರಾಧಗಳನ್ನು ಕ್ಷಮಿಸಿ!”

“ಯೋರು; ಸಂಯುಕ್ತೆಯೇನು?” ಜಯಚಂದ್ರನು ನಿನ್ನ ಯೆಂದು ಕೊಳ್ಳಿದನು.

“ಇದು ತಾತಾ!” ನಿತನ ಘೃಷ್ಣಿಯಂದ ತಾನು ಆಸರಾಧಿಯಿರುವ ನೆಂಬಿದು ಶಂಪಿಸುತ್ತ ಸಂಯುಕ್ತೆಯಿಂದ—“ಕ್ಷಮಾಪಾರಾಧಗಳನ್ನು ನೈಜ ದೂಸಿನಿಂದ

ಹೆಚ್ಚಿನಿಂದ ಹೆಚ್ಚಿನ್ನು ಉಪಯೋಗಿ!

“ಇಲ್ಲಾವಾಲ್ಲಿಗೆ! ನೀನು ಸೌಭಾಗ್ಯಪೀಠಿ ರಾಜ ಮೇಲೆ ಏನ್ನ ಅಮರಂಗಲ ಮುಖವನ್ನು ಸಂಪೂರ್ಣವಾದ ಪ್ರೀಚಟೆಂದು ಉಪರೆಸೊಂಡಿದ್ದೇನು; ಇಷ್ಟ ರಾಜೀಯು ಸಿನ್ಹ ಇಂದ್ರಾಗೆ ಬ ಹೀಗೆಯಾಗಿ”

ವಾಚಕವರ್ಗಾಕ್ಷರ್ಯಾಗೆ ಈಗಾಗಿ ವ್ಯಾಕ್ಷಿಯೆ ಸಂಯುಕ್ತಿಯು ಸಂಯುಕ್ತಿಯು; ಮತ್ತೊಂದು ಸ್ವರ್ತಿಯೆ ಈ ದ್ವಿತೀಯಾರಾಧನೆ ಸಂಯುಕ್ತಿಯು ಶ್ವರುಷ ವೇಷದಿಂದ ತಂದೆಯು ಕಾಣುವುದ್ದಿಂದಿರುತ್ತಿದ್ದು; ಸ್ವಾಧೀನಾರಾಧನೆಯೂ ತನ್ನ ರಾಜ ವಸ್ತುಲಂಖಾರ್ಗಳಿಂದ್ದು ಬಿಟ್ಟು. ಇಂತೆ ಪ್ರೀಚಿಂದ ಒಂದಿಷ್ಟುನು. ಸಂಯುಕ್ತಿಗೆ ಜಯಂಚಂದ್ರನು ಕರ್ಮಾರ ವಜ್ರನಗರಾಂತರ ಕೂಡಲೇ ಹ್ಯಾಂಪ್ರಾರಾಜನ ಅಭಿಮಾನಿಯಾದ ಘ್ಯಾಂಪ್ರಯಕ್ತಿ ಉರಿಕೊಂಡಿತ್ತಾಗಿತ್ತು. ಮುಂದಿನೆ ಕರ್ತವ್ಯದ ಕಡೆಗೆ ಲಕ್ಷ್ಯ ಗೊಟ್ಟಿ, ಅವನು ಆ ಕಟ್ಟಿಸಿದಷ್ಟುಗೆ ಹೆಚ್ಚಿನ ಸಂಸಿದ್ಧನು.

“ರಂದೆಯವರೇ, ಸಾನು ನಿಮ್ಮ ಶ್ವಾಸ್ತ್ರಿಯಲ್ಲವ? ಟ್ರಾಗಿದ್ದು ಈ ಬಗೆಯ ದೀಪ್ತಿ ದ್ವೀಪ ತಕ್ಕಿಯಾದೆಂದುಡಿತ್ತೇ?”

“ನಿಂದು ಸನ್ನ್ಯಾಸಿಗೆ ಹೀಗೆ ಹೆಚ್ಚಿನ ಪ್ರಾರ್ಥಿಯಾಗಿ ನಿಂದು ನಿಂದು ವರಣಿದೆಯೋ ಅಂದೇ ನಿಂದು ಸ್ವರ್ತಿರೂಪಾದಿ! ಸೆಡಿ ಇಂದ್ರಾದಿ! ಅಧಿಕೃತವಾದದೂ ಇಲ್ಲಿ ನಿಲ್ಲಬೇಡ! ನಿನ್ನ ನುಡಿವಾರ್ತೆ ಸಾನು ಈಡ್ಲಿಡಲ್ಲಿನೆ!”

“ಸನ್ನ್ಯಾಸಿ ಇಂದ್ರಾದಿ ಕ್ರಿಂತಿನೊಳ್ಳಬಿಲಿ? ನಿಂದು ಪ್ರಾರ್ಥಿಯಾಗಿ ಬಂದಿರುವ ಈ ಉತ್ತರಿಯ ಸಾರ್ಥಕಾರ್ಥಿಯಾದ ಘರ್ಯುವಿಟ್ಟು ರಾಂಶರಾಗಿರಿ.” ಎಂದು ಘ್ಯಾಂಪ್ರೀರಾಜನು ಕರೆದೊಂದಿನಿಂದಿನಿಂದಿನಿಂದಿನೆ.

“ಹನು? ಇವನು ನಿಷ್ಠಾ ಪತೆಯಿಂದಿನಿಂದಿನೆ ನಿನ್ನ ಅಗ್ರಿಂದಿನಿಂದಿನೆ ನಿಂದು ಜಯಂಚಂದ್ರನು ಸಂಯುಕ್ತಿಯಾದೆನ್ನು ಇಂತು, ಹ್ಯಾಂಪ್ರಾರಾಜನೆ—

“ಹೋಮ, ಮಾವಸ್ತವರೇ, ನಿಸೇ ಘ್ಯಾಂಪ್ರಾರಾಜ ಜೀರ್ಣಾಜನೆ. ಸುಧು ನಿಮ್ಮ ಚೀಳಿಕೆಯಂತೆ ಸದೀಯಾದ ಪರಿಷ್ಕಾರ ಕ್ರಿಯೆ. ಯುಧ್ಯಾಭೂಮಿಯಲ್ಲಿ ಸ್ವಾಜನರ ಮೇಲೆ ತಸ್ತುವಣ್ಣಿತ್ವಾರೆಯಂತೆ ಇತರು ನಾರ್ಥಾಸುವಿನೆ. ಸಾನೂ ನಿಂವ್ರಾ ಕೂಡಿಯೇ ಕೃತಷ್ಣನಾದ ಕರ್ಯಾಬದ್ವಿಷಣನೆನ್ನು ಪರಾಫಂಗ್ರೇಂಡೊಂದಿಲಾಂ.”

ವ್ಯಾಧಿಭಾಜನೆನ್ನ ಸಂಯುಕ್ತಿಯಿಂದ ಟ್ರಾಗಿ ಪೂತ್ರಾದ ದೂಡಿಲ್ಲಿ ಜಯಂಚಂದ್ರನೆ ಸಂತಾಪನೆ ದ್ವಿನೀತಿತಾಯಿತೆ. ಇನೆ ಅವನು ಶ್ವೇಜರಿಂದ—

“ವ್ಯಾಧಿ! ನಿಂದು ತನ್ನ ಶ್ವೇಜರನು ಬುಝಿ ಘಾಯ ಮಾಡಿ ಈಗ ಕ್ಷಮೆ ಚೀಡುವೆದಕ್ಕೆ ಬಂದೆಯಲ್ಲವೇ? ಯುಧ್ಯಾಭೂಮಿ ನಿನ್ನನ್ನು ಕೊಂಡಹೊರತು ನನ್ನ ಮನಸ್ಸು ಇಂತಪಾಗುವಂತಿಲ್ಲ!”

“ಮಹಾರಾಜರೇ, ನಿಂವ್ರಾ ನಿನ್ನನ್ನು ಅವಶ್ಯಾವಾಗಿ ಕೊಂಡು; ತಂತೆಜಿಹಿಂದ ಘ್ಯಾಂಪ್ರಾರೇ ನಾಶನಾಗಿ ಓಂದುಗಳ ಮೇಲೆ ಪರಶೀಯರ ಅಧಿಕಾರನು ನೇರೆಗೊಳ್ಳಬಾರೆ

ದೇಂದು ಸನ್ನು ಉತ್ತರಿಸ್ತೇ ಯಿಂದುವೆನು. ನೀತ್ಯ ಹೇಳಿದೂತಿ ನಡೆಯುವದಕ್ಕೆ ನಾನು ನಿಧನಿರಲಾಗಿ ಇಬ್ಬದ ಹೈಸವನ್ನೇ ಕೆ ಮಾಡುವಿಲ್ಲ? ಸನ್ನು ನಿಂದಾ ರಾಜ್ಯವೆನ್ನು ನಿಮ್ಮ ಸ್ವಾರ್ಥಿನ ಮಾಡಿ, ಖಚ್ಚಿ ಅರಿವೆಯೂ ಮೇಲೆ ಪಣವಾಸಕ್ಕೆ ಹೇಳಬಲು ನನ್ನ ನಿಧನಿಯಿರುವದು; ನಿಮ್ಮ ಸೇವಾನ್ನತ್ವಿಯನ್ನು ಕೈಕೊಳ್ಳುವದಕ್ಕೆ ನಾನು ಒಪು ವೇನು; ಈ ಮಾಡು ನಿಮಗೆ ಬೋಗಿದ್ದರೆ ಅಪುರಣವಾಗಿ ಶಾರಾಗ್ನಿಹದಿಲ್ಲಿಂದಿರಿ; ಹೀಗೆ ಮಾಡುವದರಿಂದಲೂ ನಿಮ್ಮ ಮನಸ್ಸು ನಾಂತರಾಗಿದ್ದ್ವರೆ ನಿಮ್ಮ ಕರದೊಳಗಿನ ಬಂಡಿದಂದ ಸಹ್ಯ ಇರಿಕ್ಕುವದರ ಮಾಡಿ! ನಾನು ನಿಮ್ಮ ಕರ್ತೃರ ದಂಡನೆಯನ್ನು ಆರ್ಥಿಕಾದರೆಂದು ತಿಳಿದು ಸಂತುಷ್ಟಿನಾಗುವೆನು. ಮಾರ್ಗಾರಾಜರೇ, ನಿಮ್ಮ ಇಂದಿನಿಂದ ದಿಲ್ಲಿಯ ಸಮ್ಮಾಣಿರೆಂದು ತಿಳಿದುಕೊಳ್ಳಿ. ನಾನು ಮಂಜಳಕ್ಕೆ ಹೇಳಿ ಯಾಗಲಿ, ಯಾವುದ್ದರೆ ಫರುಂಬಿನಾಗೆಲಿ ಸ್ವಾಸೂರ್ಯಾಜಕ್ಕೆ ಬಂದಿಲ್ಲ. ಸ್ವಾಗ್ನಿಹದ ಮಾಗೂ ಸ್ವಾಜನರ ನಾಕಾಗಬಾರದೆಂದು ನಾನು ಇಚ್ಛಿಸುವೆನು. ಜಯಚಂದ್ರ ಮಾರ್ಗಾರಾಜರೇ, ಅಶ್ವಾಕರ್ಣಾಗಿ ಹೇರಿದ ಸ್ಥಾಪನೆ ನಾಕಾಗಿದುವದಕ್ಕೆ ಪ್ರವೃತ್ತಿ ರಾಗುವಿಲ್ಲಿದು ನಾನು ಕಂಪಣ-ಮಂಪಣಿನಿಂದಿಂಥ ಇತಿಹಿಂದ್ರಿಣಿ. ಇನ್ನು ನಿಮ್ಮ ಶಾಂತ ಖಾಗಿ. ಮನಸ್ಸಿನ್ನೇ ಕುಸುಮ ಕುಸುಮ ಮನೆಯಿಲಿ. ರಾಘವಾಬುಧಿನಿಂದು ನಿಮ್ಮ ನಾಶ ಕಾಗ್ರಿ ಧಾರಿಂಬಿ ಬಂಪಿರುವನು. ಇಂದು ಸನ್ನು ನಾಕಾಗುವಿದೆ, ನಾಲ್ಕಿ ನಿಮ್ಮನ್ನು ನಿಮ್ಮ ರಾಜ್ಯವನ್ನೂ ಏಕ್ಕಂತ ಸೇವಾಪರವಕ್ಕೆ ಇಂದೆ ನಂಜಿಯುವದಿಲ್ಲ. ನೇನು ಗೀಗ ಅಭಿಯುಕ್ತಿಗಾಗಿ.

ದ್ವಾರ್ಧೀರಾಜ, ನಾನಿಗೆ ಯಾವಬಗೆಯಿಂದಲೂ ಇಂದು ಕೊಡಬಾರಿನು. ರಣ ಭೂಸಿಂಹ್ ನ್ನಿಂತೇ ನಿನ್ನ ಮಾಡಿಗೆ ಇತ್ತುವರಿಯಿಂದುಹಿಂತೆ."

"ಇವೆನು ಮರುತನಾಡುವಿ? ಅಂಡಕೆಲಹಿಂದ ಸ್ವಾಜನರ ನಾಕಾಗಬಾರ ದೇಂದು ಈ ಬೀರ್ಪಾಗ ವಿಜ್ಞಾನ ಮಾರ್ಪಿಕೆಯಾಗಿ, ಹಂತೆ ಯುದ್ಧದ ಪ್ರಸಂಗ ವನ್ನು ಇಚ್ಛಿಸುತ್ತಿರುಣು? ನಾನು ಅಕಾಜರ್ವೆಗೂ ನ್ಯಾಯಾಸಂಪರ್ಕಗಳು, ಯಂತ್ರ ಭೂಮಿ ಯಾಳಿ ಮಂದಿರಗಳು. ನಾನು ಕುಸುಮ ಪರಿ ಇಂದು ಇಂದಿಗೆ ಬ್ರಹ್ಮಾಂದಿರ ಮಂದಿರೆ ರೆಂಜಿ ಲ್ಲಾಂತಿ? ಜಯಾಪಜರುಗಳೇ ಸ್ವಾಧಾರಣಾದ್ವಾರಾಗಿಂದು ಪನ್ನು ನಿರ್ಬಾಧವಿರುವವು. ನಾನು ಜಾರ್ವಾರಾಲಿಸುವಾದರೆ ಒಳಿತು; ಈಶ್ವರಿ ಪ್ರೇರಿತಿಯಿಂದ ಆಗಾಗದಿಷ್ಟೇ ಹಿಂದುಗಳ ಮೇಲೆ ಭೂಮಂಕರವಾದ ಗಂಡಾಂಕರ ಬರುವಿರು ಸ್ಥಿತಿತವು. ಇಂದಿನ ವರಿಗೆ ಸ್ವಾತಂತ್ರ್ಯನ್ನೇ ಮನ್ಯನ್ನು ನುಭವಿಸಿದ ಸ್ವಾಜನರು ನಿನ್ನ ಅನಂತಯನಿಂದ ಭಿಂಷಣವಾದ ಪಾರವೀತ್ಯ ಚಂಕದಿಲ್ಲಿ ಸಿಲುಕುವರಿಂಬ ಭದ್ರಿಸ್ಯವು ನಂಗೀಗ ನಿಷ್ಠಿಳ ವಾಗಿ ಕಾಣತ್ತಾಡಿರುವದು. ನನ್ನನ್ನು ನಾಕ ಮಾಡಿದ ಕರಾಬುಪ್ರೀಸಿಗೆ ನಿವೃತ್ತಿ ನಾಶ ಮಾಡುವ ಚಾಯ್ವಾಪು ಮೊಡ್ಡಿದುಗಳಿಕ್ಕಿಣಿ. ಬರೆಕ ಹೇಳಿವಂಚಿಸುವು? ನಿಮ್ಮನಿಂ ಸ್ವಾಜನಾನುರಾಗವಿದ್ದರೆ, ಸ್ವದೇಶ ಪ್ರೇತಿಯು ಜಾಗ್ರತ್ವಾಪಿತ್ತಿಸ್ತಿದೆ, ರಾಷ್ಟ್ರದಲ್ಲಿ ಸ್ವಾತಂತ್ರ್ಯಸಾರ್ಥಕ ಕರಣಗಳು ಅಭಾಧಿತಾಗಿರಿಂದಿಂಬ ಇಂದ್ರಿಯಿಂದಿರಿ, ನಿನ್ನ

ಬಹುವಸ್ತು ಉದ್ದೇಶಿಸಿರಿ ಸನ್ನೌಡನೆ ಸ್ವೀಕರಿಸಿದ ನಡೆಯುವದಕ್ಕೆ ಶಿಷ್ಟರಾಗಿ!”

“ಸ್ವಾಧ್ಯಾರಾಜನೆ, ಸಿನ್ನ ಸಂಸ್ಕಾರಗತವಸ್ತು ನಾನು ಅರಿತವಣಿಸುವೆನು. ಈಗ ಸಮ್ಮಾನಿಸ್ತು ಎನ್ನು, ನಾಕೆ ಸೆಷ್ಟು ದೇಹಲ್ಲಿ ವಿಳಿಲಿಕ್ಕಿಳಿವೆಂದು ಹೇಗೆ ತಿಳಿಯ ಚೆಂಕಣಿ?” ಒಂದು ಸಂದರ್ಭದಲ್ಲಿ, ಸುಧಾರಿಸಿದ ಕೊಡತೆ, ಸಂಯುಕ್ತೆಯು—

“ತಾಂದಿರು! ಅವರಾ ಹೋಲಿ ನಿಮ್ಮ ನಾಬಿಗೆಯಿಲ್ಲವಲ್ಲನೆ? ದಾಗಿದ್ದರಿಂದೆಲು ಸೆಷ್ಟುಸ್ತು ಹೋಳಿಲ್ಲ. ಇನ್ನು ಇದೂ ಅವಿಷಯ ಅಂಥ ಉದ್ದೇಶವಸ್ತು ಅವರ ಮೇಲೆ ಪ್ರಯೋಗಿಸಿ ನಿಮ್ಮ ವಸ್ತು ಹೋವಸ್ತು ನಿರುತ್ತಾದ್ವರೆ ಮಾರಿಕೊಳ್ಳಿ!”

“ನಿನ್ನ ಗುರುತಿದಿನ್ನು ಮೊಕ್ಕೆ ಕಣಿವೆಯಾಗುವಂತಿಲ್ಲ. ಯುನ್ನ ಭೂನಿಯ ಲ್ಲಿಯೇ ನಾ ಸು ನಿರ್ದಿಷ್ಟಾಕಾರ ಕಾರ್ಯ ನಾಡುವೆನು. ಇಲ್ಲಿ ನಿಂವೆ ಈವರೂ ಅರ್ಥಜಣ ಸಹ ಸ್ವಾಧೀನ ಹೊರಿಂತಿರುವುದು!”

ಜಾರುಜಂದ್ರನ ಸರ್ವ ದೂರಾರ್ಥಿಯನ್ನು ಕೊಳ್ಳ ವ್ಯಾಪ್ತಿಂದಾಜ್ಞಾಗೂ ಸಂಯುಕ್ತೆಗೂ ಪರಮಾಪಧಿ ವ್ಯಾಪಕಾರುತ್ವ. ಅವರು ನಿರುತ್ತಾಯಾಗಿ, ದೀಕ್ಷಾವಾದ ನಿಟ್ಟು ನಿರು ಬಿಟ್ಟು, ಅಲ್ಲಂದ ಹೊರಿಂತಿರುವುದೇನಿಲ್ಲ!

ಜಾರುಜಂದ್ರನು! ಸಮೃದ್ಧಿಸಾದ ವ್ಯಾಪ್ತಿಂದಾಜ್ಞಾ ಇನ್ನು ಇನ್ನು ಹೇಳಿಕೆಯಂತೆ ನಡೆಯುವ ವದಕ್ಕೆ ಸಿದ್ಧಾಗಿ ಏಂದಿದ್ದರೂ ನಿನ್ನ ಕಾಜಾಣ ಜ್ಯಾದಯವು ದ್ರುವಿಸಲಿಲ್ಲವೆ? ಹೊರಾಗಿನ ಸ್ವೀಕಾರಕ್ಕೆ ತೆಗೆದುಕೊಂಡು, ಭಾರತದ ಸ್ವಾತಂತ್ರ್ಯ ಸೂರ್ಯನನ್ನು ಖಿರವಾಗಿ ಅಸ್ತಿಗೆಂದಾಗಿಕೊಂಡು ದೂರುಧಿಲ್ಲಿಯು ನಿನ್ನ ವಕ್ಕೆ ಹುಟ್ಟಿತ್ತು? ಧಿಕಾರವು! ನಿನ್ನ ದೈರ್ಘ್ಯದ್ವಾರೆ ಪ್ರತಿಗೆ ಕರ್ತವೀ ಧಿಕಾರವು!!

೨೦ ಸೂರ್ಯಾಸ್ತಿ!

ಪ್ರತ್ಯಾಂದಾಜನ ಕ್ರಾಂತಿನೀಯು ಆರ್ಥಿಕ ರೋಧನಾದಂತಾಗಿ ಕಡೆಗೆ ಯುದ್ಧವು ಪ್ರಾರಂಭಿಸಾಯಿತು. ಒಂದು ಕಡೆಯಲ್ಲಿ ರಜಾಬುದ್ದೀನಫೋರಿ, ಜಯಚಂದ್ರ, ಭೀಮದೇವ ನೇಡಲಾದವರ ಸ್ವೀಕಾರ, ಮಹಿಳಾಂದು ಕಡೆಯಲ್ಲಿ ಪ್ರತ್ಯಾಂದಾಜ, ಸಮರಸಿಂಹ, ಆಮರಸಿಂಹ, ಜ್ಯೇಷ್ಠಾಂಜ ಮೊದಲಾದವರ ಸ್ವೀಕಾರ ಇದ್ದವು. ಎರಡೂ ಪಕ್ಷಗಳ ಸರ್ವರೆ ನಿಕರವಾದ ಸಾಗ್ರಾಮಣವು ಪ್ರಾರಂಭವಾಯಿತು. ಪ್ರತ್ಯಾಂದಾಜನೂ ಜ್ಯೇಷ್ಠಾಂದರೂ ಯಾರುಂಡಾಯಿ ರೆಮಿಂಡ್ಯಾಡಾ ಮೊದಲಾದ ಸ್ವಾನಾಪತ್ರಿಗಳೂ ಮೇಲುಮರೀದು ಕಾಡತೊಡಗಿದ್ದರೆ. ಕ್ಷತ್ರಿಯ ಸ್ವೀಕಾರ ಮೊಡತದಂದ ಎಂಬನರು ನುಗ್ನಿಸುಗಾಗಿ ತೊಡಗಿದ್ದರು. ಎರಡೂ ಏಣಾಗಳ ಕಡೆಯ ಆಸೇಕ ಇನ್ನರು ಭೂಮಿಗೆ ಬಿದ್ದರು. ಸೆಕ್ರೆಟ್ ರಾಜುವೆಯಾಗಿ ನಾರಿನುತ್ತಾಡಿತ್ತು. ಮಧ್ಯಾತ್ಮಾದವರಿಗೆ ಯುದ್ಧವು ಸಹಿತೆ ಆಗಿತ್ತು ನಿರಜರಿಯೀಲ್ಲಿ. ಇಂದಿಯೇಯು ಇಂಥಾವರೆಗೇ

ಮೂಲಿ ಹಾಕುವಕ್ಕಿಂಬದರ ನಂಬಿಗೆಯಾಗಿಲ್ಲದು. ಪೃಥ್ವೀರಾಜನು ಒಳ್ಳೆಯ ಪರಾಕ್ರಮದಿಂದ ಕಾಡುತ್ತಿದ್ದಿಗಿ ಇಯಚಂದ್ರನನ್ನು ಸಮಾಪಿಸಿದ್ದನು. ದೇಶದ್ವೀರ್ಷಿ ಯಾದ ಅವನ ಪಾರಿಸುತ್ತಿರುತ್ತಿರುವನು ಆದ್ಯತರ್ವವೈಸಿದ್ದರಿಂದ ಅವನ ಕಡೆಗೆ ಪೃಥ್ವೀರಾಜನು ವಾಯುವೇಗದಿಂದ ಸಾಗಿದ್ದನು. ಸಮರಸಿಂಹಾದಿ ವೀರರು ಕರ್ತಾ ಬುದ್ಧಿನೆನ ಸೈನ್ಯವನ್ನು ಕಾಲನಂತೆ ಸಂಹಾರತೀರ್ಥಿದ್ದರು. ಅಗನ ಲಕ್ಷ್ಯವನ್ನು ಸೋಂಡಿ ತಮ್ಮ ಪಕ್ಷಕ್ಕೇ ವಿಜಯದೊರೆಯುವದೆಂದು ಹಿಂದು ಸೈನಿಕರು ಸಂಭ್ರಮ ಗೋಂಡಿದ್ದರು. ಅಕ್ಷಯಕ್ಕೆ ಕೂರಿಲ್ಲ ಶ್ರೀರೂಪ ಶ್ರೀನಿವಾಸ ಒಂದಿರುತ್ತಿರು: ಅದು ಒಳ್ಳೆ ಭರದಿಂದ ಶತ್ರುಗಳಿಗ ಏರಾಜುವಿಲಾಗಿ ಸುತ್ತಿರುತ್ತಿರು. ಕೂಡಲೆ ಹಿಂದು ಸೈನ್ಯವು ಅದನ್ನು ದೆನ್ನು ಹಿತ್ತಿರು. ಯಂತೆ ಶ್ರೀನಿವಾಸ ಸಿಂಹದೊರ್ಪಣನ್ನು ಸೋಂಡಿ ಜಯ ಜಂಪ್ರನು ಭಯಭಿರುತ್ತಾದನು.

ಫೋರಿಯು ಮತ್ತೆ ತನ್ನ ಸೈನ್ಯವನ್ನು ತಿರುಗಿಸಿದನು! ಅವನ ಸೈನ್ಯವು ಏರಿ ಬರುವ ಹಿಂದುಗಳ ಮೇಲಿಂಬಿಸು ಅವರನ್ನು ಸೂರೀಕರಿಸಿದ್ದಿರು. ಮೋಹಲು, ಬೆದರಿ ದಂತಿ ನಟಿಸಿ, ಹಿಂದಿಸಿಂಹ ಬೆಂಬ್ಲೆ ಬರುವ ಸೈನಿಕರ ಸೇರಿ ಚಾತ್ರಾಗಿ ಬೀಳ ಬೇಕೆಂದು ಫೋರಿಯು ಮೋಹಿಸಿದ್ದನು. ತವಸ ದಂಟಿಕೆಯು ಪ್ರಾಣವಾಗಿ ಖಲಿಸಿತು. ಯಂತರ ಅಭ್ಯರಕ್ಕೆ ಹಿಂದೂ ಶ್ರೀನಿವಾಸ ಚದರಿತು. ಪೃಥ್ವೀರಾಜನು ತನ್ನ ಸ್ವಾಮಿನಿಷ್ಠ ಸೈನಿಕರಿಗೆ ಸೈನಿಕರನೇ ಕೊಡುತ್ತ ಕಾದತೊಡಿವಿನು. ಸಂಗ್ರಹದಲ್ಲಿ ಚಾಮುಂದರಾಯೆ, ದನೋರಾತಾಡ್ಯಾ. ಜ್ಯೇಶಸಂತ, ಸಮರಸಿಂಹ ಸೋದ ಲಾದ ವೀರರು ಖಾಖಿಗೆ ಬಿಂದು. ಅದರಾ ಇಂದ್ರಾ ವಿರಾಜ ಪೃಥ್ವೀರಾಜನು ಧೃತಿಗೊಂಡಲಿಲ್ಲ. ಸಂಧ್ಯಾವಸಂಹಂತರಾಗುತ್ತ ಒಂದಿವ್ಯರ್ಹ ಇಂಥರೆ ಪಕ್ಷಕ್ಕೇ: ಜಯ ದೋರೆಯವರೆಂಬ ನ್ಯಾಯಯನ್ನು ಡೂಫಷ್ಟ ರಾಜಲಿಲ್ಲ. ಅಷ್ಟೇಲ್ಲಿ ಒಬ್ಬ ಯಂತನೆನು ಪೃಥ್ವೀರಾಜನ ಮುಲೆ ಎಂದು ಪೂರ್ವಾಗ ಮೂರಿದನು! ಕೂಡಲೆ ಶಸ್ತ್ರಾರ್ಥಾತದಿಂದ ದಿಲ್ಲಿಯ ಸಮಾರಂಭನು ಭಾರಿಸಿಗೆ ಉದ್ದು ಗೆರಾಸುವಂದನು!

ಆಯಿತು! ಆಯೆ ಸೂರ್ಯನ ಅತ್ಯಾಂತಾಯಿತು! ಜಯಚಂಪನ ರುಧಿರ ಕೃಷಿತ ಅತ್ಯಾಂತ ಶಾಂತವಾಯಿತು!

ಹಿಂದು ಸೈನಿಕರು ಪೃಥ್ವೀರಾಜನ ನ್ಯೂತದೆಂದವನ್ನು ಶಿಬಿರಕ್ಕೆ ಬಯಸ್ತಿರು. ಹತಿಯು ಪ್ರಾಣಚೈತ್ಯರ್ತಿವಿಮೀನಸಾರೆ ಕಾರುವನನ್ನು ಸೋಂಡಿ ಸಂಯುಕ್ತೀರ್ಣ ಕೋಮಲ ಹೃದಯಕ್ಕೆ ವಜ್ರಾರ್ಥಾತಾದಂತಾರುತ್ತು. ಅವಳಾದ ದುಃಖವನ್ನು ವಣಿಕಂಪನು ಅಸದ್ಯಕ್ಕೆ ಸರ. ಅ ಸಾಧ್ಯಗೆ ದೋಧಿಸುತ್ತು ಕುಂಡಳಿಕೊಳ್ಳುವ ದಕ್ಕೆ ಪರ ವಿಲಂಬವಿದ್ದಿಲ್ಲ. ಅವಳು ಪತಿನೇರುವ ಮ್ಯಾರಿಜಿರಿಂದಿಲ್ಲವೇ ಬಿಂದು, ಜಪ ರಿದ ತನ್ನ ಸೈನಿಕರನ್ನು ಒಳ್ಳೆ ಮೂಡಿ ಸಮರಕ್ಕೆ ಅಳಿಯಾರು.

ಹಿಂದೂ ಸೈನಿಕರು ಉತ್ತರ ಪ್ರಾಯಾರ್ಥಾರ್ಥಾತದಿಂದ ಪ್ರಾಣವಾಗಿ ಬಿಟ್ಟಿರು.

ವೀರರತ್ನಿಯಾದ ಸಂಯುಕ್ತಿಯ ಸ್ಥಾತ್ಮಿಕಾರ್ಥಕ ಭಾವಣಾದಿಂದ ಅವರಿಳಿ ನೇವೆ ಜೀವನ್ಯವರೂಂಟಾಗಿ ತುಮ್ಮೆಲಕಾದ ಕಾಳಿನವನ್ನು ನಡೆಯಿಸಿದರು. ಸಂಯುಕ್ತಿಯು ರಣಚಂದ್ರಿಯಂತೆ ಕತ್ತಿಸಂತಾರ್ಪಿ ನಡೆಯಿಸಿದ್ದರು!

ಸ್ವಾಧ್ಯಾರಾಜನ ಮೃತ್ಯುಂದ ದೇಹಭಾನವನನ್ನು ಬಿಟ್ಟು ಶಾದುವ ಸೈನ್ಯದೊಡನೆ ಯುಂದ್ದು ಮಾಡುವದು ಇಷ್ಟವಲ್ಲಿಂದು ಕವಾಳುಂಡಿನಿಗೆ ಹೋಚಿದ್ದರಿಂದ, ಅವನು ತನ್ನ ಸೈನ್ಯವನ್ನು ಸೀರಿಕ್ಕೆ ತೀಗಿದುಕೊಂಡನು. ವಲಾಯನ ಮಾಡ ತೊಡಗಿನ ಯಾವವರ ಜೀವಿ ಪಶ್ಚಿಮಾರದೆ, ಹಿಂದು ಸೈನಿಕರು ತಮ್ಮ ಶಿಬಿರಕ್ಕೆ ಬಂದರು. ಆ ಸಾಫ್ತಿವಿಸಿಸ್ತುರು ತಮ್ಮ ಉದ್ದೇಶನ ವರ್ಣಣದಿಂದ ಖಾಸರಾಗಿದ್ದ ರಿಂದ ಮುಂದುವರಿಯದಿಷ್ಟಿರಿಷ್ಟು ನೇರಿಸಿದ್ದನು?

ಸದ್ಯದಿನ್ನು ಓಂಮೇ ಸೈನ್ಯದ್ದೇ ಪಜಾನುವು ಹೂಡಿಲುತ್ತಾನೆ. ಆ ವಿಜಯಂದ ಪ್ರಯೋಜನವೇಂದು?

ದಾರುಭಾದ ಹೋಕದಿಂದ ಸಂಯುಕ್ತಿಯ ಜ್ಯಾಜಂಪು ಕವನಿಸೋಗಿತ್ತು. ಸೇತ್ರಗಳೊಳಗನ ಅರ್ಪಗಳು ಒಣಿಗೊಳಿಸ್ತುವು. ಸಾಧ್ಯಾಯಾದ ಸಂಯುಕ್ತಿ! ನಿನ್ನ ಸಂಗ್ರಾಮ ಸೈನ್ಯಾಂದ ಸಾಧ್ಯಕತೆಯಾಗದೆ ಹೋಯಿತಲ್ಲ! ನೀನು ಯಾವ ಮುಖ ದಿಂದ ಮನಿಗೆ ಹೋಗುವೆ? ವಿಜಯಾನಂದವಿಂದ ರಾಜಧಾನಿಯಲ್ಲಿ ಉಳ್ಳವ ಕಾರ್ಯಗಳನ್ನು ಹೇಗೆ ಜರುಗಿಸುವೆ? ಈರೆ ಪತ್ತಿಯಾದ ನೀನು ಹಿಂದುಗಳ ಸ್ವಾತಂತ್ರ್ಯರಕ್ಷಣಿಗಾಗಿ ಬೇಳಿಗಿ ಜಯವನ್ನು ಸಂಖಾರಿಸಿದೆ! ಆಂತರಿ ಅವರಿಂದ ಪ್ರಯೋಜನವೇನ್ನು?

ಸಾಫ್ತಿವೇಶ್ವರದ ರಣಭೂಮಿಯಲ್ಲಿ ಕಾವಣಾನ್ವಿತಮ ತೆಂಜಾಕದ ಪತ್ತರ ಭಯಂ ಕರೆವಾದ ಚಿತ್ತತೆಯು ನಿಮಿಸಲ್ಪಿಟ್ಟಿತ್ತು. ಧಾರಾ ತಿಂಧರದಲ್ಲಿ ಕಯನ ಮಾಡ ವೀರಸ್ವರಗವನ್ನೀಡಿದ ವೀರಸ್ವರಪುರ ವೀರರತ್ನಿಯದು ಸಂಘರ್ಷಿಸಿ ಬಿಡಿಗೆ ಪ್ರದಕ್ಷಿಣೆ ಮಾಡಿದರು. ಅವರೆಲ್ಲರು ಪತ್ತಿಸಲ್ಪಿಂಧಿಯನ್ನು ಸೇರುವೆಂಬ ಸಂಭಿಂದಿಂದ ಇಗೆ ನೋಗ ಪುಳ್ಳವರಾಗಿದ್ದರು. ಪ್ರದಕ್ಷಿಣೆಯು ಮುಗಿದ ಕೂಡಲೆ ಅಗ್ರಿಯಲ್ಲಿ ತಮ್ಮ ಜಡದೇಹವನ್ನು ಕೆಲ್ಲಿದರು. ಸತೀ ಶಿರೋಮಣಿಗಾದ ಸಂಯುಕ್ತಿ, ಅಳ್ಳಿನೀಕುಮಾರಿ, ಶಿತ್ರರೀಖಿ ನೋಡಿಬಾದ ಸಾಧ್ಯಾರ್ಥಕ ದೇಹಗಳು ಸುಳ್ಳಿ ಭಸ್ತುವಾಗಿ ಹೋಡಿವು! ಸ್ವಾಧ್ಯಾರಾಜನ ಅವರಿಷ್ಟ ಸೈನ್ಯವು ಹಿಂದುಗಳ ಸ್ವಾತಂತ್ರ್ಯವ ಕಡೆಯ ಭಸ್ತುವನ್ನು ಮೈಗೆ ಲೇಸಿಸಿಕೊಂಡು ಕಣ್ಣೀರಿಸುತ್ತು ರಣಭೂಮಿಯನ್ನು ಬಿಟ್ಟು ತೆರಳಿತು.

ಸಾರ್ಥಕವಾಯಿತು! ಸಾಫ್ತಿವೇಶ್ವರದ ರಣಭೂಮಿಯಲ್ಲಿ ಅಸ್ತಂಗತಾದ ಸೂರ್ಯನು ಇದುವರೆಗೆ ಅಸ್ತಂಗತಾಗಿಯೇ ಇರುವನು. ಅವನು ತರುಗಿ ಎಂದು ಖಾದಯಿಸುವನೇಂಬಂದನ್ನು ಕಂಡುಹಿಡಿದವರಾರುವರು?

ಹಿಂದು ದೇಶದ ಸಾಫ್ತಿವೇಶ್ವರ ಸಾರ್ಥಕವಾಯಿತು. ಅನ್ನ ಸಾರ್ಥಕತ್ವದ

ಮೊದಲನೇಯ ಹೆಚ್ಚಿಲನ್ನು ಇಂದಿಯು. ಪ್ರಾರಂಭದಿಂದ ಹೀಂದುಗಳ ಕೈಯಲ್ಲಿದ್ದ ಪ್ರಸಿದ್ಧ ರಾಜಧಾನಿಯಾದ ಇಂದ್ರಪುರಃ ಇಂದು ಪರಾಧಿನವಾಯಿತು!

+ + + + +

ಹೀಂದುಗಳು ಭಗ್ನಿಮನೋರಧರಾಗಿ ಹೀಂದಿಯುಗದ್ದರಿಂದ ತದಾಬುದ್ಧಿನೆನಿಗೆ ಕಡುಸಂಭ್ರಮವಾಯಿತು. ಅನನ್ತ ತನ್ನ ಸ್ತ್ರೀಸ್ಯವರನ್ನು ಶೈಗಿನೆಂಂದು ದಿಲ್ಲಿಯ ಕಡೆಗೆ ಸಾಗಿದನು. ಚಿತ್ತರೇಖೆಯೂ, ಅವಕಿಂತ ಹೆಚ್ಚಿನ ರೂಪವರ್ತಿಯರೂ ಡೋರಿಯುವರೆಂದು ಅವನು ದಾರ್ಶಿಸಿತ್ತಿಸು; ಆದೆ ಅವನ ಸುಸೋಧಯಪ್ರವೃತ್ತ ರಾಯಿತು. ಯಾಕಂದರೆ ಇಷ್ಟ ಹೊತ್ತಿಗೆ ರಾಜನಾರಾತ್ರೆಗಿನ ಎಲ್ಲ ಸತೀ ಶಿರೋಮಣಿಗಳು ಅಗ್ನಿಕಾಷ್ಟಭಕ್ತಿಯನಾಡಿದ್ದರೂ! ಫೋರಿಯು ಅಜ್ಞಾರ, ದಿಲ್ಲಿಗಳನ್ನು ಕೈವಳ ಪೂಜಿಕೊಂಡನ್ವರತರ ಅಲ್ಲಿ ಮಾಡಿದ ಕೊಲೆಸಲಿಗಳನ್ನು ವಣ್ಣಸಲಳವಳಿ.

× × × × × ×

ಪ್ರಾಧಿಕಾಜನು ಯುದ್ಧದ್ವಾರಾ ಹಂಡಿದರೆ ಅವನೆ ರಾಜ್ಯಕ್ಕೆ ತಾನೇ ಒಡೆಯು ನಾಗುವೆನೀಂದೂ, ಪಾಗಾಡರೆ ತರಗೆ ನಾಪಾಧ್ಯಮು ಪದವು ದೂರತಂತಾಗುವ ದಿಂದೂ ಜಯಜಂಬುನು ಮನೋರಾಜ್ಯವನ್ನು ಕರ್ನಿಸಿದ್ದರು. ಕಾರ್ಯಸಾಧಕ ನಾದ ಫೋರಿಯು ಯುದ್ಧನವರಾತ್ಮಿಯಾದ ಹೀಂತೆ ಅವನ ಕಡೆಗೆ ಕಣ್ಣತ್ವಿ ಸಹ ನೋಡಲಿಲ್ಲ; ಜಿರಾಷ್ಟ್ರದ ಮೇಲೆ ಹೀಂತೆ ಬಂಧುದ್ದಿನ ಬಬಕನೆಂಬ ಸರದಾರನನ್ನು ಸಿಮಿಸಿದನು.


ಯುದ್ಧದಿಂದ ಕಣಿಗೆಯಾಗಿ ಎಂದ ಘರಾನ್ನು ದೊರೆಯಲ್ಲಿವೆಂದು ಜಯ ಚಂದ್ರನಿಗೆ ಬಹಳೇ ಪರಾತ್ಮಾಪಾರಾಯಿತು. ಅವನು ಫೋರಿಯನ್ನು ದೇಹಿಸ ತೊಡಗಿದನು. ಅವನ ಮೇಲೆ ದಂಡೆತ್ತಿ ಬರುವದಕ್ಕೆ ಫೋರಿಗೆ ಶಾರಣವು ಬೇಕೇ ಗಿತ್ತು. ತನ್ನನ್ನು ದೇಹಿಸಿವದು ಅವನಿಗೆ ತಿಳಿದ ಕೂಡಲೆ ತವರ್ದನ ಇವಾರಾನ ಸ್ವಿಸ್ಯ ಮೊಡನೆ ಜಯಜಂದ್ರನ ಮೇಲ ಸಾಗಿಬಂದನು. ಪರಕೇಯರು ರಾಕ್ಷಸಿರಾಜ್ಯ ತ್ಯಷ್ಟಿಗೊಳಗಾಗ ಹೇಗೆ ಕೃತಫ್ಳಾರಾಗುವರೆಂಬದು ಈ ದೃಷ್ಟಾಂತದಿಂದ ಸ್ವಷ್ಟವಾಗುತ್ತದೆ. ಈಗ ಮಾತ್ರ ಜಯಜಂದ್ರನು ಬಹು ಪರಿಯಾಗಿ ಬೇದಪಟ್ಟಿನು. ಸೃಧಿತ ರಾಜನೋಡನೆ ದೈತ್ಯ ಬಳಿಯಿಸಿ ಅಯಾ-ವರ್ತಮನನ್ನು ನಿವಿರ್ಯಾ ಮಾಡಿದ್ದು ಇತಾಗಲಿಲ್ಲವೆಂದು ಅವನು ಚಿಂತಿಸಿಕೊಡಿದನು. ಈಗ ಚಿಂತಿಸಿದರೆ ಆಗುವ ದೇಸು? ಶಾಬುದ್ದಿನನು ದಂಡೆತ್ತಿ ಬಂದ ಕೂಡಲೆ ಅವನು ತನ್ನ ಬಲದೊಂದಿಗೆ ಅವಕಿಗೆ ಎದುರಾದನು. ಚಂದ್ರವರದ ಬಳಿಯಲ್ಲಿ ಯುದ್ಧವು ನಡೆಯಿತು. ಬಲಾಧ್ಯ ರಾದ ಫೋರಿಗೆ ಜಯಜಂದ್ರನು ಉಡಾಗಲಿಳ್ಳ. ಅವನು ರಣಭೂಮಿಯಲ್ಲಿ ದೇಹ ಮೊಸ್ತಿ ಪರಿಪೂರ್ವಕಕ್ಕೆ ತೆರಳಿದನು! ಶಾಬುದ್ದಿನನು ಅವನ ಕಣ್ಣಕುಳ್ಳಾಜ್ಞವರನ್ನು

ಸೂರ್ಯಾಸ್ತಾ:

ಕೈವಶ ಮಾಡಿಕೊಂಡನು. ಬಹು ಶ್ರೀರಾತನದ ಕನೋಜ ಪಟ್ಟಣವನ್ನು ಅವನು ಸುಲಿದು ಹೇರಳ ಹಣವನ್ನು ಸ್ತ್ರೇಶಕ್ಕೆ ಒಯ್ದು ಹು. ದೇಶದೊಂಗಿಗೆ ತಕ್ಕ ಶಾಸನ ವಾಯಿಕೆಂದು ಆನಂದಪದಚೀಕೋ? ಒಬ್ಬ ಹಿಂದೂ ರಾಜನು ವ್ಯತಿತನಾಗಿ, ಅವನೆ ರಾಜ್ಯವು ಬರಾ ಧೀನವಾಯಿತೆಂದು ದುಃಖ ಪದಚೀಕೋ?

ಶಿರಾಬಂಧ್ಯನೆ ಫೋರಿಯು ಗುಜರಾಥ, ಗ್ರಾಮೇರ, ಬಂಗಾಲ ಮೊದಲಾದ ಪ್ರಾಂತಗಳನ್ನು ಕೈವಶ ಮಾಡಿಕೊಂಡು ಧಾರತದ ನಾವ್ಯಾಜ್ಯ ಸಿಂಹಾಸನದ ಮೇಲೆ ಆಯೋಹಿಸಿದನು. ಪುರಾತನದಿಂದ ಹಿಂದುಗಳ ರಾಜಧಾನಿಯಾಗಿದ್ದ ದಿಲ್ಲಿಯು ಪರ ಕೀರ್ತಿಯರ ಹಂಸ್ತಗತವಾಗಿ, ಅ ಅಯ್ ಸಿಂಹಾಸನವು ಪರಕೀಯ ಅರಜನಿಂದ ವಿಭೂಷಿತ ವಾಯಿತು.

ವಾಚಕ ಮಹಾತಯ! ಇಲ್ಲಿಗೆ ಹಿಂದುಗಳ ಸ್ವಾತಂತ್ರ್ಯದ ಸೂರ್ಯಾಸ್ತಾ ವಾಯಿತು.



ಡಿ. ಪ್ರ. ಕಾಳಿ ಇವರು ಉಸಂದವನ-ಅಗಧಿಯೈಕಳಿಗನ ತಮ್ಮ ಶ್ರೀ ಕೆಂಜಾಂಗ
ಪ್ರಿಂಟಿಂಗ್ ಪ್ರೈಸ್‌ನಲ್ಲಿ ಮುಂದಿಗದರು.

